ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2138

ಸದಸ್ಯರ ಹೆಸರು : ಶ್ರೀ ಸಿದ್ದು ಸವದಿ (ತೇರದಾಳ)

ಉತ್ತರಿಸಬೇಕಾದ ದಿನಾಂಕ : 18-12-2018

ಉತ್ತರಿಸುವ ಸಚಿವರು : ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ.	ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಾವ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. (ಪೂರ್ಣ ಮಾಹಿತಿ ಒದಗಿಸುವುದು)	ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾತಂಡಗಳ ಪ್ರಾಯೋಜನೆ, ಸಾಂಸ್ಕೃತಿಕ ಸೌರಭ, ಯುವ ಸೌರಭ, ಚಿಗುರು, ಕವಿಗೋಷ್ಠಿ, ಸಾಧಕರೊಂದಿಗೆ ಸಂವಾದ, ಜನಪರ ಉತ್ಸವ, ಗಿರಿಜನ ಉತ್ಸವ, ಗುರುಶಿಷ್ಯ ಪರಂಪರೆ, ಜಿಲ್ಲಾ ಉತ್ಸವಗಳು, ಜಯಂತಿಗಳು, ಸಂಘ ಸಂಸ್ಥೆಗಳಿಗೆ ಧನಸಹಾಯ, ಅಸಂಘಟಿತ ಕಲಾವಿದರಿಗೆ ವಾಧ್ಯ ಪರಿಕರ ವೇಷಭೂಷಣಗಳ ಖರಿದಿಗೆ ಧನಸಹಾಯ, ಚಿತ್ರ ಮತ್ತು ಶಿಲ್ಪ ಕಲಾಕೃತಿಗಳಿಗೆ ಧನಸಹಾಯ, ವೃತ್ತಿ ನಾಟಕ ಕಂಪನಿಗಳಿಗೆ ಧನಸಹಾಯ, ಜಿಲ್ಲಾ ಸಂಸ್ಕೃತಿಕ ಭವನ/ರಂಗಮಂದಿರಗಳಿಗೆ ಅನುದಾನ, ಅಕಾಡೆಮಿಗಳು/ಪ್ರಾಧಿಕಾರಗಳು/ರಂಗಾಯಣಗಳಿಗೆ ಅನುಧಾನ ವಿವಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ಜೀವಮಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆ.	ಸದರಿ ಕಾರ್ಯಕ್ರಮಗಳಿಗೆ 2017-18 ಮತ್ತು 2018-19ನೇ ಸಾಲಿನಲ್ಲಿ ಮೀಸಲಿಟ್ಟ ಅನುದಾನವೆಷ್ಟು?	ಸದರಿ ಕಾರ್ಯಕ್ರಮಗಳಿಗೆ 2017-18 ಮತ್ತು 2018-19ನೇ ಸಾಲಿನಲ್ಲಿ ಮೀಸಲಿಟ್ಟ ಅನುದಾನದ ವಿವರಗಳನ್ನು ಅನುಬಂಧ-1ರಲ್ಲಿ ನೀಡಲಾಗಿದೆ.
ಇ.	ಈ ಎರಡು ವರ್ಷಗಳಲ್ಲಿ ಯಾವ ಯಾವ ಯೋಜನೆಗಳಿಗೆ ಹಣ ಖರ್ಚು ಮಾಡಲಾಗಿದೆ. (ಸಂಪೂರ್ಣ ಕ್ಷೇತ್ರವಾರು ಮಾಹಿತಿ ಒದಗಿಸುವುದು)	2017-18 ಮತ್ತು 2018-19ನೇ ಸಾಲಿನಲ್ಲಿ ಖರ್ಚು ವೆಚ್ಚದ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
ಈ	ರಾಜ್ಯದಲ್ಲಿ ಇರುವ ಒಟ್ಟು ಕಲಾವಿದರ ಸಂಖ್ಯೆ ಎಷ್ಟು; ಕಲಾವಿದರಿಗೆ ಯಾವ ಯಾವ ಸೌಲಭ್ಯ ಒದಗಿಸಲಾಗಿದೆ;	ರಾಜ್ಯದಲ್ಲಿರುವ ವಿವಿಧ ಕಲಾಪ್ರಕಾರದ ಕಲಾವಿದರ ನಿಖರವಾದ ಸಮೀಕ್ಷೆ ಮಾಡಿರುವುದಿಲ್ಲ. ಕಲಾವಿದರಿಗೆ ಇಲಾಖೆಯಿಂದ ಏಪಜಿಡಿಸುವ ಉತ್ಸವಗಳು, ವಿವಿಧ ಸಾಂಸ್ಕೃತಿಕ ಸಮಾಂಭಗಳಲ್ಲಿ ಕಾಯಜಿಕ್ರಮಗಳನ್ನು ನೀಡಿ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೇ ಖಾಸಗಿ ಸಂಘ ಸಂಶ್ಥೆಗಳು ಏಪಜಿಡಿಸುವ ಸಮಾರಂಭಗಳಿಗೆ ಕಲಾತಂಡಗಳನ್ನು ಪ್ರಾಯೋಜಿಸಲಾಗುತ್ತಿದೆ. ಸಂಘಟಿತ ಕಲಾವಿದರ ನೋಂದಾಯಿತ ಸಾಂಸ್ಕೃಖುತಿಕ ಸಂಘಸಂಸ್ಥೆಗಳಿಗೆ ಧನಸಹಾಯ ಅಸಂಘಟಿತಿತ ಕಲಾವಿದರಿಗೆ ವಾದ್ಯ ಪರಿಕರ ಖರೀದಿಗೆ ಹಾಗೂ ಚಿತ್ರಮತ್ತು ಶಿಲ್ಪ ಕಲಾವಿದರಿಗೆ ಅವರ ಕಲಾಕೃತಿಗಳಿಗೆ ಪ್ರದಶಧಜನಕ್ಕೆ ಧನಸಹಾಯ ನೀಡಲಾಗುತ್ತಿದೆ.ಆಥಿಜಕವಾಗಿ ಕಷ್ಟಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರಿಗೆ ಮಾಶಾಸನ, ಕಲಾವಿದರಿಗೆ ವೈಧ್ಯಕೀಯ ವೆಚ್ಚ ಮರುಪಾವತಿ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಉ	ಸಾಂಸ್ಕೃತಿಕ ಭವನಗಳಿಗೆ 2018-19ರಲ್ಲಿ ಎಷ್ಟು ಅನುದಾನ ಕಾಯ್ದಿರಿಸಲಾಗಿದೆ; ತೇರದಾಳ ಕ್ಷೇತ್ರದಲ್ಲಿ ಕನ್ನಡ ಭವನಗಳ ಬೇಡಿಕೆ ಇದ್ದು, ಯಾವಾಗ ಮಂಜೂರು ಮಾಡಲಾಗುವುದು?	2018-19ನೇ ಸಾಲಿನಲ್ಲಿ ಸಾಂಸ್ಕೃತಿಕ ಭವನ / ಬಯಲು ರಂಗಮಂದಿರ/ ಕನ್ನಡ ಭವನ ನಿರ್ಮಾಣಕ್ಕೆ ಪ್ರಸಕ್ತ ಸಾಲಿನ ಕ್ರೀಯಾಯೋಜನೆಯಲ್ಲಿ ಉಳಿಕೆಯಾಗುವ ಅನುದಾನದ ಲಭ್ಯತೆ ಆದರಿಸಿ ಪರಿಶೀಲಿಸಲಾಗುವುದು.

ಸಂಖ್ಯೆ: ಕಸಂವಾ 64 ಕವಿಸ 2018

(ಡಾ. ಜಯಮಾಲ)
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ
ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ
ಕನ್ನಡ ಮತ್ತು ಸಂಸ್ಕೃತಿ ಸಚಿವರು.

ಸರ್ಕಾರದ ಆದೇಶ ಸಂಖ್ಯೆ: ಕಸಂವಾ: 189 ಕಸಧ: 2017, ಬೆಂಗಳೂರು, ದಿನಾಂಕ: 27-04-2017

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

2017-18ನೆಯ ಸಾಲಿನ ಯೋಜನಾ ವೆಚ್ಚಗಳ ಹಂಚಿಕೆ

ಕ್ರ. ಸಂ	ಶೀರ್ಷಿಕೆ	ಶೀರ್ಷಿಕೆ ವಿವರ	ಷರಾ	ಹಂಚಿಕೆ ಮೊತ್ತ (ರೂ. ಲಕ್ಷಗಳಲ್ಲಿ)
1.	2205-00-001-0-01	ಆಡಳಿತ ನಿರ್ವಹಣೆ ಮತ್ತು ಸಿಬ್ಬಂದಿ ವೇತನ		
	2205-00-001-0-01-002	ಅಧಿಕಾರಿ ವೇತನ		179.00
	2205-00-001-0-01-003	ಸಿಬ್ಬಂದಿ ವೇತನ		20[illegible].00
	2205-00-001-0-01-004	ಕಾಲ್ಪನಿಕ ಪರಿಹಾರ		1.00
	2205-00-001-0-01-011	ತುಟ್ಟಿಭತ್ಯೆ		192.00
	2205-00-001-0-01-014	ಇತರೆ ಭತ್ಯೆ		86.00
	2205-00-001-0-01-014	ವೈದ್ಯಕೀಯ ಭತ್ಯೆ		2.00
	2205-00-001-0-01-021	ವೈದ್ಯಕೀಯ ವೆಚ್ಚ ಮರುಪಾವತಿ		15.00
	2205-00-001-0-01-041	ಪ್ರಯಾಣ ವೆಚ್ಚಗಳು		5.00
	2205-00-001-0-01-051	ಸಾಮಾನ್ಯ ವೆಚ್ಚಗಳು		5.00
	2205-00-001-0-01-052	ದೂರವಾಣಿ ವೆಚ್ಚ		9.00
	2205-00-001-0-01-71	ಕಟ್ಟಡ ವೆಚ್ಚಗಳು		75.00
	2205-00-001-0-01-195	ಸಾರಿಗೆ ವೆಚ್ಚಗಳು		18.00
	2205-00-001-0-01-200	ನಿರ್ವಹಣಾ ವೆಚ್ಚಗಳು		14.00

2205-00-[illegible]-0-01-059	[illegible]	ಅ) [illegible]	[illegible]
		ಆ) [illegible]	
		ಇ) [illegible]	
		• ಕನ್ನಡ [illegible] ಮತ್ತು [illegible]	25.00
		• ಸ್ವಯಂಸೇವಾ ಪ್ರಕಾಶಕ ಗ್ರಂಥಗಳಿಗೆ ಧನ ಸಹಾಯ ಕನಿಷ್ಠ ರೂ.25,000	10.00
		• [illegible] ಕನ್ನಡ [illegible]	[illegible]
		• ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷಾ ಶಿಕ್ಷಣ ಸಂಸ್ಥೆ, ಮೈಸೂರು	5.00
		• [illegible]	[illegible]
		• ಕನ್ನಡ [illegible] ಕಾರ್ಯಕ್ರಮ [illegible] ರೂ. 1.00 ಲಕ್ಷದಂತೆ	30.00
	ಒಟ್ಟು		1720.08

2	ಜಯಚಾಮರಾಜೇಂದ್ರ ನೃತ್ಯ ಕಲಾ ಅಕಾಡೆಮಿ 2205-00 101-0-02-		ಜಯಚಾಮರಾಜೇಂದ್ರ ನೃತ್ಯ ಕಲಾ ಅಕಾಡೆಮಿ ಕಾರ್ಯ ಚಟುವಟಿಕೆಗೆ ಬಿಡುಗಡೆ ಮಾಡಿದ ಮೊತ್ತ	
	2205-00-101-0-02-002	ವೇತನ-ಅಧಿಕಾರಿ		28.00
	2205-00-101-0-02-003	ವೇತನ-ನೌಕರರು		47.00
	2205-00-101-0-02-011	ತುಟ್ಟಿಭತ್ಯೆ		53.00
	2205-00-101-0-02-014	ಇತರೆ ಭತ್ಯೆ		17.00
	2205-00-101-0-02-020	ವೈದ್ಯಕೀಯ ವೆಚ್ಚ		1.00
	2205-00-101-0-02-021	ವೈದ್ಯಕೀಯ ವೆಚ್ಚ ಮರುಪಾವತಿ		15.00
	2205-00-101-0-02-041	ಪ್ರಯಾಣ ವೆಚ್ಚಗಳು		2.00
	2205-00-101-0-02-051	ಸಾಮಾನ್ಯ ವೆಚ್ಚಗಳು		3.00
	2205-00-101-0-02-052	ದೂರವಾಣಿ ವೆಚ್ಚ		1.00
	2205-00-101-0-02-059	ಇತರೆ ವೆಚ್ಚಗಳು	ಕಲಾ ವಿಭಾಗ 366	417.00
	2205-00-101-0-02-071	ಕಟ್ಟಡ ವೆಚ್ಚಗಳು		1.00
	2205-00-101-0-02-195	ಸಾರಿಗೆ ವೆಚ್ಚಗಳು		2.00
	2205-00-101-0-02-200	ನಿರ್ವಹಣಾ ವೆಚ್ಚಗಳು		5.00
	2205-00-101-0-02-221	ಸಾಮಗ್ರಿ ಮತ್ತು ಸರಬರಾಜು		1.00
		ಒಟ್ಟು		593.00
3	ಸಾಂಸ್ಕೃತಿಕ ಸಂಘಸಂಸ್ಥೆಗಳಿಗೆ ಧನ ಸಹಾಯ (ರಂಗಾಯಣ) 2205-00-101-0-07-101		ಮೈಸೂರು ರಂಗಾಯಣ ಕಲಾವಿದರು, ಅಧಿಕಾರಿ ಸಿಬ್ಬಂದಿ ವೇತನ, ಚಟುವಟಿಕೆ ಹಾಗೂ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ವೇತನ, ವಾಹನ, ಮತ್ತು ಇತರೆ ವೇತನ	278.00
	2205-00-101-0-07-103	160	ಮೈಸೂರು ರಂಗಾಯಣ	35.00
	2205-00-101-0-07-103		ಶಿವಮೊಗ್ಗ ರಂಗಾಯಣ	75.00
	2205-00-101-0-07-103		ಕಲಬುರಗಿ ರಂಗಾಯಣ ಚಟುವಟಿಕೆ	50.00
				438.00

4	ಕುವೆಂಪು ಕಲಾಕ್ಷೇತ್ರ 2205-00-101-0-10		[illegible]	
	2205-00-101-0-10-001	ವೇತನಗಳು		[illegible]
	2205-00-101-0-10-002	[illegible]		[illegible]
	2205-00-101-0-10-[illegible]	[illegible]		[illegible]
	2205-00-101-0-10-011	[illegible]		[illegible]
	2205-00-101-0-10-014	[illegible]		[illegible]
	2205-00-101-0-10-020	[illegible]		[illegible]
	2205-00-101-0-10-021	[illegible]		[illegible]
	2205-00-101-0-10-200	ನಿರ್ವಹಣಾ ವೆಚ್ಚಗಳು		24.00
			ಒಟ್ಟು	64.00
5	ಇತರ ಭಾಷೆಗಳಿಗೆ ಕನ್ನಡ ಸಾಹಿತ್ಯ ಭಾಷಾಂತರ (ಕುವೆಂಪು ಭಾಷಾಭಾರತಿ) 2205-00-101-0-13-059		ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಮುಖಾಂತರ ಮತ್ತು ಇತರ ಭಾರತೀಯ ಭಾಷೆಗಳಿಗೆ ಕನ್ನಡ ಸಾಹಿತ್ಯ ಭಾಷಾಂತರ ಪ್ರಕಟಣೆಗಳಿಗಾಗಿ	100.00
6	ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ (ಟ್ರಸ್ಟ್ ಹಾಗೂ ಸಂಸ್ಥೆಗಳು) 2205-00-102-0-77-103		ದ.ರಾ. ಬೇಂದ್ರೆ ಸ್ಮಾರಕ ಟ್ರಸ್ಟ್, ಧಾರವಾಡ; ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಶಿವಮೊಗ್ಗ; ಡಾ. ಪು.ತಿ.ನ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ [illegible]; ಮಲ್ಲಿಕಾರ್ಜುನ ಮನಸೂರ್ ಟ್ರಸ್ಟ್, ಧಾರವಾಡ; ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್, ಕೋಲಾರ. ಡಾ. ಶಿವರಾಮಕಾರಂತ ಟ್ರಸ್ಟ್, ದ.ಕ. & ಉಡುಪಿ; ಆಲೂರು ವೆಂಕಟರಾವ್ ಟ್ರಸ್ಟ್, ಧಾರವಾಡ; ಡಾ. ಬಸವರಾಜ ರಾಜಗುರು ಟ್ರಸ್ಟ್, ಧಾರವಾಡ; ಡಾ. ವಿ.ಕೃ. ಗೋಕಾಕ್ ಪ್ರತಿಷ್ಠಾನ, ಹಾವೇರಿ; ಡಾ. ಡಿ.ವಿ.ಜಿ. ಪ್ರತಿಷ್ಠಾನ, ಕೋಲಾರ; ನಿಜಲಿಂಗಪ್ಪ ಟ್ರಸ್ಟ್, ಚಿತ್ರದುರ್ಗ; ಮೈಲಾರ ಮಹದೇವ ಟ್ರಸ್ಟ್, ಹಾವೇರಿ; ಡಾ. ಗಂಗೂಬಾಯಿ ಟ್ರಸ್ಟ್, ಹುಬ್ಬಳ್ಳಿ; ಶ್ರೀ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್, ಬೆಳಗಾವಿ; ರನ್ನ ಪ್ರತಿಷ್ಠಾನ, ಮುಧೋಳ; ಬಸವರಾಜ ಕಟ್ಟೀಮನಿ ಪ್ರತಿಷ್ಠಾನ; [illegible] ಟ್ರಸ್ಟ್, ಧಾರವಾಡ. [illegible] ಟ್ರಸ್ಟ್, ಮಧುರಚೆನ್ನ ಪ್ರತಿಷ್ಠಾನ; ಗಳಗನಾಥ ಪ್ರತಿಷ್ಠಾನ; ಕೈಲಾಸಂ ಟ್ರಸ್ಟ್; ಜಿ.ಪಿ. ರಾಜರತ್ನಂ ಟ್ರಸ್ಟ್ - ಟ್ರಸ್ಟ್‌ಗಳಿಗೆ ತಲಾ ರೂ. 15.00 ಲಕ್ಷದಂತೆ.	[illegible]

	2205-00-102-0[illegible]-102	[illegible]	[illegible]	150.00
		ಒಟ್ಟು		495.00
7	ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಕಲಾವಿದರಿಗೆ ಮಾಸಾಶನ, ಪಿಂಚಣಿ, ನಿವೃತ್ತಿ ಸೌಲಭ್ಯಗಳು 2205-00-102-1-18-251		ಸಾಹಿತ್ಯ, ಸಂಗೀತ-ನೃತ್ಯ, ಲಲಿತಕಲೆ, ರಂಗ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ಸಾಹಿತಿ-ಕಲಾವಿದರಿಗೆ ಗೌರವಧನ, ಮಾಸಾಶನ	2468.00
8	ವಿಶೇಷ ಘಟಕ ಯೋಜನೆ 2205-00-102-1-44-422	1. ಪ್ರಾಯೋಜಿತ ಕಾರ್ಯಕ್ರಮ ಮತ್ತು ಸಂಸ್ಕೃತಿ ಸಂಗಮ	1. ಜಿಲ್ಲಾ ಸಹಾಯಕ ನಿರ್ದೇಶಕರು ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದ ಚಟುವಟಿಕೆಗಳಿಗೆ ಪ್ರಾಯೋಜಿತ ಕಾರ್ಯಕ್ರಮಗಳಿಗೆ ನೀಡುವ ನೆರವು	1040.00
			2. [illegible] ಜಿಲ್ಲೆಗಳಲ್ಲಿ ತಲಾ [illegible] ಸಾಂಸ್ಕೃತಿಕ ಕಾರ್ಯಕ್ರಮ	
		2.1 ಗುರು-ಶಿಷ್ಯ ಪರಂಪರೆ	1. 30 ಜಿಲ್ಲೆಗಳಲ್ಲಿ ತಲಾ ರೂ 1.50 ಲಕ್ಷಗಳ ವೆಚ್ಚಗಳಲ್ಲಿ	142.00
		2.2 ಸಂಗೀತ-ನೃತ್ಯ, ಚಿತ್ರ-ಶಿಲ್ಪಕಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಯೋಜನೆ	2. ಸಾಂಪ್ರದಾಯಿಕ ಹಾಗೂ ಜನಪದ ಕಲೆಗಳನ್ನು ಪುನರುತ್ಥಾನಗೊಳಿಸಿ ಆಸಕ್ತ ಯುವಜನರಿಗೆ ಕಲಿಸುವ ಯೋಜನೆಗೆ ಪ್ರೋತ್ಸಾಹ	
		2.3 ಕಲಾ ಶಿಬಿರಗಳು	3. ಲಲಿತಕಲೆ, ರಂಗಕಲೆ ಮತ್ತು ಸಂಗೀತಕ್ಷೇತ್ರದ ಶಿಬಿರಗಳ-ಕಾರ್ಯಾಗಾರಗಳ ಆಯೋಜನೆ	
		2.4 ಸಾಹಿತ್ಯ-ಸಂಸ್ಕೃತಿವಾಹಿನಿ	4. ದಾಖಲಾಗದ ಕಥೆ, ಕಾವ್ಯ, ನಾಟಕ, ಲಲಿತ ಪ್ರಬಂಧ ರಚನೆ ಕಮ್ಮಟ, ಸಂಗೀತ-ನೃತ್ಯ, ನಾಟಕ, ಚಿತ್ರಕಲೆ, ಲಲಿತಕಲೆ, ಕಮ್ಮಟ	
		3. ಧನಸಹಾಯ	1. ರಾಜ್ಯ ಮತ್ತು ಹೊರನಾಡಿನ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಕಾರ್ಯ ಚಟುವಟಿಕೆಗೆ ಧನಸಹಾಯ.	1290.00
			2. ಸಾಂಸ್ಕೃತಿಕ ಅಸಂಘಟಿತ ಸಂಘ-ಸಂಸ್ಥೆಗಳಿಗೆ, ಕಲಾವಿದರಿಗೆ ವಾದ್ಯಪರಿಕರ, ವೇಷಭೂಷಣ ಖರೀದಿಗೆ ಧನಸಹಾಯ ನೀಡುವ ನೆರವು	

			3. [illegible] ಲಕ್ಷದಂತೆ [illegible]	
			4. [illegible] (ರೂ.25000/-)	
		4 [illegible]	[illegible] ಧನಸಹಾಯ/ಅನುದಾನ [illegible]	150.00
		6. [illegible] ಮತ್ತು [illegible]	1. [illegible] 50.00 [illegible] 20 [illegible] ರೂ. 5.00 [illegible]	220.00
			2. [illegible] – [illegible]	
		7. ರಂಗ ಮಂದಿರ	ಸಾಂಸ್ಕೃತಿಕ ಭವನ –ರಂಗ ಮಂದಿರಗಳು ಮತ್ತು ಬಯಲು ರಂಗ ಮಂದಿರಗಳು	600.00
		8. ಜಾನಪದ ಜಾತ್ರೆ	ಜಾನಪದ ಜಾತ್ರೆ	250.00
		9. [illegible]	[illegible]	200.00
		ಒಟ್ಟು		**3892.00**
9	**ಸ್ವಾತಂತ್ರ್ಯ ಯೋಧರ ಸ್ಮಾರಕ** 2205-00-102-0-80-059	ಸ್ಮಾರಕಗಳ ಅಭಿವೃದ್ಧಿ	[illegible] ಸ್ವಾತಂತ್ರ್ಯ [illegible] ಸ್ಮಾರಕ ಅಭಿವೃದ್ಧಿ	125.00
			[illegible] ಕೇಂದ್ರ [illegible] ಮತ್ತು [illegible] ಸ್ಮಾರಕ ಅಭಿವೃದ್ಧಿ	125.00
		2013-14	[illegible]	90.00
		2013-14	[illegible]	90.00
			[illegible]	200.00

			ಮಂಗಳೂರು ವಿ.ವಿದ್ಯಾಲಯ, ರಾಜ್ಯದ ಅಧ್ಯಯನ ಕೇಂದ್ರ, ಪ್ರಾಂಗಣಗಳಿಗೆ ಅಗತ್ಯ ಮೂಲ ಸೌಕರ್ಯ ಮತ್ತು ಕಟ್ಟಡ, ಪೀಠೋಪಕರಣ ಮತ್ತು ಹೊಸ್ಥ ಗೌರವಪ್ರದ ಕ್ಷೇತ್ರ ಅಭಿವೃದ್ಧಿ (ರೂ. 3.00 ಕೋಟಿ)	300.00
			ಒಟ್ಟು	850.00
10	ಜನಪ್ರಿಯ ಸಾಹಿತ್ಯ ಪ್ರಕಾಶನ ಹಾಗೂ ಬಯಲು ರಂಗಮಂದಿರ 2205-00-102-1-01	051	ಕಟ್ಟಡಗಳ ದುರಸ್ತಿ ನಿರ್ವಹಣೆ	5.00
			ಲಿಫ್ಟ್ ಮತ್ತು ಕಾರ್ಯಕ್ರಮ ನಿರ್ವಹಣೆ	10.00
		059	ರಂಗಾಯಣ ಯೋಜನೆ/ಸಾಧನೆಗಳ ದಾಖಲೀಕರಣ ಇತ್ಯಾದಿ	70.00
			ಕನ್ನಡ ಮಾಹಿತಿ ಕಣಜ ಪೋರ್ಟಲ್	150.00
			ಮಕ್ಕಳ ಮಾಲಿಕೆ, ಸ್ವಲ್ಪ ಚಿತ್ರ, ಪುಸ್ತಕ ಮಳಿಗೆ	80.00
		ದಾಖಲೀಕರಣ	ಮಧ್ಯಕಾಲೀನ ಕಥನಕಾವ್ಯ ಸಾಹಿತ್ಯ ದಾಖಲೀಕರಣ, ಕನ್ನಡ ಸಮ್ಮೇಳನ	55.00
			ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ವತಿಯಿಂದ ಕನಕದಾಸರ 4 ಕಾವ್ಯ ಕೃತಿ ಹಾಗೂ ಕೀರ್ತನೆಗಳನ್ನು 18 ಭಾಷೆಗಳಿಗೆ ಭಾಷಾಂತರ	15.00
			ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಚಟುವಟಿಕೆಗೆ	70.00
		101	ಅನ್ಯ ಸಂಸ್ಥೆಗಳಿಗೆ ಕೊಡುಗೆ	55.00
			ನೀನಾಸಂ	57.00
			ಕರ್ನಾಟಕ ವಿದ್ಯಾವರ್ಧಕ ಸಂಘ	100.00
		ಒಟ್ಟು		667.00
11	ಕನ್ನಡ ಪುಸ್ತಕ ಪ್ರಾಧಿಕಾರ 2205-00-102-1-46-059		ಪ್ರಾಧಿಕಾರದ ಕಾರ್ಯ ಚಟುವಟಿಕೆ, ಅಧ್ಯಕ್ಷರು, ಸಿಬ್ಬಂದಿ, ವೇತನ, ಇತರೆ ವೆಚ್ಚ	
	2205-00-102-1-46-002	ಅಧಿಕಾರಿ ವೇತನ		4.00

	2205-00-102-1-46-003	ಪ್ರಯಾಣ ಭತ್ಯೆ		[illegible]
	2205-00-102-1-46-011	ಇತರೆ ಭತ್ಯೆ		5.00
	2205-00-102-1-46-014	ಇತರೆ ಖರ್ಚು		[illegible]
	2205-00-102-1-46-020	ವೃತ್ತಿಪರ ಭತ್ಯೆ		[illegible]
	2205-00-102-1-46-021	ವೃತ್ತಿಪರ ವೆಚ್ಚ ಸಾಮಗ್ರಿಗಳು		3.00
	2205-00-102-1-46-05?	ಇತರೆ ವೆಚ್ಚ		[illegible]
		ಒಟ್ಟು		117.00
12	ಹಂಪಿ ಉತ್ಸವ 2205-00-102-1-61-059		ವಿಜಯನಗರ ಸಾಮ್ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಹಂಪಿ ಉತ್ಸವ	100.00
13	ಕದಂಬೋತ್ಸವ 2205-00-102-1-62-059		ಬನವಾಸಿಯ ಕದಂಬ ಸಾಮ್ರಾಜ್ಯದ ಗತವೈಭವ ಸ್ಮರಣೆ	50.00
14	ವೃತ್ತಿನಾಟಕ ಕಂಪೆನಿಗಳಿಗೆ ಸಹಾಯ 2205-00-102-1-68 059		ವೃತ್ತಿನಾಟಕ ಕಂಪೆನಿಗಳಿಗೆ ಸಹಾಯಧನ	200.00
			ಪರಿಶಿಷ್ಟ ಜಾತಿ-ವರ್ಗಗಳ ಅಭಿವೃದ್ಧಿಗಾಗಿ ಕಾರ್ಯಕ್ರಮಗಳಿಗೆ [illegible]	311.00
			ಒಟ್ಟು	711.00
15	ಕನ್ನಡ ಅಭಿವೃದ್ಧಿ ಪ್ರಾಧಿಕಾರ 2205-00-102-1-81-059		ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಮತ್ತು ನಿರ್ವಹಣಾ ವೆಚ್ಚಗಳು	600.00
16	ಬಸವೇಶ್ವರ ಪ್ರಶಸ್ತಿ 2205-00-102-1-91-100		ಪ್ರಶಸ್ತಿ ಮೊತ್ತ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ	15.00
17	ಇತರೆ ಯೋಜನೆಗಳು 2205-00-102-4-01		059 - 2420; 100-2000; 103-800	
	059		ಪರಿಶಿಷ್ಟ ಜಾತಿ-ವರ್ಗಗಳ ಅಭಿವೃದ್ಧಿಗಾಗಿ ಕಾರ್ಯಕ್ರಮಗಳಿಗೆ [illegible]	[illegible]

-		ಸುಗ್ಗಿ-ಹುಗ್ಗಿ ಕಾರ್ಯಕ್ರಮ	ಪ್ರತಿ ಜಿಲ್ಲೆಗೆ ತಲಾ ರೂ. 5.00 ಲಕ್ಷ, ರಾಜ್ಯ ಕೇಂದ್ರದಲ್ಲಿ ಉತ್ಸವ ರೂ. 10.00 ಲಕ್ಷ	150.00
		ರಂಗಮಾರ್ಗೋತ್ಸವ	ರಂಗಮಾರ್ಗೋತ್ಸವ ಆಚರಣೆ	75.00
			ಕಾರ್ಮಿಕ ರಂಗೋತ್ಸವ	100.00
			[illegible]	40.00
			ರಾಷ್ಟ್ರೀಯ ಮಹಿಳಾ ಉತ್ಸವ	60.00
			ಮಕ್ಕಳ ನಾಟಕೋತ್ಸವ	20.00
		ಪ್ರತಿ ಮಂಗಳವಾರ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ	ಪ್ರತಿ ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ	10.00
		ಕಿದ್ವಾಯಿ ಆಸ್ಪತ್ರೆ ಸಾಂಸ್ಕೃತಿಕ ಕಾರ್ಯಕ್ರಮ	ಕಿದ್ವಾಯಿ ಆಸ್ಪತ್ರೆಯಲ್ಲಿ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮ	10.00
		ಪ್ರತಿ ಬುಧವಾರ ಯುವ ಸೌರಭ	ನಯನ ಸಭಾಂಗಣದಲ್ಲಿ ಪ್ರತಿ ಬುಧವಾರ ನಡೆಯುವ ಯುವ ಸೌರಭ ಕಾರ್ಯಕ್ರಮ	12.00
		ಬೆಳಗು	ನಯನ ಸಭಾಂಗಣದಲ್ಲಿ ಪ್ರತಿ ಮೊದಲನೆಯ ಶನಿವಾರ ನಡೆಯುವ ಬೆಳಗು ಕಾರ್ಯಕ್ರಮ	5.00
		ಮನೆಯಂಗಳದಲ್ಲಿ ಮಾತುಕತೆ	ನಯನದಲ್ಲಿ ಪ್ರತಿ ತಿಂಗಳ ಮೂರನೆಯ ಶನಿವಾರ ಆಯೋಜಿಸುವ ಮನೆಯಂಗಳದಲ್ಲಿ ಮಾತುಕತೆ	15.00
		ಸಾಧಕರೊಂದಿಗೆ ಸಂವಾದ	ಸಾಹಿತ್ಯ, ಕಲೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರ ಜೀವನ ಸಾಧನೆ ಕುರಿತ ಸಂವಾದ	15.00
		ಕವಿಗೋಷ್ಠಿ	ಪ್ರತಿ ಜಿಲ್ಲೆಗೆ ಒಂದರಂತೆ 30 ಜಿಲ್ಲೆಗಳಲ್ಲಿ ಕವಿಗೋಷ್ಠಿ	15.00
		ಉತ್ಸವಗಳು	ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಮಡಿಕೇರಿ, ಚಿಕ್ಕಮಗಳೂರು, ಗದಗ, ಹಾವೇರಿ, ಕಲಬುರಗಿ, ಯಾದಗಿರಿ, ಶಿವಮೊಗ್ಗ, ಜಿಲ್ಲೆಗಳಿಗೆ ಕೋರಿಕೆಗನುಗುಣವಾಗಿ ಅನುದಾನ	200.00
			ಮಕ್ಕಳಸಮ್ಮೇಳ-ನಾಟಕಗಳ ಕುರಿತ ರಂಗೋತ್ಸವ, ಮೇಳ, ಯುವ ಬರಹಗಾರರ ಸೃಜನಶೀಲತೆಗೆ ಪ್ರೋತ್ಸಾಹ, ಮಕ್ಕಳಲ್ಲಿನ ಸಾಹಿತ್ಯ ಪ್ರತಿಭೆಗೆ ವೇದಿಕೆ	300.00
			ಒಟ್ಟು	**2420.00**
	100	ಸಂಗೀತ-ನೃತ್ಯ, ನಾಟಕ, ಚಿತ್ರ-ಶಿಲ್ಪಕಲೆ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಯೋಜನೆ	ಸಾಂಪ್ರದಾಯಿಕ ಹಾಗೂ ಜನಪದ ಕಲೆಗಳನ್ನು, ಸ್ನಾತಕೋತ್ತರಗಳಿಗೆ ಆಸಕ್ತ ಯುವಜನರಿಗೆ ಕಲಿಸುವ ಯೋಜನೆಗೆ ಪ್ರೋತ್ಸಾಹ ಗುರು-ಶಿಷ್ಯ ಪರಂಪರೆ 30 ಜಿಲ್ಲೆಗಳಲ್ಲಿ	300.00

–	–	ಕನ್ನಡ ಭವನ & ಬಹುಭಾಷಾ ಸಂಕೀರ್ಣ	1 ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಸಾಂಸ್ಕೃತಿಕ [illegible] [illegible] 2. ಕಲಾಗ್ರಾಮ [illegible]	[illegible]
			ಕನ್ನಡ ತಂತ್ರಜ್ಞಾನ ಬಳಗ- ಮಾಹಿತಿ ತಂತ್ರಜ್ಞಾನ ಸಹಯೋಗ	50.00
		ಪ್ರಕಟಣೆಗಳು	ಕನ್ನಡ ಕೃತಿಗಳ ಮುದ್ರಣ – ಹಾಗೂ [illegible]	100.00
			[illegible]	[illegible]
			ಮಹಿಳಾ ಸಂಸ್ಕೃತಿ ಉತ್ಸವ	50.00
			ಮಹಿಳಾ ಸಂವೇದನೆ ರಂಗೋತ್ಸವ	50.00
			ಸಾಂಪ್ರದಾಯಿಕ ಶಿಲ್ಪ ಗುರುಕುಲ	50.00
			ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ	70.00
		2013-14ನೇ ಸಾಲಿನ ಆಯ-ವ್ಯಯ ಘೋಷಣೆ	[illegible]	100.00
			ಕೊಂಕಣಿ ಭಾಷಾ [illegible] ಕೊಂಕಣಿ ಭಾಷಾ-ಸಂಸ್ಕೃತಿ [illegible] (ರೂ.3.50 ಕೋಟಿ [illegible])	75.00
			ಒಟ್ಟು	2000.00
	103		ಜಿಲ್ಲಾ [illegible] ಮೂಲಕ [illegible] ಸಾಂಸ್ಕೃತಿಕ ಉತ್ಸವ [illegible]	30.00
			ಕಿತ್ತೂರು ಉತ್ಸವ, ಬೆಳಗಾವಿ	30.00
			[illegible], ಬಾಗಲಕೋಟೆ	30.00
			ಹೊಯ್ಸಳ ಉತ್ಸವ, ಹಾಸನ	30.00
			ಲಕ್ಕುಂಡಿ ಉತ್ಸವ, ಗದಗ	30.00

–	–	–	[illegible] ಉತ್ಸವ, [illegible]	30.00
			[illegible] ಉತ್ಸವ	30.00
			[illegible] ಉತ್ಸವ, [illegible]	30.00
			ಬಸವ ಉತ್ಸವ -ಬಸವ ಕಲ್ಯಾಣ, ಬೀದರ	30.00
			ನವರಸಪುರ ಉತ್ಸವ -ವಿಜಯಪುರ	30.00
			ಕದಂಬ ಉತ್ಸವ - ಉತ್ತರ ಕನ್ನಡ	30.00
			[illegible] ಉತ್ಸವ, ಉಳ್ಳಾಲ, ಮಂಗಳೂರು	30.00
			ಆನೆಗೊಂದಿ ಉತ್ಸವ, ಕೊಪ್ಪಳ	30.00
			ಚಾಲುಕ್ಯ [illegible]ಉತ್ಸವ, [illegible]	30.00
			[illegible]ಉತ್ಸವ, [illegible]	30.00
			ಕರಾವಳಿ ಉತ್ಸವ, ದಕ್ಷಿಣ ಕನ್ನಡ	30.00
			ಸಂಗೊಳ್ಳಿರಾಯಣ್ಣ ಉತ್ಸವ, ಬೆಳಗಾವಿ	30.00
			[illegible] ಉತ್ಸವ -[illegible]	10.00
			ಪುರಂದರ ಉತ್ಸವ	10.00
		2014-15ನೇ ಆಯ-ವ್ಯಯಘೋಷಣೆ	[illegible] (ರೂ. 1.00 ಕೋಟಿ)	50.00
		2016-17ನೇ ಸಾಲಿನ ಆಯ-ವ್ಯಯ ಘೋಷಣೆ	ಕನ್ನಡಕ್ಕೆ [illegible] (ರೂ. 1.00 ಕೋಟಿ)	50.00
			ಸಾಂಸ್ಕೃತಿಕ ನೀತಿ ಅನುಷ್ಠಾನ	100.00
			[illegible] ಪುಸ್ತಕ [illegible]	100.00
				800.00
			ಒಟ್ಟು	**5220.00**

18	[illegible] 2205-00-102-4-[illegible]		[illegible]	[illegible]
			[illegible]	
19	ರಾಜ್ಯ ಉತ್ಸವಗಳು 2205-00-102-4-13-103	[illegible] ಉತ್ಸವಗಳು	1. [illegible] 150.00 [illegible]	[illegible]
	[illegible]		ಕರ್ನಾಟಕ [illegible] ಉತ್ಸವ	[illegible]
			ಕರ್ನಾಟಕ [illegible] ಉತ್ಸವ	[illegible]
			ಕರ್ನಾಟಕ [illegible] ಉತ್ಸವ	[illegible]
			ಕರ್ನಾಟಕ [illegible] ಉತ್ಸವ	[illegible]
			ಕರ್ನಾಟಕ [illegible] ಉತ್ಸವ	[illegible]
			[illegible]	[illegible]
			[illegible]	[illegible]
			ಕರ್ನಾಟಕ [illegible] ಉತ್ಸವ	[illegible]
				1000.00
20	ಜಾನಪದ ಪರಿಷತ್ತಿಗೆ ಸಹಾಯಧನ 2205-00-102-4-21-101		ಜಾನಪದ ಪರಿಷತ್ತಿಗೆ ಸಹಾಯಧನ [illegible]	72.00
	103		[illegible]	[illegible]
	ಒಟ್ಟು		ಒಟ್ಟು	200.00
21	ಕನ್ನಡ ಸಾಹಿತ್ಯ ಪರಿಷತ್ತಿಗೆ ಸಹಾಯಧನ 2205-00-102-4-22-103		[illegible]	1200.00
22	ಕನ್ನಡ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ 2205-00-102-4-31-059	[illegible]		

–	6500.00	1. ಸಂಘ-ಸಂಸ್ಥೆಗಳಿಗೆ ಧನ ಸಹಾಯ, ಇತರೆ	ರಾಜ್ಯ ಮತ್ತು ಹೊರನಾಡಿನ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಕಾರ್ಯ ಚಟುವಟಿಕೆಗೆ	1714.40
		2. ಜವಹರಲಾಲ್ ನೆಹರು ವಿವಿ ಕನ್ನಡ ಅಧ್ಯಯನಪೀಠ	ದೆಹಲಿಯ ಜವಹರಲಾಲ್ ನೆಹರು ವಿ.ವಿಯಲ್ಲಿ ಸ್ಥಾಪಿಸಿರುವ ಕನ್ನಡ ಅಧ್ಯಯನ ಪೀಠ	500.00
		3. ಸಾಂಸ್ಕೃತಿಕ ಸೌರಭ	ಜಿಲ್ಲೆಗಳಲ್ಲಿ ಆಯೋಜಿಸುವ ಕಾರ್ಯಕ್ರಮ	97.50
		4. ಯುವ ಸೌರಭ	ಜಿಲ್ಲೆಗಳಲ್ಲಿ ಆಯೋಜಿಸುವ ಕಾರ್ಯಕ್ರಮ	82.50
		5. ಚಿಗುರು (ಮಕ್ಕಳಿಗೆ)	ಜಿಲ್ಲೆಗಳಲ್ಲಿ ಆಯೋಜಿಸುವ ಕಾರ್ಯಕ್ರಮ	60.60
		6. ದೇವರ ದಾಸಿಮಯ್ಯ ಜಯಂತಿ		69.00
		7. ಭಗವಾನ್ ಮಹಾವೀರ ಜಯಂತಿ		69.00
		8. ಅಕ್ಕಮಹಾದೇವಿ ಜಯಂತಿ		10.00
		9. ಬಸವ ಜಯಂತಿ		69.00
		10. ಶಂಕರ ಜಯಂತಿ (ತತ್ವಜ್ಞಾನಿಗಳ ದಿನಾಚರಣೆ)		10.00
		11. ಭಗೀರಥ ಜಯಂತಿ		69.00
		12. ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ	ಮೈಸೂರು, ಮಂಡ್ಯ ಮತ್ತು ಕೇಂದ್ರ ಕಚೇರಿಯಲ್ಲಿ	15.00
		13. ಶ್ರೀಕೃಷ್ಣ ಜಯಂತಿ		69.00
		14. ಬ್ರಹ್ಮಶ್ರೀ ನಾರಾಯಣಗುರು ಜಯಂತಿ		69.00
		15. ವಿಶ್ವಕರ್ಮ ಜಯಂತಿ		69.00
		16. ಟಿಪ್ಪು ಸುಲ್ತಾನ್ ಜಯಂತಿ		69.00
		17. ಕನಕ ಜಯಂತಿ		69.00
		18. ವಿಶ್ವಮಾನವ ದಿನಾಚರಣೆ		69.00
		19. ಸಿದ್ಧರಾಮ ಜಯಂತಿ		69.00
		20. ಅಂಬಿಗರ ಚೌಡಯ್ಯ ಜಯಂತಿ		69.00

		21. [illegible]		[illegible]
		22. [illegible]		68.00
		23. [illegible]		[illegible]
		24. [illegible]		[illegible]
		25. [illegible]	ಸಾಂಸ್ಕೃತಿಕ [illegible]	[illegible]
			ಜಿಲ್ಲಾ ಕನ್ನಡ ಸಮ್ಮೇಳನ	2000.00
			ಒಟ್ಟು	6500.00
23	ಗಿರಿಜನ ಉಪಯೋಜನೆ 2205-00-796-0-01-423	1. ಪ್ರಾಯೋಜನೆ ಮತ್ತು ಸಂಸ್ಕೃತಿ ಸಂಭ್ರಮ	1. ಜಿಲ್ಲಾ ಸಹಾಯಕ ನಿರ್ದೇಶಕರು ರವರ ವ್ಯಾಪ್ತಿಯಲ್ಲಿ ಪ್ರಾಯೋಜಿತ ಕಾರ್ಯಕ್ರಮ	353.45
			2. ಇತರ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ	
		2. ಗುರು-ಶಿಷ್ಯ ಪರಂಪರೆ	1. ಸಂಪ್ರದಾಯಿಕ ಹಾಗೂ ಜನಪದ ಕಲೆಗಳನ್ನು ಗುರುಕುಲ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಜಿಲ್ಲೆಗಳ ಮೂಲಕ	182.55
			2. ಗುರುಕುಲ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಜಿಲ್ಲೆಗಳ ಮೂಲಕ	
			3. ಸಂಗೀತ-ನೃತ್ಯ, ಲಲಿತಕಲೆ, ಸಾಹಿತ್ಯ, ನಾಟಕ, ಶಿಲ್ಪಕಲೆ, ಜನಪದ ಯಕ್ಷಗಾನ, ಚಿತ್ರಕಲೆ ತರಬೇತಿ ತಲಾ ರೂ. 4.00 ಲಕ್ಷ	
			4. ರಾಜ್ಯಮಟ್ಟದ ಕಥೆ, ಕಾವ್ಯ, ನಾಟಕ, ಇತರೆ ಪ್ರಕಾರ ರಚನೆ ಶಿಬಿರ, ಸಂಗೀತ-ನೃತ್ಯ, ನಾಟಕ, ಚಿತ್ರಕಲೆ, ಲಲಿತಕಲೆ, ಶಿಬಿರ	
			5. ಚಿತ್ರಕಲೆ, ಲಲಿತಕಲೆ ಮತ್ತು ಗೊಂಬೆಯಾಟದ ಪ್ರದರ್ಶನ-ಕಾರ್ಯಾಗಾರ ಮೂಲಕ	

-	-	3. ಧನ ಸಹಾಯ	1. ರಾಜ್ಯ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗಾಗಿ, ಹಾಗೂ ಸಂಕಿರಣ, [illegible]	300.00
			2. ಕನ್ನಡ [illegible] ಮತ್ತು [illegible] ಪ್ರಚಾರ	
			3. [illegible] ತಲಾ 10 ಜಿಲ್ಲೆಗೆ ರೂ. 1.00 ಲಕ್ಷದಂತೆ	
			4. [illegible] ಸಾಂಸ್ಕೃತಿಕ ಪ್ರತಿಭೆಗೆ ಧನ ಸಹಾಯ	
		4. ಹೊರನಾಡಿನ ಉತ್ಸವಗಳು	ಹೊರ ನಾಡು/ಹೊರ ದೇಶಗಳ ಸಾಂಸ್ಕೃತಿಕ ಉತ್ಸವಗಳಿಗೆ ಕಲಾ ತಂಡ/ಧನ ಸಹಾಯ	50.00
		5. ಗಿರಿಜನ ಉತ್ಸವ	1. 30 ಜಿಲ್ಲೆಗಳಲ್ಲಿ ಏರ್ಪಡಿಸುವ ಗಿರಿಜನ ಉತ್ಸವ ತಲಾ ರೂ. 6.00 ಲಕ್ಷ + ರಾಜ್ಯ ಮಟ್ಟದಲ್ಲಿ ರೂ. 20.00 ಲಕ್ಷ	200.00
		6. ಜಾನಪದ ಜಾತ್ರೆ	ಜಾನಪದ ಜಾತ್ರೆ	200.00
		7. ಸಾಂಸ್ಕೃತಿಕ ಭವನ	ಸಾಂಸ್ಕೃತಿಕ ಭವನ	300.00
		ಒಟ್ಟು		**1586.00**
24	ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ 2515-00-103-0-04-101		ಗಡಿ ಅಭಿವೃದ್ಧಿ ಪ್ರಾಧಿಕಾರ ಚಟುವಟಿಕೆಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ	0.00
	4202-04-800-1-08-101		ವೇತನ	19.00
	4202-04-800-1-08-103		[illegible]	97.00
	4202-04-800-1-08-132		ಬಂಡವಾಳ ವೆಚ್ಚಗಳು	4884.00
			ಒಟ್ಟು	5000.00

25	ವಿಶೇಷ ಘಟಕ ಯೋಜನೆ 2205-00-800-0-15-422	–	ವಿವಿಧ ಸಂಘ-ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಪ್ರಾಯೋಜಿಸುವ ಕಲಾ ತಂಡಗಳ ಸಂಭಾವನೆ	48.00
26	ಗಿರಿಜನ ಉಪಯೋಜನೆ 2205-00-800-0-15-423		ವಿವಿಧ ಸಂಘ-ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಪ್ರಾಯೋಜಿಸುವ ಕಲಾ ತಂಡಗಳ ಸಂಭಾವನೆ	14.00
27	ರಾಷ್ಟ್ರೀಯ ದಿನಾಚರಣೆ ಇತರೆ ವೆಚ್ಚಗಳು 2250-00-800-2-03-059		ರಾಷ್ಟ್ರೀಯ ಪುಷ್ಪ ಹಾಗೂ ಇತರೆ ಪ್ರಾಸಂಗಿಕ ವೆಚ್ಚ	150.00
			ವೃತ್ತಿ ರಂಗಭೂಮಿ	517.00
			ವಿಶೇಷ ಉತ್ಸವಗಳು/ಸರ್ಕಾರ ಸೂಚಿಸುವ ಕಾರ್ಯಕ್ರಮಗಳು	428.00
			ಒಟ್ಟು	1095.00
			ಒಟ್ಟು	36743.00

ಸಹಿ/-
(ಮಾಲತಿ. ಪಿ.ಎಸ್.)
ಸರ್ಕಾರದ ಅಧೀನ ಕಾರ್ಯದರ್ಶಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
(ಸಂಸ್ಕೃತಿ)

2018-19 ನೇ ಸಾಲಿನ ಯೋಜನಾ ಬಜೆಟ್ ಹಂಚಿಕೆ

ಸರ್ಕಾರದ ಆದೇಶ ಸಂಖ್ಯೆ: ಕಸಂಪಾ 272 ಕಸಧ 2018, ಬೆಂಗಳೂರು, ದಿನಾಂಕ:31-07-2018ಕ್ಕೆ ಅನುಬಂಧ

ಕ್ರ. ಸಂ	ಲೆಕ್ಕ ಶೀರ್ಷಿಕೆ	ಯೋಜನೆ/ಕಾರ್ಯಕ್ರಮಗಳ ವಿವರ	(ರೂ.ಲಕ್ಷಗಳಲ್ಲಿ)
1	ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ 2205-00-001-0-01 ನಿರ್ದೇಶನ ಮತ್ತು ಆಡಳಿತ		
	2205-00-001-0-01-002 ವೇತನ-ಅಧಿಕಾರಿಗಳು	ಅಧಿಕಾರಿಗಳ, ಸಿಬ್ಬಂದಿಗಳ ವೇತನ; ತಾತ್ಕಾಲಿಕ ಪರಿಹಾರ; ತುಟ್ಟಿ ಭತ್ಯೆ; ವೈದ್ಯಕೀಯ ಭತ್ಯೆ; ವೈದ್ಯಕೀಯ ವೆಚ್ಚದ ಮರುಪಾವತಿ; ಪ್ರಯಾಣ ವೆಚ್ಚಗಳು; ಸಾಮಾನ್ಯ ವೆಚ್ಚಗಳು; ದೂರವಾಣಿ ವೆಚ್ಚಗಳು; ಕಟ್ಟಡ ವೆಚ್ಚಗಳು; ಸಾರಿಗೆ ವೆಚ್ಚಗಳು ಹಾಗೂ ನಿರ್ವಹಣಾ ವೆಚ್ಚಗಳು.	142.00
	2205-00-001-0-01-003 ವೇತನ-ಸಿಬ್ಬಂದಿ		190.00
	2205-00-001-0-01-004 ತಾತ್ಕಾಲಿಕ ಪರಿಹಾರ		0.00
	2205-00-001-0-01-011 ತುಟ್ಟಿ ಭತ್ಯೆ		190.00
	2205-00-001-0-01-014 ಇತರ ಭತ್ಯೆ		75.00
	2205-00-001-0-01-020 ವೈದ್ಯಕೀಯ ಭತ್ಯೆ		1.00
	2205-00-001-0-01-021 ವೈದ್ಯಕೀಯ ವೆಚ್ಚದ ಮರುಪಾವತಿ		15.00
	2205-00-001-0-01-041 ಪ್ರಯಾಣ ವೆಚ್ಚಗಳು		3.00
	2205-00-001-0-01-051 ಸಾಮಾನ್ಯ ವೆಚ್ಚಗಳು		4.00
	2205-00-001-0-01-052 ದೂರವಾಣಿ ವೆಚ್ಚಗಳು		7.00
	2205-00-001-0-01-071 ಕಟ್ಟಡ ವೆಚ್ಚಗಳು		75.00
	2205-00-001-0-01-195 ಸಾರಿಗೆ ವೆಚ್ಚಗಳು		18.00
	2205-00-001-0-01-200 ನಿರ್ವಹಣಾ ವೆಚ್ಚ		14.00
	2205-00-001-0-01-059 ಇತರ ವಿಧಗಳು	ಕೇಂದ್ರ ಕಚೇರಿ ಹಾಗೂ ಜಿಲ್ಲಾ ಕಛೇರಿಗಳ ಆಡಳಿತಾತ್ಮಕ ವೆಚ್ಚ ಹಾಗೂ ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಪಡೆಯುವ ಭದ್ರತಾ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿ ಸೇವಾ ವೆಚ್ಚ.	501.00

		ಕೇಂದ್ರ ಕಛೇರಿ ಜಿಲ್ಲಾ ಕಚೇರಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ಸಾಂಸ್ಕೃತಿಕ ಭವನಗಳ ಪರಿಶೀಲನೆ ಮತ್ತು ಧನಸಹಾಯ ಪಡೆಯುವ ಸಂಘ-ಸಂಸ್ಥೆಗಳ ಚಟುವಟಿಕೆಗಳ ಪರಿಶೀಲನಾ ಭೇಟಿಗೆ ಬಾಡಿಗೆ ವಾಹನ ಪಡೆಯಲು ತಗಲುವ ವೆಚ್ಚ.	
		ಒಟ್ಟು	1,245.00
2	ಲಲಿತ ಕಲಾ ಶಿಕ್ಷಣ 2205-00-101-0-02 ಚಾಮರಾಜೇಂದ್ರ ದೃಶ್ಯ ಕಲೆ ಅಕಾಡೆಮಿ, ಮೈಸೂರು		
	2205-00-101-0-02-002 ವೇತನ-ಅಧಿಕಾರಿಗಳು	ಚಾಮರಾಜೇಂದ್ರ ದೃಶ್ಯ ಕಲೆ ಅಕಾಡೆಮಿ, ಮೈಸೂರು ಇಲ್ಲಿನ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವೇತನ; ತುಟ್ಟಿ ಭತ್ಯೆ; ಇತರೆ ಭತ್ಯೆ; ವೈದ್ಯಕೀಯ ಭತ್ಯೆ; ವೈದ್ಯಕೀಯ ವೆಚ್ಚದ ಮರುಪಾವತಿ; ಪ್ರಯಾಣ ವೆಚ್ಚಗಳು; ಸಾಮಾನ್ಯ ವೆಚ್ಚಗಳು; ದೂರವಾಣಿ ವೆಚ್ಚಗಳು; ಇತರೆ ವೆಚ್ಚಗಳು; ಕಟ್ಟಡ ವೆಚ್ಚಗಳು; ಸಾರಿಗೆ ವೆಚ್ಚಗಳು ಹಾಗೂ ನಿರ್ವಹಣಾ ವೆಚ್ಚಗಳು.	26.00
	2205-00-101-0-02-003 ವೇತನ-ಸಿಬ್ಬಂದಿ		38.00
	2205-00-101-0-02-011 ತುಟ್ಟಿ ಭತ್ಯೆ		52.00
	2205-00-101-0-02-014 ಇತರೆ ಭತ್ಯೆ		14.00
	2205-00-101-0-02-020 ವೈದ್ಯಕೀಯ ಭತ್ಯೆ		1.00
	2205-00-101-0-02-021 ವೈದ್ಯಕೀಯ ವೆಚ್ಚದ ಮರುಪಾವತಿ		12.00
	2205-00-101-0-02-041 ಪ್ರಯಾಣ ವೆಚ್ಚಗಳು		2.00
	2205-00-101-0-02-051 ಸಾಮಾನ್ಯ ವೆಚ್ಚಗಳು		3.00
	2205-00-101-0-02-052 ದೂರವಾಣಿ ವೆಚ್ಚಗಳು		1.00
	2205-00-101-0-02-059 ಇತರೆ ವೆಚ್ಚಗಳು		402.00
	2205-00-101-0-02-071 ಕಟ್ಟಡ ವೆಚ್ಚಗಳು		1.00
	2205-00-101-0-02-195 ಸಾರಿಗೆ ವೆಚ್ಚಗಳು		2.00
	2205-00-101-0-02-200 ನಿರ್ವಹಣಾ ವೆಚ್ಚ		5.00

	2205-00-101-0-02-221 ಸಾಮಗ್ರಿ ಮತ್ತು ಸರಬರಾಜುಗಳು		1.00
		ಒಟ್ಟು	560.00
3	**ಚಲನಚಿತ್ರ ಮತ್ತು ನಾಟಕ ತರಬೇತಿ ಸಂಸ್ಥೆಗಳಿಗೆ ಆರ್ಥಿಕ ಸಹಾಯ** 2205-00-101-0-07		
	2205-00-101-0-07-101 ಸಹಾಯಾನುದಾನ (ವೇತನಗಳು)	ಮೈಸೂರು ರಂಗಾಯಣ ಕಲಾವಿದರು, ಅಧಿಕಾರಿ ಸಿಬ್ಬಂದಿ ವೇತನ, ಚಟುವಟಿಕೆ ಹಾಗೂ ರಂಗ ಶಿಕ್ಷಣ ಕೇಂದ್ರದ ಡಿಪ್ಲೊಮಾ ಕೋರ್ಸ್, ಬಹುರೂಪಿ, ಮತ್ತು ಇತರ ವೇತನ	228.00
	2205-00-101-0-07-103 ಸಹಾಯಾನುದಾನ (ಸಾಮಾನ್ಯ)	ಕಲಬುರಗಿ ರಂಗಾಯಣ	40.00
		ಶಿವಮೊಗ್ಗ ರಂಗಾಯಣ	40.00
		ಧಾರವಾಡ ರಂಗಾಯಣ	42.00
		ಒಟ್ಟು	350.00
4	**ರವೀಂದ್ರ ಕಲಾಕ್ಷೇತ್ರ** 2205-00-101-0-10		
	2205-00-101-0-10-002 ವೇತನ-ಅಧಿಕಾರಿಗಳು	ರವೀಂದ್ರ ಕಲಾ ಕ್ಷೇತ್ರದ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ; ತುಟ್ಟಿ ಭತ್ಯೆ; ಇತರ ಭತ್ಯೆ; ವೈದ್ಯಕೀಯ ಭತ್ಯೆ; ವೈದ್ಯಕೀಯ ವೆಚ್ಚದ ಮರುಪಾವತಿ ಹಾಗೂ ನಿರ್ವಹಣೆ ವೆಚ್ಚ.	5.00
	2205-00-101-0-10-003 ವೇತನ-ಸಿಬ್ಬಂದಿ		10.00
	2205-00-101-0-10-011 ತುಟ್ಟಿ ಭತ್ಯೆ		9.00
	2205-00-101-0-10-014 ಇತರ ಭತ್ಯೆ		5.00
	2205-00-101-0-10-020 ವೈದ್ಯಕೀಯ ಭತ್ಯೆ		1.00
	2205-00-101-0-10-021 ವೈದ್ಯಕೀಯ ವೆಚ್ಚದ ಮರುಪಾವತಿ		3.00
	2205-00-101-0-10-200 ನಿರ್ವಹಣಾ ವೆಚ್ಚ		24.00
		ಒಟ್ಟು	57.00
5	**ಇತರೆ ಭಾಷೆಗಳಿಗೆ ಕನ್ನಡ ಸಾಹಿತ್ಯದ ಅನುವಾದ** 2205-00-101-0-13-059 **ಇತರೆ ವೆಚ್ಚಗಳು**	ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಚಟುವಟಿಕೆ ಮತ್ತು ಇತರೆ ಭಾರತೀಯ ಭಾಷೆಗಳಿಗೆ ಕನ್ನಡ ಸಾಹಿತ್ಯ ಭಾಷಾಂತರ ಪ್ರಕಟಣೆಗಳಿಗಾಗಿ	50.00

6	ಸಾಕ್ಷರತೆ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ (ಟ್ರಸ್ಟ್ ಹಾಗೂ ಸಂಸ್ಥೆಗಳು) 2205-00-102-0-77		
	2205-00-102-0-77-102 ಸಹಾಯಾನುದಾನ- ಆಸ್ತಿಗಳ ಸೃಜನೆ	ಕನ್ನಡಕ್ಕೆ ರಾಷ್ಟ್ರೀಯ ಭಾಷಾ ಸ್ಥಾನಮಾನ	50.00
		ನವದೆಹಲಿಯ ಜೆ.ಎನ್.ಯು. ಕನ್ನಡ ಅಧ್ಯಯನ ಪೀಠದ ವಿಶೇಷ ಕಾರ್ಯಕ್ರಮಗಳಿಗೆ ನೆರವು.	50.00
	2205-00-102-0-77-103 ಸಹಾಯಾನುದಾನ (ಸಾಮಾನ್ಯ)	ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಪ್ರತಿಷ್ಠಾನಗಳಿಗೆ ಅನುದಾನ ಬಿಡುಗಡೆ: ದ.ರಾ.ಬೇಂದ್ರೆ ಸ್ಮಾರಕ ಟ್ರಸ್ಟ್, ಡಾ. ಮಲ್ಲಿಕಾರ್ಜುನ ಮನಸೂರ್ ಟ್ರಸ್ಟ್, ಆಲೂರು ವೆಂಕಟರಾವ್ ಟ್ರಸ್ಟ್, ಡಾ.ಬಸವರಾಜರಾಜಗುರು ಟ್ರಸ್ಟ್, ಡಿ.ವಿ.ಹಾಲಭಾವಿ ಸ್ಮಾರಕ ಟ್ರಸ್ಟ್ ಧಾರವಾಡ; ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್, ಡಾ. ಡಿ.ವಿ.ಜಿ.ಪ್ರತಿಷ್ಠಾನ ಕೋಲಾರ; ಶಿವರಾಮಕಾರಂತ ಟ್ರಸ್ಟ್ ದ.ಕ. ಮತ್ತು ಉಡುಪಿ; , ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಶ್ರೀ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಬೆಳಗಾವಿ; ವಿ.ಕೃ.ಗೋಕಾಕ್ ಪ್ರತಿಷ್ಠಾನ, ಮೈಲಾರ ಮಹಾದೇವ ಟ್ರಸ್ಟ್, ಗಳಗನಾಥ ಟ್ರಸ್ಟ್ ಹಾವೇರಿ; ಡಾ.ಪು.ತಿ.ನ.ಗ್ರಂಥಾಲಯ ಮತ್ತು ಸಂಶೋಧನ ಕೇಂದ್ರ, ಜಿ.ಎಸ್.ಶಿವರುದ್ರಪ್ಪ ಟ್ರಸ್ಟ್ ಬೆಂಗಳೂರು; ನಿಜಲಿಂಗಪ್ಪ ಟ್ರಸ್ಟ್ ಚಿತ್ರದುರ್ಗ; ಡಾ. ಗುಬ್ಬಿ ವೀರಣ್ಣ ಟ್ರಸ್ಟ್ ತುಮಕೂರು; ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಶಿವಮೊಗ್ಗ; ರನ್ನ ಪ್ರತಿಷ್ಠಾನ ಮುಧೋಳ, ಧುತ್ತರಗಿ ಪ್ರತಿಷ್ಠಾನ ಬಾಗಲಕೋಟ; ಹಲಸಂಗಿ ಗೆಳೆಯರ ಬಳಗ ಟ್ರಸ್ಟ್ ವಿಜಯಪುರ; ಕೆ.ಎಸ್.ಎನ್.ಟ್ರಸ್ಟ್ ಮಂಡ್ಯ; ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಚಿಕ್ಕಮಗಳೂರು;	250.00
		ಒಟ್ಟು	350.00
7	ಸ್ವಾತಂತರ್ಯ ಯೋಧರ ಗ್ರಾಮಗಳ ಅಭಿವೃದ್ಧಿ ಹಾಗೂ ಸ್ಮರಣೋತ್ಸವ 2205-00-102-0-80-059 (ಇತರೆ ವೆಚ್ಚಗಳು)	ಗಾಂಧೀಜಿ-150 ವರ್ಷ ನೆನಪಿನ ಕಾರ್ಯಕ್ರಮ: ಗಾಂಧಿ 150- ರಂಗಪಯಣ; ಕಲಾಗ್ರಾಮದಲ್ಲಿ ಗಾಂಧೀಜಿ ಕುಟೀರಗಳು ಹಾಗೂ ಶಿಲ್ಪವನ ನಿರ್ಮಾಣ.	250.00
		ಶಿವರಾಮ ಕಾರಂತ ಥೀಮ್ ಪಾರ್ಕ್	50.00
		ಮೈಸೂರಿನಲ್ಲಿ ಸೈನಿಕರ ಸ್ಮಾರಕ ನಿರ್ಮಾಣ	50.00
		ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಕ್ಷೇತ್ರಗಳಾದ ಕಪ್ಪಡಿ, ಚಿಕ್ಕಲ್ಲೂರು, ಬೊಪ್ಪಗೌಡನಪುರದಲ್ಲಿ ಅಭಿವೃದ್ಧಿ ಕಾಮಗಾರಿಗಳು.	150.00
		ಒಟ್ಟು	500.00

8	ಜನಪ್ರಿಯ ಸಾಹಿತ್ಯ ಪ್ರಕಾಶನ ಹಾಗೂ ಬಯಲು ರಂಗಮಂದಿರ 2205-00-102-1-01		
	2205-00-102-1-01-051 ಸಾಮಾನ್ಯ ವೆಚ್ಚಗಳು	ಬಯಲು ರಂಗಮಂದಿರ	15.00
	2205-00-102-1-01-059 ಇತರ ವೆಚ್ಚಗಳು	ಪ್ರಕಟಣೆಗಳು: ಕನ್ನಡದ ಪ್ರಸಿದ್ಧ ಸಾಹಿತಿಗಳ ಕೃತಿಗಳು ವಿಜ್ಞಾನ, ತಂತ್ರಜ್ಞಾನ, ಪರಿಸರ, ಆರೋಗ್ಯ, ಸಂಬಂಧಿಸಿದ ಸರಣಿ ಪುಸ್ತಕಗಳ ಮುದ್ರಣ ಹಾಗೂ ಇ-ಬುಕ್ ತಯಾರಿಕೆ.	110.00
	2205-00-102-1-01-100 ಧನಸಹಾಯ/ಪರಿಹಾರ	ಶಿವಮೊಗ್ಗ, ಕಲಬುರ್ಗಿ ರಂಗಾಯಣಕ್ಕೆ ತಲಾ ರೂ.20.00 ಲಕ್ಷ ಹಾಗೂ ಇತರೆ ರಂಗಮಂದಿರಗಳಿಗೆ ಧನಸಹಾಯ	144.00
	2205-00-102-1-01-101ಸಹಾಯಾನುದಾನ (ವೇತನಗಳು)	ಜಿಲ್ಲಾ ರಂಗಮಂದಿರಗಳ ಸಾಮಾನ್ಯ ನಿರ್ವಹಣೆ: ಹೊರಗುತ್ತಿಗೆ ಮೂಲಕ ಪಡೆಯುವ ಭದ್ರತಾ, ಸ್ವಚ್ಛತಾ ಮತ್ತು ತಾಂತ್ರಿಕ ಸಿಬ್ಬಂದಿಗಳ ವೇತನ (ಬೇಡಿಕೆ ಆಧರಿಸಿ)	256.00
		ಒಟ್ಟು	525.00
9	ಕಷ್ಟ ಪರಿಸ್ಥಿತಿಯಲ್ಲಿರುವ ಕಲಾವಿದರಿಗೆ ಮಾಸಾಶನ. ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು 2205-00-102-1-18-251	ಸಾಹಿತ್ಯ, ಸಂಗೀತ-ನೃತ್ಯ, ಲಲಿತಕಲೆ, ನಾಟಕ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರಿಗೆ ಮಾಸಾಶನ.	2,567.00
10	ಪರಿಶಿಷ್ಟ ಜಾತಿ ಉಪಯೋಜನೆ 2205-00-102-1-44-422	**ಪ್ರಾಯೋಜಿತ ಕಾರ್ಯಕ್ರಮಗಳು:** ನೋಂದಾಯಿತ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಕಲಾವಿದರ ತಂಡಗಳ ಪ್ರಾಯೋಜನೆ	1,040.00
		ಗುರು-ಶಿಷ್ಯ ಪರಂಪರೆ: ನಶಿಸಿಹೋಗುತ್ತಿರುವ ಕಲಾ ಪ್ರಕಾರಗಳ ಕಲಿಕೆಗೆ ನೆರವು (ಆಯಾ ಜಿಲ್ಲೆಗಳಲ್ಲಿ)	
		ಸಾಂಪ್ರದಾಯಿಕ ಹಾಗೂ ಜನಪದ ಕಲೆಗಳನ್ನು ಆಸಕ್ತ ಯುವಜನತೆಗೆ ಕಲಿಸುವ ಯೋಜನೆಗೆ ಪ್ರೋತ್ಸಾಹ (ಅಕಾಡೆಮಿಗಳ ಮೂಲಕ ತಲಾ ರೂ.5.00 ಲಕ್ಷ)	90.00
		ಕಲಾ ಶಿಬಿರಗಳು: ಶಿಲ್ಪಕಲೆ, ಲಲಿತಕಲೆ ಮತ್ತು ಗೊಂಬೆಯಾಟದ ಶಿಬಿರಗಳು(ಅಕಾಡೆಮಿಗಳ ಮೂಲಕ ತಲಾ 2.50 ಲಕ್ಷ)	
		ಧನ ಸಹಾಯ: ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಕಾರ್ಯ ಚಟುವಟಿಕೆಗಳಿಗೆ ಹಾಗೂ ಅಸಂಘಟಿತ ಕಲಾವಿದರಿಗೆ, ವಾದ್ಯ ಪರಿಕರ ವೇಷಭೂಷಣ, ಏಕಾಂಗಿ ಚಿತ್ರಕಲಾ/ಶಿಲ್ಪಕಲಾ ಪ್ರದರ್ಶನಕ್ಕೆ ಧನ ಸಹಾಯ	700.00
		ಕನ್ನಡದಲ್ಲಿ ಪಿ.ಹೆಚ್ ಡಿ ಮತ್ತು ಎಂ.ಫಿಲ್ ಪದವಿಧರರಿಗೆ ಸಹಾಯಧನ	20.00

		ಜನಪರ ಉತ್ಸವ: ನಾಲ್ಕು ವಿಭಾಗ ಮಟ್ಟದಲ್ಲಿ ಏರ್ಪಡಿಸಲಾಗುವ ಜನಪರ ಉತ್ಸವಕ್ಕೆ ತಲಾ ರೂ.15.00 ಲಕ್ಷ, 30 ಜಿಲ್ಲೆಗಳಿಗೆ ತಲಾ ರೂ.5.00 ಲಕ್ಷ	210.00
		ಬೀದಿನಾಟಕ: ವಿಷಯಾಧಾರಿತ ಬೀದಿ ನಾಟಕಗಳ ತಯಾರಿ ಹಾಗೂ ರಾಜ್ಯಾದ್ಯಂತ ಪ್ರದರ್ಶನ	500.00
		ಸರ್ಕಾರ ಸೂಚಿಸುವ ಇತರೆ ಯೋಜನೆಗಳನ್ನು ಜಾರಿಗೊಳಿಸಲು.	398.00
		ಒಟ್ಟು	2,958.00
11	ಕನ್ನಡ ಪುಸ್ತಕ ಪ್ರಾಧಿಕಾರ 2205-00-102-1-46		
	2205-00-102-1-46-002 ವೇತನ-ಅಧಿಕಾರಿಗಳು	ಕನ್ನಡ ಪುಸ್ತಕ ಪ್ರಾಧಿಕಾರದ ಕಾರ್ಯ ಚಟುವಟಿಕೆ, ಅಧ್ಯಕ್ಷರು, ಆಪ್ತ ಸಿಬ್ಬಂದಿ, ವೇತನ ಭತ್ಯೆ, ಇತ್ಯಾದಿ ವೆಚ್ಚಗಳ ಪಾವತಿ.	4.00
	2205-00-102-1-46-003ವೇತನ-ಸಿಬ್ಬಂದಿ		1.00
	2205-00-102-1-46-011 ತುಟ್ಟಿ ಭತ್ಯೆ		3.00
	2205-00-102-1-46-014 ಇತರೆ ಭತ್ಯೆ		2.00
	2205-00-102-1-46-020 ವೈದ್ಯಕೀಯ ಭತ್ಯೆ		1.00
	2205-00-102-1-46-021 ವೈದ್ಯಕೀಯ ವೆಚ್ಚದ ಮರುಪಾವತಿ		3.00
	2205-00-102-1-46-059 ಇತರೆ ವೆಚ್ಚಗಳು		101.00
		ಒಟ್ಟು	115.00
12	ಹಂಪಿ ಉತ್ಸವ 2205-00-102-1-61-059	ಹಂಪಿ ಉತ್ಸವ	60.00
13	ಕದಂಬೋತ್ಸವ 2205-00-102-1-62-059	ಕದಂಬೋತ್ಸವ	25.00
14	ವೃತ್ತಿನಾಟಕ ಕಂಪೆನಿಗಳಿಗೆ ಸಹಾಯ 2205-00-102-1-68-059 ಇತರೆ ಖರ್ಚುಗಳು	ವೃತ್ತಿ ನಾಟಕ ಕಂಪೆನಿಗಳಿಗೆ ಸಹಾಯಧನ.	200.00
		ಮೈಸೂರು, ಧಾರವಾಡ, ಕಲಬುರ್ಗಿ ಮತ್ತು ಶಿವಮೊಗ್ಗ ರಂಗಾಯಣಗಳಿಗೆ ತಲಾ ರೂ. 60.00 ಲಕ್ಷ.	240.00

		"ಶ್ರೀ ರಾಮಾಯಣ ರಂಗ ದರ್ಶನಂ" ವಿಶೇಷ ನಾಟಕ ತಯಾರಿ ಮತ್ತು ರಾಜ್ಯಾದ್ಯಂತ ಪ್ರದರ್ಶನ; ಶ್ರೀ ರಾಮಾಯಣ ದರ್ಶನಂ ಮಹಾ ಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದ 50 ವರ್ಷಗಳ ಸ್ಮರಣೆಗಾಗಿ ವಿಶೇಷ ಕಾರ್ಯಕ್ರಮ (ಮೈಸೂರು ರಂಗಾಯಣದ ಮೂಲಕ)	60.00
		ಒಟ್ಟು	500.00
15	ಕನ್ನಡ ಅಭಿವೃದ್ಧಿ ಪ್ರಾಧಿಕಾರ 2205-00-102-1-81-059 ಇತರ ವೆಚ್ಚಗಳು	ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಚಟುವಟಿಕೆ ಮತ್ತು ನಿರ್ವಹಣಾ ವೆಚ್ಚಗಳು.	400.00
16	ಬಸವೇಶ್ವರ ಪ್ರಶಸ್ತಿ 2205-00-102-1-91-100	ಪ್ರಶಸ್ತಿ ಮೊತ್ತ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ವೆಚ್ಚಗಳು.	15.00
17	ಇತರ ಯೋಜನೆಗಳು 2205-00-102-**4-01** 059-720 100-2800 **4020** 103-500		
	2205-00-102-4-01-059 ಇತರ ವೆಚ್ಚಗಳು	ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಆಯೋಜಿಸುವ ಕಲೆ, ಸಂಸ್ಕೃತಿ ಕಾರ್ಯಕ್ರಮಗಳಿಗೆ ಪ್ರಾಯೋಜನೆ.	720.00
	2205-00-102-4-01-100 ಧನಸಹಾಯ/ಪರಿಹಾರ	ಬೆಂಗಳೂರು ಮಹಾನಗರದಲ್ಲಿ ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಏರ್ಪಡಿಸುವ ಕಲೆ ಸಂಸ್ಕೃತಿ ಕಾರ್ಯಕ್ರಮಗಳಿಗೆ ಪ್ರಾಯೋಜನೆ.	225.00
		ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ, ನಯನ, ಕರ್ನಾಟಕ ಕಲಾಗ್ರಾಮ ರಂಗಮಂದಿರದ ಸುಸಜ್ಜೀಕರಣ ಮತ್ತು ನಿರ್ವಹಣೆ.	710.00
		ಗಾಂಧೀ ಜನಪದ ದೇಸಿ ಉತ್ಸವ.	25.00
		ಗಣಕ ಯಂತ್ರಕ್ಕಾಗಿ ಕನ್ನಡ ಅಕ್ಷರಗಳ ವಿನ್ಯಾಸ.	50.00
		ಸುಗ್ಗಿ - ಹುಗ್ಗಿ ಕಾರ್ಯಕ್ರಮ.	10.00
		ಶ್ರೀ ಗೋಪಾಲಕೃಷ್ಣ ಅಡಿಗರ ಶತಮಾನೋತ್ಸವ ಆಚರಣೆ.	10.00
		ರಾಷ್ಟ್ರೀಯ ಹಬ್ಬಗಳ ಆಚರಣೆ	60.00
		ಪ್ರತಿ ಶುಕ್ರವಾರ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ	10.00
		ಮನೆಯಂಗಳದಲ್ಲಿ ಮಾತುಕತೆ	25.00
		ಸಾಧಕರೊಂದಿಗೆ ಸಂವಾದ (ಜಿಲ್ಲಾ ಕೇಂದ್ರಗಳಲ್ಲಿ)	30.00

		ಕವಿಗೋಷ್ಠಿ (ಜಿಲ್ಲಾ ಕೇಂದ್ರಗಳಲ್ಲಿ)	30.00
		ಉತ್ಸವಗಳು (ಆಯ್ದ ಜಿಲ್ಲಾ ಕೇಂದ್ರಗಳಲ್ಲಿ)	105.00
		2013-14 ಮತ್ತು 2016-17ನೇ ಸಾಲಿನ ಆಯವ್ಯಯ ಘೋಷಣೆ ಕಾರ್ಯಕ್ರಮಗಳ ಅನುಷ್ಠಾನ.	50.00
		ವಿವಿಧ ಕ್ಷೇತ್ರಗಳ ರಾಜ್ಯ/ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ವೆಚ್ಚ	200.00
		2017-18ನೇ ಸಾಲಿನ ವಿವಿಧ ರಾಜ್ಯಗಳ ಬಾಕಿ ಇರುವ ಪ್ರಕರಣಗಳ ಪಾವತಿ ಮೊತ್ತ	780.00
		ವಿಭಾಗೀಯ ಕಚೇರಿಗಳ ನವೀಕರಣ ಹಾಗು ಚಟುವಟಿಕೆ, ಸಿಬ್ಬಂದಿ ವೇತನ	50.00
		ಕಲಾವಿದರ ಸಮೀಕ್ಷೆ	50.00
		ನ್ಯಾಯಾಂಗ ಹಾಗೂ ಇತರೆ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಕನ್ನಡ ಶಿಬಿರ ಏರ್ಪಡಿಸಲು	5.00
		ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷಾ ಶಿಕ್ಷಣ ಸಂಸ್ಥಾನ, ಮೈಸೂರು.	5.00
		ಸರ್ಕಾರ ಸೂಚಿಸುವ ಕಾರ್ಯಕ್ರಮಗಳು	370.00
	ಒಟ್ಟು		2,800.00
	2205-00-102-4-01-103ಸಹಾಯಾನುದಾನ (ಸಾಮಾನ್ಯ)	ಕಿತ್ತೂರು ಉತ್ಸವ ಬೆಳಗಾವಿ; ರನ್ನ ವೈಭವ ಬಾಗಲಕೋಟೆ; ಹೊಯ್ಸಳ ಉತ್ಸವ ಹಾಸನ; ಲಕ್ಕುಂಡಿ ಉತ್ಸವ ಗದಗ; ಚಾಲುಕ್ಯ ಉತ್ಸವ ಬಾಗಲಕೋಟೆ; **ಧಾರವಾಡ** ಉತ್ಸವ; ಬೆಳವಡಿ ಮಲ್ಲಮ್ಮ ಉತ್ಸವ **ಬೆಳಗಾವಿ**; ಬಸವ ಉತ್ಸವ ಬಸವಕಲ್ಯಾಣ **ಬೀದರ**; ನವರಸಪುರ ಉತ್ಸವ **ವಿಜಯಪುರ**; ಕರಾವಳಿ ಉತ್ಸವ **ಉತ್ತರ ಕನ್ನಡ**; ವೀರರಾಣಿ ಅಬ್ಬಕ್ಕ ಉತ್ಸವ; ಉಳ್ಳಾಲ ಉತ್ಸವ **ಮಂಗಳೂರು**; ಆನೆಗೊಂದಿ ಉತ್ಸವ **ಕೊಪ್ಪಳ**; ಭರಚುಕ್ಕಿ ಜಲಪಾತೋತ್ಸವ **ಚಾಮರಾಜನಗರ**; ಗಗನಚುಕ್ಕಿ ಜಲಪಾತೋತ್ಸವ ಶಿಂಷಾ **ಮಂಡ್ಯ**; ಕರಾವಳಿ ಉತ್ಸವ **ದಕ್ಷಿಣ ಕನ್ನಡ**; ರಾಷ್ಟ್ರಕೂಟ ಉತ್ಸವ **ಕಲಬುರ್ಗಿ**; ಸಂಗೊಳ್ಳಿ ರಾಯಣ್ಣ ಉತ್ಸವ **ಬೆಳಗಾವಿ** (ರೂ.20.00 ಲಕ್ಷ)ಬೇಡಿಕೆಗೆ ಅನುಸಾರವಾಗಿ ಉತ್ಸವಗಳ ಆಚರಣೆಗೆ ಅನುದಾನ ಬಿಡುಗಡೆ.	500.00
18	ಜಿಲ್ಲಾ ರಂಗಮಂದಿರಗಳಿಗೆ ಸಹಾಯ 2205-00-102-4-03-100 ಧನಸಹಾಯ/ಪರಿಹಾರ	ಜಿಲ್ಲಾ ರಂಗಮಂದಿರಗಳ ದುರಸ್ತಿ, ಬೆಳಕು ವೇದಿಕೆ ಉನ್ನತೀಕರಣ	500.00

19	ರಾಜ್ಯ ಅಕಾಡೆಮಿಗಳಿಗೆ ಸಹಾಯ 2205-00-102-4-13-103 ಸಹಾಯಾನುದಾನ-ಸಾಮಾನ್ಯ	ರಾಜ್ಯದ ವಿವಿಧ ಅಕಾಡೆಮಿಗಳಿಗೆ ಅನುದಾನ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿಗಳ ಕಾರ್ಯಚಟುವಟಿಕೆ ಹಾಗೂ ವೇತನ ವೆಚ್ಚ. (ತಲಾ ರೂ.110.00 ಲಕ್ಷಗಳಂತೆ)	770.00
		ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ	70.00
		ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ	70.00
		ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ	70.00
		ಕರ್ನಾಟಕ ಅರೆಭಾಷೆ ಸಂಸ್ಕೃತಿ-ಸಾಹಿತ್ಯ ಅಕಾಡೆಮಿ	70.00
		ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ	70.00
		ಕರ್ನಾಟಕ ಬಯಲಾಟ ಅಕಾಡೆಮಿ	70.00
		ಸರ್ಕಾರ ಸೂಚಿಸುವ ಕಾರ್ಯಕ್ರಮಗಳು	10.00
		ಒಟ್ಟು	1,200.00
20	ಜಾನಪದ ಪರಿಷತ್ತಿಗೆ ಸಹಾಯಾನುದಾನ 2205-00-102-4-21		
	2205-00-102-4-21-101 ಸಹಾಯಾನುದಾನ (ವೇತನಗಳು)	ಜಾನಪದ ಪರಿಷತ್ತಿನ ಸಿಬ್ಬಂದಿಗಳ ವೇತನ ಮತ್ತು ನಿರ್ವಹಣೆಗೆ	74.00
	2205-00-102-4-21-103 ಸಹಾಯಾನುದಾನ (ಸಾಮಾನ್ಯ)	ಜಾನಪದ ಪರಿಷತ್ತಿನ ವಿವಿಧ ಚಟುವಟಿಕೆಗಳಿಗೆ	100.00
		ಒಟ್ಟು	174.00
21	ಕನ್ನಡ ಸಾಹಿತ್ಯ ಪರಿಷತ್ತಿಗೆ ಸಹಾಯಾನುದಾನ 2205-00-102-4-22- 103ಸಹಾಯಾನುದಾನ-ಸಾಮಾನ್ಯ	ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲಭಾರತ ಸಾಹಿತ್ಯ ಸಮ್ಮೇಳನ, ಚಟುವಟಿಕೆಗಳಿಗೆ ನಿಗದಿಪಡಿಸಿದ ಮೊತ್ತ	700.00
22	ಕನ್ನಡ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ 2205-00-102-4-31-059 ಇತರೆ ವೆಚ್ಚಗಳು	ರಾಜ್ಯ ಮತ್ತು ಹೊರನಾಡಿನ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳಿಗೆ ಹಾಗೂ ವಾದ್ಯ ಪರಿಕರ, ವೇಷಭೂಷಣ ಖರೀದಿಗೆ ಧನಸಹಾಯ.	1,312.00
		ದಿ.ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಅನುದಾನ ಬಿಡುಗಡೆ.	500.00
		ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಪ್ರಕಟಣೆಗಳು	30.00

		"ಕಥಾ ಕಣಜ" ಶ್ರೀ ರಾಮಾಯಣ ದರ್ಶನಂ ರಸಪ್ರಸಂಗ; "ಮನೆಯಂಗಳದಲ್ಲಿ ಮಾತುಕತೆ" ಕಾರ್ಯಕ್ರಮಗಳನ್ನು ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಪ್ರಾಯೋಜಿತ ಕಾರ್ಯಕ್ರಮಗಳಾಗಿ ಪ್ರಸಾರ ಮಾಡುವುದು.		120.00
		ಜಿಲ್ಲೆಗಳಲ್ಲಿ ಮಹಿಳಾ ಸಂಸ್ಕೃತಿ ಉತ್ಸವ (ತಲಾ ರೂ.5.00 ಲಕ್ಷ)		150.00
		ಸಾಂಸ್ಕೃತಿಕ ಸೌರಭ	ಜಿಲ್ಲೆಗಳಲ್ಲಿ ಆಯೋಜಿಸುವ ವೈವಿಧ್ಯಮಯ ಕಲೆ, ಸಂಗೀತ ನೃತ್ಯ, ನಾಟಕ ಮತ್ತು ಇತರೆ ಕಾರ್ಯಕ್ರಮಗಳು	97.00
		ಯುವ ಸೌರಭ		82.00
		ಚಿಗುರು		66.00
		ದೇವರದಾಸಿಮಯ್ಯ ಜಯಂತಿ		69.00
		ಭಗವಾನ್ ಮಹಾವೀರ ಜಯಂತಿ		69.00
		ಅಕ್ಕಮಹಾದೇವಿ ಜಯಂತಿ		69.00
		ಬಸವ ಜಯಂತಿ		69.00
		ಶಂಕರಾಚಾರ್ಯ ಜಯಂತಿ (ತತ್ವಜ್ಞಾನಿಗಳ ದಿನಾಚರಣೆ)		69.00
		ಭಗೀರಥ ಜಯಂತಿ		69.00
		ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ (ಮೈಸೂರು, ಮಂಡ್ಯ ಜಿಲ್ಲೆ ಮತ್ತು ಕೇಂದ್ರ ಕಛೇರಿಯಲ್ಲಿ)		15.00
		ಕೃಷ್ಣ ಜಯಂತಿ		69.00
		ಬ್ರಹ್ಮಶ್ರೀ ನಾರಾಯಣಗುರು ಜಯಂತಿ		69.00
		ವಿಶ್ವಕರ್ಮ ಜಯಂತಿ		69.00
		ಟಿಪ್ಪುಸುಲ್ತಾನ್ ಜಯಂತಿ		69.00
		ಕನಕ ಜಯಂತಿ		69.00
		ವಿಶ್ವ ಮಾನವ ದಿನಾಚರಣೆ		69.00
		ಸಿದ್ಧರಾಮಜಯಂತಿ		69.00
		ಅಂಬಿಗರ ಚೌಡಯ್ಯ ಜಯಂತಿ		69.00
		ಛತ್ರಪತಿ ಶಿವಾಜಿ ಜಯಂತಿ		69.00
		ಮಡಿವಾಳ ಮಾಚಿದೇವ ಜಯಂತಿ		69.00
		ಸಂತಕವಿ ಸರ್ವಜ್ಞ ಜಯಂತಿ		69.00
		ಕಾಯಕ ಶರಣರ ಜಯಂತಿ		69.00
		ಹೇಮರೆಡ್ಡಿ ಮಲ್ಲಮ್ಮ ಜಯಂತಿ		69.00
		ಕೆಂಪೇಗೌಡ ಜಯಂತಿ		94.00
		ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ		69.00
		ವೇಮನ ಜಯಂತಿ ಜಯಂತಿ		69.00
		ಸೇವಾಲಾಲ್ ಜಯಂತಿ		69.00
		ಹಡಪದ ಅಪ್ಪಣ್ಣ ಜಯಂತಿ		69.00

		2018-19ನೇ ಆಯ-ವ್ಯಯ ಘೋಷಣೆಗಳು:	ಕನ್ನಡ ಸಂಸ್ಕೃತಿ ಇಲಾಖೆ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳು ಸೇರಿ ಪುಸ್ತಕ ಸಂಸ್ಕೃತಿ ಬೆಳೆಸಲು ಪುಸ್ತಕ ಜಾಥಾ ಕಾರ್ಯಕ್ರಮ	150.00
			ರಾಷ್ಟ್ರಕವಿ ಕುವೆಂಪು ರವರ ಮೈಸೂರಿನ ನಿವಾಸ "ಉದಯರವಿ" ರಾಷ್ಟ್ರಕವಿ ಸ್ಮಾರಕವಾಗಿ ಸಂರಕ್ಷಣೆ	100.00
			ಸಮಗ್ರ ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ಹಂಪಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆ	100.00
			ಕನ್ನಡ ತಂತ್ರಾಂಶ ಅಭಿವೃದ್ಧಿ ಹಾಗೂ ಕನ್ನಡ ತಾಂತ್ರಿಕ ವಿಷಯಗಳಲ್ಲಿ ಸಂಶೋಧನೆ ನಡೆಸುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಹಾಗೂ ಪಠ್ಯದಿಂದ ಧ್ವನಿ ಧ್ವನಿಯಿಂದ ಪಠ್ಯ ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ತಂತ್ರಾಂಶ ಅಭಿವೃದ್ಧಿ	100.00
			ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ ಸಂಶೋಧನೆ ರಂಗಶಿಕ್ಷಣಕ್ಕಾಗಿ ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ ಸ್ಥಾಪನೆ	100.00
			ಜನಪದ ಸಾಂಸ್ಕೃತಿಕ ಭಾರತ	100.00
		ರಂಗಮಂದಿರ	ವಿವಿಧ ಕಾಮಗಾರಿ ಹಂತದಲ್ಲಿರುವ ಜಿಲ್ಲಾ ರಂಗಮಂದಿರಗಳು ಹಾಗೂ ಹೊಸ ಜಿಲ್ಲಾ ರಂಗಮಂದಿರಗಳ ಕಾಮಗಾರಿಗಳು ಮತ್ತು ಜಿಲ್ಲಾ ರಂಗಮಂದಿರ ಪುನಶ್ಚೇತನ	1,047.00
		ಅನುದಾನಿತ ಸಂಘ ಸಂಸ್ಥೆಗಳಿಗೆ ಧನ ಸಹಾಯ (ವಿದ್ಯಾವರ್ಧಕ ಸಂಘ, ನೀನಾಸಂ, ಆರ್ಟ್ ಇಂಟಿಗ್ರೇಷನ್)		150.00
		ಕನ್ನಡ ಮಾಹಿತಿ ಕಣಜ ನಿರ್ವಹಣೆ		100.00
		ಇಲಾಖಾ ಕಾರ್ಯಕ್ರಮಗಳ ಜಾಹೀರಾತು ವೆಚ್ಚ		100.00
		ಕನ್ನಡ ಭವನದಲ್ಲಿ ಅತ್ಯಾಧುನಿಕ ದೃಶ್ಯ-ಶ್ರವ್ಯ (ಆಡಿಯೋ-ವಿಡಿಯೋ) ಸ್ಟುಡಿಯೋ ನಿರ್ಮಾಣ		150.00

		ಮೈಸೂರು ದಸರಾ ನೃತ್ಯ ಚಿತ್ರ ಹಾಗೂ ವಸ್ತು ಪ್ರದರ್ಶನ, ಪುಸ್ತಕ ಮಳಿಗೆ ನಿರ್ಮಾಣ	175.00
		ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಅನುದಾನ	50.00
		ಕಲಾವಿದರ ವೈದ್ಯಕೀಯ ವೆಚ್ಚ ಮರುಪಾವತಿ	25.00
		ಒಟ್ಟು	6,500.00
23	ಗಿರಿಜನ ಪ್ರದೇಶ ಉಪಯೋಜನೆ 2205-00-796-0-01-423	ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಏರ್ಪಡಿಸುವ ಸಂಸ್ಕೃತಿ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯಕ್ರಮ ಪ್ರಾಯೋಜನೆ.	512.00
		ಗುರು-ಶಿಷ್ಯ ಪರಂಪರೆ (ಆಯ್ದ ಜಿಲ್ಲೆಗಳಲ್ಲಿ)	118.00
		ಸಾಂಪ್ರದಾಯಿಕ ಹಾಗೂ ಜನಪದ ಕಲೆಗಳನ್ನು ಆಸಕ್ತ ಯುವಜನತೆಗೆ ಕಲಿಸುವ ಯೋಜನೆಗೆ ಪ್ರೋತ್ಸಾಹ (ಅಕಾಡೆಮಿಗಳ ಮೂಲಕ)	
		30 ಜಿಲ್ಲೆಗಳಲ್ಲಿ ತಲಾ ರೂ.1.50 ಲಕ್ಷಗಳ ವೆಚ್ಚಗಳಲ್ಲಿ ನಡೆಸುವ ತರಬೇತಿ ಕಾರ್ಯಕ್ರಮ	
		ಸಂಗೀತ-ನೃತ್ಯ, ಲಲಿತಕಲೆ, ಸಾಹಿತ್ಯ ನಾಟಕ, ಶಿಲ್ಪಕಲೆ, ಜನಪದ ಯಕ್ಷಗಾನ, ಬಯಲಾಟ ಅಕಾಡೆಮಿಗಳ ತರಬೇತಿ ತಲಾ ರೂ.4.00 ಲಕ್ಷ	
		ಸಂಗೀತ-ನೃತ್ಯ, ಚಿತ್ರಕಲೆ, ಶಿಲ್ಪಕಲೆ,ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಯೋಜನೆ	
		ಶಿಲ್ಪಕಲೆ, ಲಲಿತಕಲೆ ಮತ್ತು ಗೊಂಬೆಯಾಟದ ಶಿಬಿರಗಳು-ಅಕಾಡೆಮಿಗಳ ಮೂಲಕ	
		ಧನ ಸಹಾಯ: ರಾಜ್ಯ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗಾಗಿ, ವಾದ್ಯ ಪರಿಕರ, ವೇಷಭೂಷಣ ಖರೀದಿಗೆ ಧನಸಹಾಯ	260.00
		ಕನ್ನಡ ಪಿ.ಹೆಚ್.ಡಿ ಮತ್ತು ಎಂ.ಫಿಲ್ ಪದವೀಧರರಿಗೆ ಧನಸಹಾಯ	
		ವಿಭಾಗಮಟ್ಟದ ಗಿರಿಜನ ಉತ್ಸವ: 30 ಜಿಲ್ಲೆಗಳಲ್ಲಿ ಆಯೋಜಿಸುವ ಗಿರಿಜನ ಉತ್ಸವ ತಲಾ ರೂ.3.00 ಲಕ್ಷ + ವಿಭಾಗ ಮಟ್ಟದಲ್ಲಿ ರೂ.15.00 ಲಕ್ಷ	150.00
		ಬೀದಿ ನಾಟಕ: ವಿಷಯಾಧಾರಿತ ಬೀದಿನಾಟಕಗಳ ತಯಾರಿ ಹಾಗೂ ಪ್ರದರ್ಶನ	90.00
		ಸರ್ಕಾರ ಸೂಚಿಸುವಂತಹ ಯೋಜನೆಗಳು/ವಿಶೇಷ ಯೋಜನೆಗಳನ್ನು ಯೋಜನೆಗಳನ್ನು ಜಾರಿಗೊಳಿಸಲು.	75.00
	ಒಟ್ಟು		1,205.00
24	ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ 2013ರ ಅಡಿ ಬಳಕೆಯಾಗದೇ ಇರುವ ಮೊತ್ತ 2205-00-800-0-15		-

	2205-00-800-0-15-422 ಪರಿಶಿಷ್ಟ ಜಾತಿ ಉಪಯೋಜನೆ	ಪ್ರಾಯೋಜನೆ ಮತ್ತು ಇತರೆ	ಜಿಲ್ಲಾ ಸಹಾಯಕ ನಿರ್ದೇಶಕರು ಪ್ರಾಯೋಜಿಸುವ ಕಾರ್ಯಕ್ರಮ	100.00
	2205-00-800-0-15-423 ಗಿರಿಜನ ಉಪಯೋಜನೆ	ಪ್ರಾಯೋಜನೆ ಮತ್ತು ಇತರೆ	ಜಿಲ್ಲಾ ಸಹಾಯಕ ನಿರ್ದೇಶಕರು ಪ್ರಾಯೋಜಿಸುವ ಕಾರ್ಯಕ್ರಮ	152.00
	ಒಟ್ಟು			252.00
25	ರಾಜ್ಯೋತ್ಸವ ದಿನಾಚರಣೆ ನಿಮಿತ್ಯ ವೆಚ್ಚ 2250-00-800-2-03-059 ಇತರೆ ಖರ್ಚುಗಳು	ರಾಜ್ಯೋತ್ಸವ ಪ್ರಶಸ್ತಿ ಮತ್ತು ಇತರೆ ಪ್ರಶಸ್ತಿಗಳ ವೆಚ್ಚಗಳು		700.00
		ವಿಶೇಷ ಉತ್ಸವಗಳು/ಸರ್ಕಾರ ಸೂಚಿಸಿರುವ ಕಾರ್ಯಕ್ರಮಗಳು		395.00
	ಒಟ್ಟು			1095.00
26	ಗಡಿ ಭಾಗ ಅಭಿವೃದ್ಧಿ ಪ್ರಾಧಿಕಾರ 4202-04-800-1-08			
	4202-04-800-1-08-101	ಸಹಾಯಾನುದಾನ-ವೇತನಗಳು		20.00
	4202-04-800-1-08-103	ಸಹಾಯಾನುದಾನ-ಸಾಮಾನ್ಯ		50.00
	4202-04-800-1-08-132	ಬಂಡವಾಳ ವೆಚ್ಚಗಳು		3,736.00
			ಒಟ್ಟು	3,806.00
			ಒಟ್ಟಾರೆ ಅನುದಾನ	29729.00

Malathi PS 31/7/18
(ಪಿ.ಎಸ್.ಮಾಲತಿ)
ಸರ್ಕಾರದ ಅಧೀನ ಕಾರ್ಯದರ್ಶಿ
ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ.
(ಸಂಸ್ಕೃತಿ ಶಾಖೆ)

2017-18ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಖರ್ಚು ವೆಚ್ಚದ ವಿವರ (ಯೋಜನೆ) (ಲಕ್ಷಗಳಲ್ಲಿ)						
ಕ್ರ. ಸಂ	ಲೆಕ್ಕ ಶೀರ್ಷಿಕೆ	ವಾರ್ಷಿಕ ಹಂಚಿಕೆ	ಪರಿಷ್ಕೃತ (	ಸಾಧನೆ	ಉಳಿಕೆ	ಶೇಕಡಾ
1	2205-00-001-0-01 ನಿರ್ದೇಶನ ಮತ್ತು ಆಡಳಿತ	**1681.00**	**1527.00**	**1343.18**	183.82	88
2	2205-00-001-0-03	39.00	39.00	0.00	39.00	0
3	2205-00-101-0-02-059 ಲಲಿತಕಲಾ ಶಿಕ್ಷಣ	593.00	593.00	560.38	32.62	94
4	2205-00-102-0-07 ಸಂಸ್ಥೆಗಳಿಗೆ ಆರ್ಥಿಕ ಸಹಾಯ	438.00	438.00	438.00	0.00	100
5	2205-00-101-0-10 ರವೀಂದ್ರ ಕಲಾಕ್ಷೇತ್ರ	64.00	64.00	51.20	12.80	80
6	2205-00-101-0-13 ಇತರೆ ಭಾಷೆಗಳಿಗೆ ಕನ್ನಡ ಸಾಹಿತ್ಯದ ಭಾಷಾಂತರ	100.00	100.00	100.00	0.00	100
7	2205-00-102-0-77 ಸಾಕ್ಷರತೆ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ	495.00	495.00	447.84	47.16	90
8	2205-00-102-1-18 ಕಷ್ಟ ಪರಿಸ್ಥಿತಿಯಲ್ಲಿರುವ ಕಲಾವಿದರಿಗೆ ಮಾಸಾಶನ, ಪಿಂಚಣಿ ಮತ್ತು ಗೌರವಧನ	2468.00	2468.00	1980.67	487.33	80
9	2205-00-102-1-44 ವಿಶೇಷ ಘಟಕ ಯೋಜನೆ	3892.00	3892.00	3666.11	225.89	94
10	2205-00-102-0-80 ಸ್ವಾತಂತ್ರ ಯೋಧರ ಸ್ಮಾರಕ	850.00	850.00	820.68	29.32	97
11	2205-00-102-1-01 ಜನಪ್ರಿಯ ಸಾಹಿತ್ಯ ಪ್ರಕಾಶನ	**667.00**	**577.00**	**572.74**	4.26	99
12	2205-00-102-1-46 ಕನ್ನಡ ಪುಸ್ತಕ ಪ್ರಾಧಿಕಾರ	117.00	117.00	110.19	6.81	94
13	2205-00-102-1-61 ಹಂಪಿ ಉತ್ಸವ	100.00	100.00	100.00	0.00	100
14	2205-00-102-1-62 ಕದಂಬ ಉತ್ಸವ	50.00	50.00	37.50	12.50	75
15	2205-00-102-1-68	**711.00**	**551.00**	**522.90**	28.10	95

	ವೃತ್ತಿ ನಾಟಕ ಕಂಪನಿಗಳಿಗೆ ಧನಸಹಾಯ					
16	2205-00-102-1-81 ಕನ್ನಡ ಅಭಿವೃದ್ಧಿ ಪ್ರಾಧಿಕಾರ	600.00	600.00	600.00	0.00	100
17	2205-00-102-1-91 ಬಸವೇಶ್ವರ ಪ್ರಶಸ್ತಿ	15.00	15.00	15.00	0.00	100
18	2205-00-102-4-01 ಇತರೆ ಯೋಜನೆಗಳು	**5220.00**	**5120.00**	**4777.61**	342.39	93
19	2205-00-102-4-03 ಜಿಲ್ಲಾ ರಂಗಮಂದಿರಗಳಿಗೆ ಧನಸಹಾಯ	2000.00	2000.00	2000.00	0.00	100
20	2205-00-102-4-13 ರಾಜ್ಯ ಅಕಾಡೆಮಿಗಳಿಗೆ ಸಹಾನುದಾನ	1000.00	1000.00	992.50	7.50	99
21	2205-00-102-4-21 ಜನಪದ ಪರಿಷತ್‌ಗೆ ಸಹಾನುದಾನ	200.00	200.00	200.00	0.00	100
22	2205-00-102-4-22 ಕನ್ನಡ ಸಾಹಿತ್ಯ ಪರಿಷತ್‌ಗೆ ಸಹಾನುದಾನ	1200.00	1200.00	1200.00	0.00	100
23	2205-00-102-4-31 ಕನ್ನಡ ಮತ್ತು ಸಂಸ್ಕೃತಿಗೆ ಪ್ರೋತ್ಸಾಹಧನ, ಇತರೆ ಖರ್ಚು	**6500.00**	**7304.00**	**7046.53**	257.47	96
24	2205-00-796-0-01 ಗಿರಿಜನ ಉಪಯೋಜನೆ	1586.00	1586.00	1531.50	54.50	97
25	4202-04-800-1-08 ಗಡಿ ಅಭಿವೃದ್ಧಿ ಪ್ರಾಧಿಕಾರ	5000.00	5000.00	5000.00	0.00	100
26	2205-00-800-0-15 ಮುಂದುವರೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ	62.00	62.00	33.86	28.14	55
27	2250-00-800-2-03 ರಾಜ್ಯೋತ್ಸವ ಮತ್ತು ಇತರೆ ಖರ್ಚು	1095.00	1095.00	1017.85	77.15	93
	ಒಟ್ಟು	**36743.00**	**37043.00**	**35166.24**	**1876.76**	**95**

2018-19ನೇ ಸಾಲಿನ ಏಪ್ರೀಲ್‌ನಿಂದ ನವೆಂಬರ್‌ವರೆಗೆ ಆದ ಖರ್ಚು ವೆಚ್ಚದ ವಿವರ (ಯೋಜನೆ)

(ಲಕ್ಷಗಳಲ್ಲಿ)

ಕ್ರ. ಸಂ	ಲೆಕ್ಕ ಶೀರ್ಷಿಕೆ	ವಾರ್ಷಿಕ ಹಂಚಿಕೆ	ಸಾಧನೆ	ಉಳಿಕೆ	ಶೇಕಡಾ
1	2205-00-001-0-01 ನಿರ್ದೇಶನ ಮತ್ತು ಆಡಳಿತ	1245.00	623.31	621.69	**50**
2	2205-00-101-0-02-059 ಲಲಿತಕಲಾ ಶಿಕ್ಷಣ	560.00	156.58	403.42	**28**
3	2205-00-102-0-07 ಸಂಸ್ಥೆಗಳಿಗೆ ಆರ್ಥಿಕ ಸಹಾಯ	350.00	174.50	175.50	**50**
4	2205-00-101-0-10 ರವೀಂದ್ರ ಕಲಾಕ್ಷೇತ್ರ	57.00	32.98	24.02	**58**
5	2205-00-101-0-13 ಇತರೆ ಭಾಷೆಗಳಿಗೆ ಕನ್ನಡ ಸಾಹಿತ್ಯದ ಭಾಷಾಂತರ	50.00	37.50	12.50	**75**
6	2205-00-102-0-77 ಸಾಕ್ಷರತೆ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ	350.00	72.50	277.50	**21**
7	2205-00-102-1-18 ಕಷ್ಟ ಪರಿಸ್ಥಿತಿಯಲ್ಲಿರುವ ಕಲಾವಿದರಿಗೆ ಮಾಸಾಶನ, ಪಿಂಚಣಿ ಮತ್ತು ಗೌರವಧನ	2567.00	1324.87	1242.13	**52**
8	2205-00-102-1-44 ವಿಶೇಷ ಘಟಕ ಯೋಜನೆ	2958.00	214.12	2743.88	**7**
9	2205-00-102-0-80 ಸ್ವಾತಂತ್ರ ಯೋಧರ ಸ್ಮಾರಕ	500.00	77.04	422.96	**15**
10	2205-00-102-1-01 ಜನಪ್ರಿಯ ಸಾಹಿತ್ಯ ಪ್ರಕಾಶನ	525.00	33.10	491.90	**6**
11	2205-00-102-1-46 ಕನ್ನಡ ಪುಸ್ತಕ ಪ್ರಾಧಿಕಾರ	115.00	82.70	32.30	**72**
12	2205-00-102-1-61 ಹಂಪಿ ಉತ್ಸವ	60.00	0.00	60.00	**0**
13	2205-00-102-1-62 ಕದಂಬ ಉತ್ಸವ	25.00	0.00	25.00	**0**

14	2205-00-102-1-68 ವೃತ್ತಿ ನಾಟಕ ಕಂಪನಿಗಳಿಗೆ ಧನಸಹಾಯ	500.00	210.00	290.00	**42**
15	2205-00-102-1-81 ಕನ್ನಡ ಅಭಿವೃದ್ಧಿ ಪ್ರಾಧಿಕಾರ	400.00	200.00	200.00	**50**
16	2205-00-102-1-91 ಬಸವೇಶ್ವರ ಪ್ರಶಸ್ತಿ	15.00	0.00	15.00	**0**
17	2205-00-102-4-01 ಇತರೆ ಯೋಜನೆಗಳು	4020.00	519.72	3500.28	**13**
18	2205-00-102-4-03 ಜಿಲ್ಲಾ ರಂಗಮಂದಿರಗಳಿಗೆ ಧನಸಹಾಯ	500.00	0.00	500.00	**0**
19	2205-00-102-4-13 ರಾಜ್ಯ ಅಕಾಡೆಮಿಗಳಿಗೆ ಸಹಾನುದಾನ	1200.00	760.00	440.00	**63**
20	2205-00-102-4-21 ಜನಪದ ಪರಿಷತ್‌ಗೆ ಸಹಾನುದಾನ	174.00	112.00	62.00	**64**
21	2205-00-102-4-22 ಕನ್ನಡ ಸಾಹಿತ್ಯ ಪರಿಷತ್‌ಗೆ ಸಹಾನುದಾನ	700.00	350.00	350.00	**50**
22	2205-00-102-4-31 ಕನ್ನಡ ಮತ್ತು ಸಂಸ್ಕೃತಿಗೆ ಪ್ರೋತ್ಸಾಹಧನ, ಇತರೆ ಖರ್ಚು	6500.00	901.34	5598.66	**14**
23	2205-00-796-0-01 ಗಿರಿಜನ ಉಪಯೋಜನೆ	1205.00	86.02	1118.98	**7**
24	4202-04-800-1-08 ಗಡಿ ಅಭಿವೃದ್ಧಿ ಪ್ರಾಧಿಕಾರ	3806.00	951.50	2854.50	**25**
25	2205-00-800-0-15 ಮುಂದುವರೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ	252.00	0.00	252.00	**0**
26	2250-00-800-2-03 ರಾಜ್ಯೋತ್ಸವ ಮತ್ತು ಇತರೆ ಖರ್ಚು	1095.00	987.01	107.99	**90**
	ಒಟ್ಟು	**29729.00**	**7906.79**	**21822.21**	27

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 163
ಸದಸ್ಯರ ಹೆಸರು : ಡಾ॥ ಅಂಜಲಿ ಹೇಮಂತ್ ನಿಂಬಾಳ್ಕರ್ (ಖಾನಾಪುರ)

ಉತ್ತರಿಸುವ ದಿನಾಂಕ : 18-12-2018
ಉತ್ತರಿಸುವ ಸಚಿವರು : ಮಾನ್ಯ ಮುಖ್ಯಮಂತ್ರಿಯವರು

ಕ್ರ.ಸಂ	ಪ್ರಶ್ನೆಗಳು	ಉತ್ತರಗಳು
ಅ)	ರಾಜ್ಯದಲ್ಲಿ ಸರ್ಕಾರದ ವತಿಯಿಂದ ಅಧಿಕೃತ ಪರವಾನಗಿ / ಅನುಮತಿ ಪಡೆದ ವೃತ್ತ ಪತ್ರಿಕೆಗಳು, ಮಾಧ್ಯಮಗಳು, ಸಂಸ್ಥೆಗಳ ಸಂಖ್ಯೆಯೆಷ್ಟು; ಸಂಪೂರ್ಣ ಮಾಹಿತಿಯನ್ನು ವಿಳಾಸದೊಂದಿಗೆ ಒದಗಿಸುವುದು?	1) ಇಲಾಖಾ ಮಾಧ್ಯಮ ಪಟ್ಟಿಯಲ್ಲಿ 657 ವೃತ್ತ ಪತ್ರಿಕೆಗಳು ಇರುತ್ತದೆ. ವಿವರ ಕೆಳಕಂಡಂತಿದೆ.

ದಿನ ಪತ್ರಿಕೆಗಳು	ನಿಯತಕಾಲಿಕೆಗಳು	ವಿಶೇಷ ನಿಯತಕಾಲಿಕೆಗಳು	ಒಟ್ಟು
443	164	50	657

ವೃತ್ತಪತ್ರಿಕೆಗಳ ಸಂಪೂರ್ಣ ಮಾಹಿತಿಯನ್ನು ವಿಳಾಸದೊಂದಿಗೆ ಅನುಬಂಧ - 1 ರಲ್ಲಿ ಒದಗಿಸಲಾಗಿದೆ.

2) ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಮಾಧ್ಯಮಗಳ ವಿವರ ಈ ಕೆಳಕಂಡಂತಿದೆ.

ಟಿ.ವಿ. ವಾಹಿನಿಗಳು	ರೇಡಿಯೋ ವಾಹಿನಿಗಳು	ಇತರೆ ಮಾಧ್ಯಮ	ಆನ್ ಲೈನ್ ಪತ್ರಿಕೆ/ವೆಬ್ ಪೋರ್ಟ್	ಒಟ್ಟು
26	7	7	1	41

ವಿದ್ಯುನ್ಮಾನ ಮಾಧ್ಯಮಗಳ ಸಂಪೂರ್ಣ ಮಾಹಿತಿಯನ್ನು ವಿಳಾಸದೊಂದಿಗೆ ಅನುಬಂಧ - 2 ರಲ್ಲಿ ಒದಗಿಸಲಾಗಿದೆ.

3) ಇಲಾಖೆಯ ಅಂಗೀಕೃತ ಜಾಹೀರಾತು ಸಂಸ್ಥೆಗಳು-31. ಇವುಗಳ ಸಂಪೂರ್ಣ ಮಾಹಿತಿಯನ್ನು ವಿಳಾಸದೊಂದಿಗೆ ಅನುಬಂಧ - 3 ರಲ್ಲಿ ಒದಗಿಸಲಾಗಿದೆ .

ಕಸಂವಾ 183 ಪಿಐಪಿ 2018

(ಹೆಚ್.ಡಿ.ಕುಮಾರಸ್ವಾಮಿ)
ಮುಖ್ಯಮಂತ್ರಿ.

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ರಾಜ್ಯ / ಪ್ರಾದೇಶಿಕ / ಜಿಲ್ಲಾ ಮಟ್ಟದ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು / ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ನಿಯತಕಾಲಿಕೆಗಳ ಜಿಲ್ಲಾವಾರು ಮಾಹಿತಿ ನವೆಂಬರ್-2018 ಮಾಹೆಯಲ್ಲಿದ್ದಂತೆ

ಕ್ರ. ಸಂ	ಜಿಲ್ಲೆಗಳು	ದಿನ ಪತ್ರಿಕೆಗಳು	ನಿಯತಕಾಲಿಕೆಗಳು						ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ನಿಯತಕಾಲಿಕೆಗಳು					
	ರಾಜ್ಯ ಮಟ್ಟದ ದಿನ ಪತ್ರಿಕೆ	ಕನ್ನಡ 9 ಆಂಗ್ಲ 5												
	ಪ್ರಾದೇಶಿಕ ದಿನ ಪತ್ರಿಕೆ	44												
		ಜಿಲ್ಲಾ ದಿನ ಪತ್ರಿಕೆಗಳು	ವಾರ	ಪಾಕ್ಷಿಕ	ಮಾಸ	ದ್ವೈಮಾಸ	ತ್ರೈಮಾಸ	ಒಟ್ಟು	ವಾರ	ಪಾಕ್ಷಿಕ	ಮಾಸ	ದ್ವೈಮಾಸ	ತ್ರೈಮಾಸ	ಒಟ್ಟು
1	ಬೆಂಗಳೂರು ನಗರ	23	33	10	38	2	-	82	1	2	30	1	2	36
2	ಬೆಂಗಳೂರು ಗ್ರಾಮಾಂತರ	1	1	-	-	-	-	1	-	-	-	-	-	
3	ತುಮಕೂರು	12	2	-	3	-	-	5	-	-	1	-	-	1
4	ದಾವಣಗೆರೆ	28	9	-	-	-	-	9	-	-	-	-	-	-
5	ಶಿವಮೊಗ್ಗ	31	3		1			4	-	-	-	-	-	-
6	ಚಿತ್ರದುರ್ಗ	11	-	-	-	-	-	-	-	-	-	-	-	-
7	ಕೋಲಾರ	24	-	-	-	-	-	-	-	-	-	-	-	-
8	ರಾಮನಗರ	10	-	-	-	-	-	-	-	-	-	-	-	-
9	ಚಿಕ್ಕಬಳ್ಳಾಪುರ	5	-	-	-	-	-	-	-	-	--	-	-	-
10	ಬೆಳಗಾವಿ	20	3	-	-	-	1	4	-	-	1	-	-	1
11	ಬಾಗಲಕೋಟೆ	38	1	-	-	-	-	1	-	-	-	-	-	-
12	ಧಾರವಾಡ	3	6	2	8			16	2			1		3
13	ಹಾವೇರಿ	3												
14	ವಿಜಯಪುರ	24	2					2						
15	ಉತ್ತರ ಕನ್ನಡ	3	1		1			2						
16	ಮೈಸೂರು	8	2	1	3			6	(ದಿನ) 1 (ವಾರ) 1		3			5
17	ಮಂಡ್ಯ	29	6	2	2			10			1			1

..2

18	ಚಿಕ್ಕಮಗಳೂರು	8	2					2						
19	ದಕ್ಷಿಣ ಕನ್ನಡ ಜಿಲ್ಲೆ	1	3	1	5	1		10			1			1
20	ಚಾಮರಾಜನಗರ	3												
21	ಹಾಸನ	14			1			1						
22	ಮಡಿಕೇರಿ (ಕೊಡಗು ಜಿಲ್ಲೆ)	3	1					1						
23	ಕಲಬುರಗಿ	34			1			1			1			1
24	ಬೀದರ್	24												
25	ಯಾದಗಿರಿ	4												
26	ಕೊಪ್ಪಳ	7												
27	ರಾಯಚೂರು	11	1	1				2						
28	ಬಳ್ಳಾರಿ	2												
29	ಉಡುಪಿ	-	2		2			4			1			1
30	ಗದಗ	1												
	ಒಟ್ಟು	**443**	**78**	**17**	**65**	**3**	**1**	**164**	**5**	**2**	**39**	**2**	**2**	**50**

- **ದಿನ ಪತ್ರಿಕೆಗಳು** **443**
- **ನಿಯತಕಾಲಿಕೆಗಳು** **164**
- **ವಿಶೇಷ ನಿಯತಕಾಲಿಕೆಗಳು** **50**
- **ಒಟ್ಟು** **657**

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

"ವಾರ್ತಾ ಸೌಧ", ಸಂಖ್ಯೆ. 17, ಭಗವಾನ್ ಮಹಾವೀರ ರಸ್ತೆ (ಇನ್‌ಫೆಂಟ್ರಿ ರಸ್ತೆ),

ಬೆಂಗಳೂರು - 560 001.

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ರಾಜ್ಯಮಟ್ಟದ ಕನ್ನಡ ಮತ್ತು ಆಂಗ್ಲ ದಿನಪತ್ರಿಕೆಗಳ

ಜಾಹೀರಾತು ದರ ವಿವರಗಳು

ಕ್ರ. ಸಂ.	ಬೆಂಗಳೂರು ಜಿಲ್ಲೆ	ಪ್ರಸಾರ ಸಂಖ್ಯೆ	ಕಾ.ಸೆಂ.ಮೀ. ದರ ಗಳಲ್ಲಿ	ಚ.ಸೆಂ.ಮೀ. ದರ ಗಳಲ್ಲಿ	ಜಾರಿ ಮಾಡಿದ ದಿನಾಂಕ
1	**ವಿಜಯ ಕರ್ನಾಟಕ ಸಂಯುಕ್ತ** #40, ಜಯ ಸಾಯಿ ಟವರ್ಸ್, ಸಜ್ಜನ್ ರಾವ್ ರಸ್ತೆ, ವಿ.ವಿ. ಪುರಂ, ಬೆಂಗಳೂರು-4	**685001**	--	248.00	01-10-2005
	ಶಿವಮೊಗ್ಗ		--	29.00	01-10-2005
	ಮಂಗಳೂರು		--	51.00	01-10-2005
	ಮೈಸೂರು		--	48.60	01-10-2005
	ಗುಲ್ಬರ್ಗಾ		--	26.70	01-10-2005
	ಗಂಗಾವತಿ		--	21.90	01-10-2005
	ಚಿತ್ರದುರ್ಗ		--	23.00	01-10-2005
	ಬೆಂಗಳೂರು		--	99.70	01-10-2005
	ಹುಬ್ಬಳ್ಳಿ		--	76.60	01-10-2015
2	**ವಿಜಯವಾಣಿ ಸಂಯುಕ್ತ,** #131/3, ಲಾಲ್ ಬಾಗ್ ಮೇನ್ ರಸ್ತೆ, ಬೆಂಗಳೂರು-27	**791837**		373.47	01-05-2017
	ಬೆಂಗಳೂರು			158.19	01-05-2017
	ಬಿಜಾಪುರ			56.85	01-05-2017
	ಚಿತ್ರದುರ್ಗ			49.86	01-05-2017
	ಮೈಸೂರು			75.00	01-05-2017
	ಗಂಗಾವತಿ			65.75	01-05-2017
	ಹುಬ್ಬಳ್ಳಿ			78.85	01-05-2017
	ಶಿವಮೊಗ್ಗ			43.16	01-05-2017
	ಗುಲ್ಬರ್ಗಾ			61.82	01-05-2017
	ಮಂಗಳೂರು			44.04	01-05-2017
	ಬೆಳಗಾವಿ			58.95	01-05-2017

..2

'RA

3	**ಪ್ರಜಾವಾಣಿ** #75, ಎಂ.ಜಿ ರಸ್ತೆ, ಪೋಸ್ಟ್ ಬಾಕ್ಸ್ ನಂ. 5331, ಬೆಂಗಳೂರು-01.	**527309**		216.00	01-4-2013
4	**ಉದಯವಾಣಿ** N.B 15, Basement, manipal center, 47, Dickenson Road, Bangalore-42.	**301316**			
	ಬೆಂಗಳೂರು		--	98.13	01-06-2017
	ಮಣಿಪಾಲ-ಮುಂಬೈ		--	113.56	01-06-2017
	ಸಂಯುಕ್ತ		--	185.53	01-06-2017
5	**ಸಂಯುಕ್ತ ಕರ್ನಾಟಕ** #2, ರೆಸಿಡನ್ಸಿ ರಸ್ತೆ, ಬೆಂಗಳೂರು-560025	**89693**	--	157.00	20-11-2017
6	**ಕನ್ನಡ ಪ್ರಭ** #36, ಕ್ರೆಸೆಂಟ್ ರಸ್ತೆ, ಬೆಂಗಳೂರು-01.	**128020**	415.00		01-01-2013
7	**ಹೊಸ ದಿಗಂತ**, (sಸಂಯುಕ್ತ) #1/1, 1ನೇ ಮಹಡಿ, 6ನೇ ಕ್ರಾಸ್, 8ನೇ ಮೇನ್, ಮಲ್ಲೇಶ್ವರಂ, ಬೆಂಗಳೂರು-03	**101355**	458.00		01-01-2012
	ಬೆಂಗಳೂರು		223.00		01-01-2012
	ಮಂಗಳೂರು		131.00		01-01-2012
	ಶಿವಮೊಗ್ಗ		66.00		01-01-2012
	ಹುಬ್ಬಳ್ಳಿ		76.00		01-01-2012
8	**ವಾರ್ತಾ ಭಾರತಿ (ಸಂಯುಕ್ತ)** #4-1, 2ನೇ ಮಹಡಿ, ಹಮೀಂಆ ಕಾಂಪೌಡ್, ಮೇನ್ ರಸ್ತೆ, ಕಬ್ಬನ್ ಪೇಟೆ, ಬೆಂಗಳೂರು-02	**90000**	349.00		01-06-2013
	ಬೆಂಗಳೂರು		192.00		01-06-2013
	ಮಂಗಳೂರು		157.00		01-06-2013
9	**ವಿಶ್ವವಾಣಿ (ಸಂಯುಕ್ತ ಆವೃತ್ತಿ)** #915, ಧನುಷ ಪ್ಲಾಝಾ, 3ನೇ ಮಹಡಿ, ಐಡಿಯಲ್ ಹೋಮ್ಸ್ ಟೌನ್ ಶೀಪ್ ರಾಜಾರಾಜೇಶ್ವರಿ ನಗರ, ಬೆಂಗಳೂರು-98.	**74924**	--	157.00	01-02-2018
	ಬೆಂಗಳೂರು ಆವೃತ್ತಿ		--	-	01-11-2016

RA

10	**Times of India** **Bennett Coleman& co. Ltd., S&B Towers, 40/1, M.G. Road, Bangalore-01**	494158		-	
	ಕರ್ನಾಟಕ		-	282.35	18-11-2016
	ದೆಹಲಿ		-	550.75	18-11-2016
	ಅಖಿಲ ಭಾರತ		-	1180.00	18-11-2016
11	**ಡೆಕ್ಕನ್ ಹೆರಾಲ್ಡ್** #75, ಎಂ.ಜಿ ರಸ್ತೆ, ಬೆಂಗಳೂರು-01.	**286541**			
	ಕರ್ನಾಟಕ		--	148.00	01-4-2013
12	**Indian Express** **ಎಕ್ಸ್ ಪ್ರೆಸ್ ಬಿಲ್ಡಿಂಗ್ ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು-01** **Pho 080-22866893**	70000		-	
	ಕರ್ನಾಟಕ		220.00	-	01-4-1999
	ದಕ್ಷಿಣ ಆವೃತ್ತಿ (ಎಸ್.ಇ)		1,075.00	-	01-4-1999
	ಅಖಿಲ ಭಾರತ		2,095.00	-	01-4-1999
	ಇಂಡಿಯನ್ ಎಕ್ಸ್‌ಪ್ರೆಸ್ (ಬಾಂಬೆ)		595.00	-	01-10-2005
	ಪಶ್ಚಿಮ			-	
	ಉತ್ತರ + ಪಶ್ಚಿಮ		1,020.00	-	01-10-2005
13	**The Hindu,** 19 & 20, ಭಗವಾನ್ ಮಹಾವೀರ ರಸ್ತೆ, (ಇನ್ ಫೇಂಟ್ರಿ ರಸ್ತೆ) ಬೆಂಗಳೂರು-560001.	**280703**		-	
	ಕರ್ನಾಟಕ		-	142.00	01-9-2016
	ದಕ್ಷಿಣ ಭಾರತ		-	513.00	01-9-2016
	ದೆಹಲಿ		-	91.50	01-9-2016
	ಅಖಿಲ ಭಾರತ		-	585.75	01-9-2016
14	**ಡೆಕ್ಕನ್ ಕ್ರಾನಿಕಲ್,** **#58, 5ನೇ ಮಹಡಿ, ಹೆಚ್.ಎಂ. ಟವರ್ಸ್, ಬ್ರಿಗೇಡ್ ರಸ್ತೆ,** **ಬೆಂಗಳೂರು-25**	**216000**	-		
	ಕರ್ನಾಟಕ		604.00	151.00	01-01-2010
	ಹೈದ್ರಾಬಾದ್		1,220.00	305.00	01-01-2010
	ಚೆನ್ನೈ		754.00	188.50	01-01-2010
	ಸಂಯುಕ್ತ		2,280.00	570.00	01-01-2010

'RA

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪ್ರಾದೇಶಿಕ ದಿನ ಪತ್ರಿಕೆಗಳ ವಿವರಗಳು

ಪ್ರಾದೇಶಿಕ ದಿನಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು ಮತ್ತು ಜಿಲ್ಲೆ	ಮೂಲ ಜಿಲ್ಲೆ ಮತ್ತು ಪ್ರಸಾರ ಹೊಂದಿರುವ ಇತರ ಜಿಲ್ಲೆಗಳು	ಪ್ರಸಾರ ಸಂಖ್ಯೆ:	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದರ (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಪ್ರಜಾಪ್ರಗತಿ, ಬಿ.ಎಚ್.ರಸ್ತೆ, ತುಮಕೂರು	ತುಮಕೂರು (ಮೂಲ ಆವೃತ್ತಿ) ಚಿತ್ರದುರ್ಗ,ದಾವಣಗೆರೆ, ಬಳ್ಳಾರಿ,ಹಾವೇರಿ	35000	50x32x8	68.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
2	ಇಂದು ಸಂಜೆ, ಪ್ರಾದೇಶಿಕ ಕನ್ನಡ ದಿನಪತ್ತಿಕೆ, #ನಂ.1263/4, ಮೊದಲನೇ ಹಂತ ಕೆಹೆಚ್‌ಬಿ ಕಾಲೋನಿ, ಮಾಗಡಿ ರಸ್ತೆ, ಬೆಂಗಳೂರು-79 (ಪ.ಜಾ)	ಬೆಂಗಳೂರು ನಗರ (ಮೂಲ ಆವೃತ್ತಿ) ಬೆಂಗಳೂರು ಗ್ರಾಮಾಂತರ ಮಂಡ್ಯ, ಕೋಲಾರ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ ಜಿಲ್ಲೆ	14450	50x32x8	72.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
3	ಆಂದೋಲನ ಕನ್ನಡ ದಿನ ಪತ್ರಿಕೆ, ನಂ. 777, ರಾಮಾನುಜ ರಸ್ತೆ, ಕಿಲ್ಲೆ ಮೊಹಲ್ಲಾ, ಮೈಸೂರು-570 004	ಮೈಸೂರು (ಮೂಲ ಆವೃತ್ತಿ) ಮಡಿಕೇರಿ, ಮಂಡ್ಯ ಚಾಮರಾಜನಗರ	42418	50x32x8	70.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
4	ಮೈಸೂರು ಮಿತ್ರ ಕನ್ನಡದಿನಪತ್ರಿಕೆ ಕೆ.ಆರ್.ಸರ್ಕಲ್, ವಿಶ್ವೇಶ್ವರಯ್ಯಕಟ್ಟಡ, ಡಿ.ದೇವರಾಜಅರಸುರಸ್ತೆ, ಮೈಸೂರು.	ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಚಾಮರಾಜನಗರ	32000	50x32x8	71.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
5	ಈ ನಮ್ಮ ಕನ್ನಡ ನಾಡು, ಪ್ರಾದೇಶಿಕ ಕನ್ನಡ ದಿನ ಪತ್ರಿಕೆ,ರಾಧಿಕ ಟಾಕೀಸ್ ಹತ್ತಿರ, ಬಾಲಾ ಪ್ಲಾಜಾ, ಬಳ್ಳಾರಿ Ph No. 9739513711 enknbel@gmail.comಬಳ್ಳಾರಿ	ಬಳ್ಳಾರಿ(ಮೂಲ ಆವೃತ್ತಿ) ಕೊಪ್ಪಳ,ಚಿತ್ರದುರ್ಗ,ರಾಯಚೂರು,	11000	50x32x6	39.00	43.68

RA

6	ಸುದ್ದಿ ಮೂಲ, ಪ್ರಾದೇಶಿಕ ಕನ್ನಡ ದಿನ ಪತ್ರಿಕೆ, ಸಿಯಾ ತಲಾಬ ರಾಯಚೂರು-584102 (ಗಡಿ. ಪ)	ರಾಯಚೂರು (ಮೂಲ ಆವೃತ್ತಿ) ಕೊಪ್ಪಳ, ಗುಲ್ಬರ್ಗಾ, ಬಳ್ಳಾರಿ, ಯಾದಗಿರಿ, ಬೀದರ್, ಬೆಂಗಳೂರು(ನಗರ)	30489	50x32x8	74.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
7	ಕರಾವಳಿ ಅಲೆ ದಿನ ಪತ್ರಿಕೆ, #400 ಸಿ, ಬೈಕಂಪಾಡಿ, ಕೈಗಾರಿಕಾ ವಲಯ, ಮಂಗಳೂರು-575 011.	ಮಂಗಳೂರು, ಉಡುಪಿ, ಕಾರಾವಾರ	44700	50x32x8	43.00	74.00 ದಿನಾಂಕ: 28-03-2018
8	ಲೋಕದರ್ಶನ, CTS NO. 4837/2/2 ONENESS 2ND Floor, Ist Main, Sadashivanagar ಬೆಳಗಾವಿ -5900019 (ಗಡಿ.ಪ)	ಬೆಳಗಾವಿ (ಮೂಲ ಆವೃತ್ತಿ)ಬಳ್ಳಾರಿ, ಬಿಜಾಪುರ, ಕೊಪ್ಪಳ, ಧಾರವಾಡ, ಬಾಗಲಕೋಟೆ ಗದಗ, ಕಾವೇರಿ, ಕಾರವಾರ	43090	50x32x12	74.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
9	ಉತ್ತರ ಕರ್ನಾಟಕ, ಪ್ರಾದೇಶಿಕ ಕನ್ನಡ ದಿನ ಪತ್ರಿಕೆ, ವಾಲಿ ಮಿಡಿಯಾ ಹೌಸ್,8-9-72/74 ಎಸ್.ವಿ. ಪಾಟೀಲ್ ನಗರ, ಉದ್ಗೀರ ರಸ್ತೆ, ಬೀದರ್-585401 (ಗಡಿ. ಪ	ಬೀದರ್, ಗುಲ್ಬರ್ಗಾ	7000	50x32x8	30.00	33.60
10	ನಾಡೋಜ ಹೀರಾಂಭ ಪ್ಲಾಜಾ, ಬಿ, 2ನೇ ಮಹಡಿ, ಬಿಐಎಂಎಸ್ ಎದುರು, ಡಾ॥ ಅಂಬೇಡ್ಕರ್ ರಸ್ತೆ, ಬೆಳಗಾವಿ-586 109 (ಗಡಿ.ಪ)	ಬೆಳಗಾವಿ (ಮೂಲ ಆವೃತ್ತಿ) ಬಿಜಾಪುರ, ಕಾರವಾರ, ಬಾಗಲಕೋಟೆ, ಧಾರವಾಡ	4230	50x32x6	48.00	53.76
11	ಕನ್ನಡ ಜನಾಂತರಂಗ, ಪ್ರಾದೇಶಿಕ ಕನ್ನಡ ದಿನ ಪತ್ರಿಕೆಕೈಗಾರಿಕಾ ವಲಯ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ.	ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಮಂಗಳೂರು	4800	50x32x4	30.00	33.60
12	ಕನ್ನಡಮ್ಮ ದಿನಪತ್ರಿಕೆ ಎಮ್.ಜಿ.ಟವರ್ಸ್, 1ನೇ ಮಹಡಿ,ಕ್ಲಬ್ ರೋಡ್ ಬೆಳಗಾವಿ-590001 ಬೆಳಗಾವಿ (ಗಡಿ.ಪ)	ಬೆಳಗಾವಿ (ಮೂಲ ಆವೃತ್ತಿ) ಬಿಜಾಪುರ, ಧಾರವಾಡ, ಕಾರವಾರ, ಬಾಗಲಕೋಟೆ, ಹಾವೇರಿ, ಗದಗ,ಕೊಪ್ಪಳ	48,290	50x32x12	74.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
13	ಸಂಜೆವಾಣಿ ಸಂಜೆವಾಣಿ, ಕನ್ನಡ ದಿನ ಪತ್ರಿಕೆ	ಬೆಂಗಳೂರು ಆವೃತ್ತಿ, ಬೆಂಗಳೂರು ನಗರ, ರಾಮನಗರ, ಹಾಸನ,	40,125	50x32x8	74.00	74.00 (ನಿಯಮಾನುಸಾರ ರಾಜ್ಯ ಮಟ್ಟದ

'RA

	#11, ಕ್ವೀನ್ಸ್ ರಸ್ತೆ, ಬೆಂಗಳೂರು	ಮೈಸೂರು, ತುಮಕೂರು,				ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
	ಸಂಜೆವಾಣಿ ಹುಬ್ಬಳ್ಳಿ	ಹುಬ್ಬಳ್ಳಿ ಆವೃತ್ತಿ, ಗುಲ್ಬರ್ಗಾ, ಬಳ್ಳಾರಿ, ಮಂಗಳೂರು, ದಾವಣಗೆರೆ, ರಾಯಚೂರು		50x32x6	60.00	67.20
14	ಈ ಸಂಜೆ, ಸಂಜೆ ದಿನಪತ್ರಿಕೆ,2/4, ಡಾ; ರಾಜ್‌ಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು-10	ಬೆಂಗಳೂರು ನಗರ, ಕೋಲಾರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ,ಹಾಸನ, ಮಂಡ್ಯ, ಚಿತ್ರದುರ್ಗ,	49,000	50x32x8	74.00	74.00(ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದ.)
15	ಕನ್ನಡಿಗರ ಪ್ರಜಾನುಡಿ ಕನ್ನಡ ದಿನ ಪತ್ರಿಕೆ, ನಂ. 363, ಸೀತಾವಿಲಾಸರಸ್ತೆ, ಮೂಡಾ ವೃತ್ತದ ಬಳಿ, ಚಾಮರಾಜ ಮೊಹಲ್ಲಾ, ಮೈಸೂರು- 24	ಮೈಸೂರು, ಮಂಢ್ಯ ಚಾಮರಾಜನಗರ	40,125	50x32x6	22.00	24.64
16	ಕೋಲಾರ ವಾಣಿ ನಂ. 1455/1, 4 ನೇ ಮುಖ್ಯ ರಸ್ತೆ, 4 ನೇ ಕ್ರಾಸ್ ಪಿ.ಸಿ. ಬಡಾವಣೆ, ಕೋಲಾರ ಕೋಲಾರ (ಗಡಿ. ಪ)	ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ	9125	50x32x6	60.48	74.00
17	**ಈ ಮುಂಜಾನೆ** ಪ್ರಾದೇಶಿಕ ದಿನಪತ್ರಿಕೆ ನಂ.20/14, ಎರಡನೆ ಮಹಡಿ, 1ನೇ ಅಡ್ಡರಸ್ತೆ, 2ನೇ ಹಂತ , ಕರ್ನಾಟಕ ಲೇಔಟ್, ಬೆಂಗಳೂರು-79	ಬೆಂಗಳೂರ ನಗರ (ಮೂಲ ಆವೃತ್ತಿ) ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ. ಮಂಡ್ಯ, ಮೈಸೂರು	14650	50x32x6	65.44	74.00 (ದಿನಾಂಕ:17-09-2018)
18	ಕರ್ನಾಟಕ ಸಂಧ್ಯಾಕಾಲ ಕನ್ನಡ ಸಂಜೆ ದಿನಪತ್ರಿಕೆ ಫ್ಲ್ಯಾಟ್ ನಂ.102/ಎ. ಎಸ್.ಎಸ್.ಪಾಟೀಲ ಅಪಾರ್ಟ್‌ಮೆಂಟ್ಸ್ ಐವಾನ್-ಎ- ಶಾಹಿ ಕಲಬುರಗಿ-585101 (ಪ.ಜಾ)	ಗುಲ್ಬರ್ಗಾ, ರಾಯಚೂರು, ಬೀದರ್, ಬಿಜಾಪುರ, ಯಾದಗಿರಿ	14510	50x32x8	48.00	53.76
19	ಕ್ರಾಂತಿ, ಕನ್ನಡ ದಿನ ಪತ್ರಿಕೆ, ಸಿದ್ಧರಾಮೇಶ ಟವರ್ಸ್, ಎಂ.ಎಸ್.	ಗುಲ್ಬರ್ಗಾ, (ಮೂಲ) ರಾಯಚೂರು, ಬೀದರ್,	36,560	50x32x8	74.00	74.00

RA

	ಮಿಲ್ ರಸ್ತೆ, ಕಲಬುರಗಿ-585102	ಯಾದಗಿರಿ, ಕೊಪ್ಪಳ, ಬಾಗಲಕೋಟೆ,ವಿಜಯಪುರ, ಬೀದರ್, ಬಳ್ಳಾರಿ,				
20	ಸಮದರ್ಶಿ ದಿನಪತ್ರಿಕೆ, ಪ್ಲಾಟ ನಂ.114, ಸಿಟಿಎಸ್ ನಂ.6087, ಮುಖ್ಯ ರಸ್ತೆ, ಅಟೋ ನಗರ, ಬೆಳಗಾವಿ-590016 (ಗಡಿ.ಪ)	ಬೆಳಗಾವಿ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ,ಬಿಜಾಪುರ, ಗದಗ, ಹಾವೇರಿ	16635	50x32x6	74.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
21	ಜಯಕಿರಣ, ಪ್ರಾದೇಶಿಕ ಕನ್ನಡ ದಿನ ಪತ್ರಿಕೆ, 1ನೇ ಮಹಡಿ, ಫಾತಿಮಾ ಮ್ಯಾನಷನ್ ಪಿಂಟೋ ಲೇನ್, ಕದ್ರಿ ಕಂಬಳ, ಮಂಗಳೂರು	ಮಂಗಳೂರು, ಉಡುಪಿ, ಕಾರವಾರ	28,700	50x32x4	29.00	32.48
22	ರಾಯಚೂರು ವಾಣಿ, ಪ್ರಾದೇಶಿಕ ಕನ್ನಡ ದಿನ ಪತ್ರಿಕೆ, ತಿಮ್ಮಾಪುರ ಪೇಟೆ, ರಾಯಚೂರು (ಗಡಿ. ಪ)	ರಾಯಚೂರು, ಕೊಪ್ಪಳ, ಯಾದಗಿರಿ, ಗುಲ್ಬರ್ಗಾ, ಬಳ್ಳಾರಿ , ಬೀದರ್	20,500	50x32x6	70.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
23	ಈಶಾನ್ಯ ಟೈಮ್ಸ್, ಪ್ರಾದೇಶಿಕ ಕನ್ನಡ ದಿನ ಪತ್ರಿಕೆ, #1-1-101, ಉದಯನಗರ ಸ್ಟೇಷನ್ ರಸ್ತೆ, ರಾಯಚೂರು-584101 (ಪ.ಜಾ) (ಗಡಿ. ಪ)	ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ,ಬೀದರ್,ಬಳ್ಳಾರಿ	13,050	50x32x6	63.00	70.56
24	ಗಡಿ ಕನ್ನಡಿಗ, ಪ್ರೆಸ್ ಕಾಲನಿ, ಕುವೆಂಪುನಗರ, ಹಿಂಡಲಗಾ, ಬೆಳಗಾವಿ, ಬೆಳಗಾವಿ (ಗಡಿ.ಪ)	ಬೆಳಗಾವಿ, ಕೊಪ್ಪಳ, ಬಳ್ಳಾರಿ,ಗದಗ	8,020	50x32x6	36.00	40.32
25	ನವೋದಯ, ನವೋದಯ ಹೆಲ್ಥ್ ಕ್ಯಾಂಪ್, ಗದಗ-ಬೆಟಗೇರಿ ದೂ.08372-246152 ಗದಗ	ಗದಗ, ಮೂಲ ಆವೃತ್ತಿ, ಕೊಪ್ಪಳ, ಹಾವೇರಿ, ಬಾಗಲಕೋಟೆ, ಧಾರವಾಡ ಬೆಳಗಾವಿ	10,771	50x32x6	74.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
26	ಜೌಹಾರ್- ಎ- ಗುಪ್ತಾರ್ , #655, 2ನೇ ವೃತ್ತ ಅಟೋನಗರ ಬೆಳಗಾವಿ ಲೋಕದರ್ಶನ, 3360/ಎ, ದೇಶಪಾಂಡೆ ಚಾಳ, ಕಾಲೇಜು	ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಧಾರವಾಡ,	8,130	50x32x6	36.00	40.32

ṘA

	ರಸ್ತೆ ಬೆಳಗಾವಿ, (ಗಡಿ.ಪ)					
27	ಹಸಿರು ಕ್ರಾಂತಿ ವಿಳಾಸ 4589/ಎ, ಶೆಟ್ಟಿಗಲ್ಲಿ, ಬೆಳಗಾವಿ ನಾಡೋಜ್,2ನೇ ಅಂತಸ್ತು,ಹೆರಂಬಾ ಪ್ಲಾಜಾ, ಅಂಬೇಡ್ಕರ್ ರಸ್ತೆ ಬೆಳಗಾವಿ-590001 (ಗಡಿ.ಪ)	ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ,	8,090	50x32x6	36.00	40.32
28	ಕ್ರಾಂತಿದೀಪ ಪ್ರಾದೇಶಿಕ ಕನ್ನಡ ದಿನಪತ್ರಿಕೆ ತಿಲಕ್ ನಗರ, ಡಿ.ಸಿ.ಕಚೇರಿ ಮುಂಭಾಗ, ಶಿವಮೊಗ್ಗ-577201	ಶಿವಮೊಗ್ಗ, ಚಿತ್ರದುರ್ಗ ದಾವಣಗೆರೆ,	5,020	50x32x6	22.00	24.64
29	ಸುವರ್ಣ ಟೈಮ್ಸ್ ಆಫ್ ಕರ್ನಾಟಕ, ಪ್ರಾದೇಶಿಕ ಕನ್ನಡ ದಿನಪತ್ರಿಕೆ, 103, 1ನೇ ಹಂತ ಅರುಲಿಯಾ ಅಪಾರ್ಟ್‌ಮೆಂಟ್, 35/1 ಲ್ಯಾಂಗ್ ಪೋರ್ಡ್ ರಸ್ತೆ, ಶಾಂತಿನಗರ ಹಾಕಿ ಸ್ಟೇಡಿಯಂ ಬಸ್ ಸ್ಟಾಪ್ ಹತ್ತಿರ, ಬೆಂಗಳೂರು-25	ಬೆಂಗಳೂರು (ಮೂಲ ಆವೃತ್ತಿ) ರಾಮನಗರ,ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಹಾಸನ, ಚಿಕ್ಕಬಳ್ಳಾಪುರ	19,935	50x32x12	74.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
30	ಮಾತೃಶ್ರೀ ಟ್ರಸ್ಟ್ ವಾರ್ತೆ, ನಂ.471, ಹಳೆ ಮದ್ರಾಸ್ ರಸ್ತೆ,ಆರ್.ಆರ್.ಪುರಂ, ಬೆಂಗಳೂರು-36 (ಪ.ಜಾ)	ಬೆಂಗಳೂರು (ಮೂಲ ಆವೃತ್ತಿ) ಬೆಂಗಳೂರು ಗ್ರಾಮಾಂತರ ಕೋಲಾರ, ತುಮಕೂರು, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ	13,200	50x32x6	40.32	74.00 (ದಿನಾಂಕ: 18-09-2018)
31	ಸಂಜೆ ಸಮಾಚಾರ್ ಸಂಜೆ ದಿನಪತ್ರಿಕೆ, #10, 3ನೇ ಹಂತ, ಎಂ.ಟಿ.ಬಿ. ರಸ್ತೆ, ಪತ್ರಕರ್ತರ ಕಾಲೋನಿ, ಬೆಂಗಳೂರು-02	ಬೆಂಗಳೂರು ನಗರ 13750 (ಮೂಲ ಆವೃತ್ತಿ) ಮೈಸೂರು, 2500 ಚಿಕ್ಕಬಳ್ಳಾಪುರ, 1050 ಕೋಲಾರ, 1100 ತುಮಕೂರು 1100	20,200	50x32x6	53.76	63.76 (ದಿನಾಂಕ: 19-09-2018)
32	ಕಿತ್ತೂರ ಕರ್ನಾಟಕ ಗುಗ್ಗರಿ ಕಾಂಪ್ಲೆಕ್ಸ, ಸ್ಟೇಶನ್ ರೋಡ್, ಗದಗ ದೂ.08372-220426	ಗದಗ (ಮೂಲ ಆವೃತ್ತಿ) ಹಾವೇರಿ, ಧಾರವಾಡ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ.	21,000	50x32x6	72.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)

RA

33	ಬಳ್ಳಾರಿ ಬೆಳಗಾಯಿತು, ಪ್ರಾದೇಶಿಕ ಕನ್ನಡ ದಿನ ಪತ್ರಿಕೆಗಾಂಧಿಭವನ ಹಿಂಭಾಗ, ಬಳ್ಳಾರಿ Ph. NO. 08392-278255, 8152035466 / 9448076255 bellarybelagayithu@gmail.com (ಪ.ಜಾ) (ಗಡಿ. ಪ)	ಬಳ್ಳಾರಿ ಮೂಲ ಆವೃತ್ತಿ, ಕೊಪ್ಪಳ, ರಾಯಚೂರು, ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ	20,000	50x32x6	72.00	74.00 (ನಿಯಮಾನುಸಾರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಗಧಿ ಪಡಿಸುವ ಕನಿಷ್ಠ ದರ ಪ್ರ.ಚ. ಸೆಂ.ಮೀ ಗೆ ರೂ.75/- ಮೀರಬಾರದು ಎಂಬ ನಿಬಂಧನೆ ಗೊಳಪಟ್ಟು ಈ ದರವನ್ನು ನಿಗಧಿ ಪಡಿಸಿದೆ.)
34	**"ರಾಜ್ಯ ಧರ್ಮ"** ಕನ್ನಡ ಪ್ರಾದೇಶಿಕ ದಿನ ಪತ್ರಿಕೆ, #977, ಗೀತಾ ರೋಡ್, ಚಾಮರಾಜಪುರಂ, ಮೈಸೂರು-570005.	ಮೈಸೂರು (ಮೂಲ ಜಿಲ್ಲೆ) ಮಂಡ್ಯ, ಮಡಿಕೇರಿ, ಚಾಮರಾಜನಗರ, ಹಾಸನ, ಬೆಂಗಳೂರು ನಗರ. ಬೆಂಗಳೂರು ಗ್ರಾಮಾಂತರ	13,575	50x32x10	56.00	74.00 ದಿನಾಂಕ: 10-01-2018
35	ಸತ್ಯಕಾಮ, ಕದಿಪ ಭವಾನಿ ಅನುಗ್ರ, ಪ್ಲಾಟ್ ನಂ. 19, ನವರಸಪುರಕಾಲನಿ, ಜಲನಗರವಾಟರ್ ಟ್ಯಾಂಕ್ ಹತ್ತಿರ, ವಿಜಯಪುರ	ಕಲಬುರಗಿ, ಬಿಜಾಪುರ (ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟ)	3,000	50x32x4	21.00	23.52
36	ನಾಗರಿಕ ಮಹೇಂದ್ರಕರ ಸರ್ಕಲ್ ಸ್ಟೇಶನ್ ರೋಡ್, ಗದಗ.ದೂ.08372-238473	ಗದಗ, ಬಾಗಲಕೋಟೆ, ಕೊಪ್ಪಳ (ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟ)	3,500	50x32x4	21.00	29.86
37	ಕೋಲಾರಪತ್ರಿಕೆ, ಕದಿಪ, ನ್ಯಾಷನಲ್ ಪವರ್ ಪ್ರೆಸ್, ಹಳೇ ಅಂಚೆ ಕಚೇರಿ ರಸ್ತೆ, ಕೋಲಾರ (ಗಡಿ. ಪ)	ಕೋಲಾರ, ಚಿಕ್ಕಬಳ್ಳಾಪುರ (ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟ)	2,500	50x32x4	21.00	23.52
38	ಬೆಳಗಾವಿ ಸಿರಿನಾಡು, ಸೆಕ್ಟರ್-9, 2007, ಅಷ್ಟವಿನಾಯಕ ಮಾರ್ಗ ನಂದಿನಿ ಮಾರ್ಗ 2ನೇ ಅಡ್ಡರಸ್ತೆ, ಆಜಂನೇಯ ನಗರ ಬೆಳಗಾವಿ-17 (ಗಡಿ.ಪ)	ಬೆಳಗಾವಿ ಮೂಲ ಜಿಲ್ಲೆ, ದಾರವಾಡ, ವಿಜಯಪುರ, ಬಾಗಲಕೋಟೆ	8,939	50x32x6	17.92	36.00
39	ಜನೋದಯ #2107, ತಾಂಡವೇಶ್ವರ ಕಾಂಪ್ಲೆಕ್ಸ್, ವಿನೋಬಾ ರಸ್ತೆ, ಮೊದನ ತಿರುವು, ಸುಭಾಷ್	ಮಂಡ್ಯ ಮೂಲ ಜಿಲ್ಲೆ, ಮೈಸೂರು, ಚಾಮರಾಜನಗರ, ರಾಮನಗರ.	8,370	50x32x6	17.92	36.00

' RA '

	ನಗರ, ಮಂಡ್ಯ (ಪ.ಜಾ)					
40	ಮಂಡ್ಯ ರೂವಾರಿ, ಸುಭಾಷ್ ನಗರ, 9ನೇ ಕ್ರಾಸ್, ಮಂಡ್ಯ	ಮಂಡ್ಯ ಮೂಲ ಜಿಲ್ಲೆ, ಮೈಸೂರು, ಚಾಮರಾಜನಗರ, ರಾಮನಗರ.	8600	50x32x6	-	36.00 (ದಿನಾಂಕ:18-09-2018)
41	**"ಉದಯಕಾಲ"** ಪ್ರಾದೇಶಿಕ ಕನ್ನಡ ದಿನ ಪತ್ರಿಕೆ, #1576, ರಾಮೇಗೌಡ್ ಬಿಲ್ಡಿಂಗ್, 2ನೇ ಮಹಡಿ, ವಿಶ್ರಾಂತ ಹೋಟೆಲ್ ಹತ್ತಿರ, ವಿ.ವಿ. ರಸ್ತೆ, ಮಂಡ್ಯ-571401. **ಆಡಳಿತ ಕಚೇರಿ**, #644, 2ನೇ ಮಹಡಿ, 8ನೇ ಮೇನ್, 12ನೇ ಅಡ್ಡರಸ್ತೆ, ವಿನಾಯಕ ಲೇಔಟ್, ನಾಗರಭಾವಿ, 2ನೇ ಹಂತ, ಬೆಂಗಳೂರು-560072.	ಮಂಡ್ಯ ಮೂಲ ಜಿಲ್ಲೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು.	10,992	50x32x12	-	48.00 (ದಿನಾಂಕ:26-09-2018)
42	ಹಲೋ ಮೈಸೂರು ಸುದ್ದಿಯ ಸಂಗಾತಿ ಕ.ದಿ.ಪ, #363, ಶ್ರೀ ಹರಿಕಾಂಪ್ಲೆಕ್ಸ್, ಸೀತವಿಲಾಸ್ ರಸ್ತೆ, ಮೈಸೂರು	ಮೈಸೂರು ಮೂಲ ಜಿಲ್ಲೆ ಹಾಸನ, ಚಾಮರಾಜನಗರ, ಮಂಡ್ಯ ಮತ್ತು ಕೊಡಗು (ಮಡಿಕೇರಿ) ಜಿಲ್ಲೆ	9600	50x32x8	16/-	**ರೂ. 48/-** **(ದಿನಾಂಕ: 09-10-2018)**
43	ಸಿಟಿ ಹೈಲೆಟ್ಸ್, ಆಂಗ್ಲ ದಿನ ಪತ್ರಿಕೆ, #18,ಜೆಆರ್ ವಿ **ಕೋಟ್ ಕ್ವೀನ್ಸ ರೋಡ್,** ಬೆಂಗಳೂರು-01	ಬೆಂಗಳೂರ ನಗರ ಜಿಲ್ಲೆ ಮೂಲ ಜಿಲ್ಲೆ, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಮಂಗಳೂರು ಜಿಲ್ಲೆ	25200	50x32x8	16/-	**ರೂ. 60/-** **(ದಿನಾಂಕ: 29-10-2018)**
44	"**ಪ್ರಜಾ ಸಂದೇಶ**" ಪ್ರಾದೇಶಿಕ ಕನ್ನಡ ದಿನ ಪತ್ರಿಕೆ, #163, 7ನೇ ಅಡ್ಡರಸ್ತೆ, ಕಕೋನಿ ಮಂಡಳಿ, ಚಿಕ್ಕಬೊಮ್ಮಸಂದ್ರ, ಜಿಕೆವಿಕೆ ಅಂಚೆ, ಯಲಹಂಕ ಉಪನಗರ, ಬೆಂಗಳೂರು-560065. (ಪ.ಪಂ)	ಬೆಂಗಳೂರು ನಗರ, ಮೂಲ ಜಿಲ್ಲೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳು	8750	50x32x6	16/-	**ರೂ. 36/-** **(ದಿನಾಂಕ: 14-11-2018)**

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಬೆಂಗಳೂರು ನಗರ ಜಿಲ್ಲೆಯ ದಿನ ಪತ್ರಿಕೆಗಳು

ಕ್ರಮ ಸಂಖ್ಯೆ	ಪತ್ರಿಕೆಯ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ಬೇರೆ ಬೇರೆ ಜಿ ಪ್ರತ್ಯೇಕ ಆವೃತ್ತಿ ಪ್ರಕಟವಾಗುತ್ತಿ ಪತ್ರಿಕೆಗಳಿಗೆ ಪಡಿಸಿರು ಸಂಯುಕ್ತ
1	ವಾರ್ತಾ ತೆಲಗು, ಕನ್ನಡ ದಿನ ಪತ್ರಿಕೆ, ಕನ್ನಿಹಾಂಮ್ ರಸ್ತೆ, ಬೆಂಗಳೂರು	5000	50x32x6	16.00	17.92	
2	ಜೈ ಭೀಮಗಧೆ, ಕನ್ನಡ ಸಂಜೆ ದಿನ ಪತ್ರಿಕೆ, #3033/34, 2ನೇ ಮುಖ್ಯರಸ್ತೆ, 3ನೇ ಕ್ರಾಸ್, ಗಾಯಿತ್ರಿ ನಗರ, ಬೆಂಗಳೂರು-21	2100	50x32x4	16.00	17.92	23.89
3	ಸುದ್ದಿ ಮೃದಂಗ, ಕನ್ನಡ ದಿನ ಪತ್ರಿಕೆ, #571/ಎ, ಮಾರಣ ಕಾಂಪ್ಲೆಕ್ಸ್, 1ನೇ ಮುಖ್ಯ ರಸ್ತೆ, ಸಿಂಡಿಕೇಟ್ ಬ್ಯಾಂಕ್ ಹತ್ತಿರ, ಕೆಂಗೇರಿ ಉಪ ನಗರ, ಬೆಂಗಳೂರು	3500	50x32x2	10.00	11.20	
4	ಡೈಲಿ ಸಾಲಾರ್, ಉರ್ದು ದಿನಪತ್ರಿಕೆ #19, ಚಿಕ್ಕ ಬಜಾರ್ ರಸ್ತೆ, ಟಾಸ್ಕರ್ ಟೌನ್, ಶಿವಾಜಿನಗರ-560051	8000	50x32x8	19.00	21.28	
5	ಡೈಲಿ ಪಾಸ್ಬಾನ್, ಉರ್ದು ದಿನ ಪತ್ರಿಕೆ, #29-14, ಅಲ್ ಬಾಹಾರ್ ಕಾಂಪ್ಲೆಕ್ಸ್ ಸಿಪ್ಪಿಂಗ್ ರಸ್ತೆ, ಬೆಂಗಳೂರು.	21000	50x32x6	32.00	35.84	

'RA '

6	ಡೈಲಿ ತಂತಿ, ತಮಿಳು ದಿನ ಪತ್ರಿಕೆ, #51/1, 70ನೇ ಅಡ್ಡರಸ್ತೆ, 5ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10	21785	50x32x10	32.00	35.84	
7	ದಿನ ಸೂದರ್, ತಮಿಳು ದಿನ ಪತ್ರಿಕೆ, #11/2, ಕ್ವೆನ್ಸ್ ರಸ್ತೆ, ಬೆಂಗಳೂರು -52	15000	50x32x4	26.00	29.12	
8	ರಾಜಸ್ತಾನ ಪತ್ರಿಕೆ, ಹಿಂದಿ ದಿನ ಪತ್ರಿಕೆ #17/1, 14 ನೇ ಮುಖ್ಯರಸ್ತೆ, ಇಂಡಸ್ಟ್ರಿಯಲ್ ಟೌನ್, ರಾಜಾಜಿನಗರ, ಬೆಂಗಳೂರು	47982	50x32x8	58.00	69.96	
9	ಕರ್ನಾಟಕ ಮಲೆಯಾಳಿ, ಮಲೆಯಾಳಂ ದಿನ ಪತ್ರಿಕೆ, #102, ಎನ್.ಸಿ ರಸ್ತೆ, ಶೆಷಾದ್ರಿಪುರಂ, ಬೆಂಗಳೂರ-	2000	50x32x2	10.00	11.20	
10	ಕೋಮಲನಾಡು, ಮಲೆಯಾಳಂ ದಿನ ಪತ್ರಿಕೆ, #102, ಎನ್.ಸಿ ರಸ್ತೆ, ಶೆಷಾದ್ರಿಪುರಂ, ಬೆಂಗಳೂರ-20	2000	50x32x10	10.00	11.20	
11	ಸಿಯಾಸತ್ ಡೈಲಿ, ಡೈಲಿ, ಉರ್ದು ದಿನ ಪತ್ರಿಕೆ, ಗಣೇಶ ಟವರ್ಸ್, 1ನೇ ಮಹಡಿ, ನಂ.111, ಇನ್ ಪೆಂಟರಿ ರಸ್ತೆ, ಬೆಂಗಳೂರು-1	8350	50x32x4	22.00	24.64	
12	ಕೇರಳ ಕೌಮುದಿ, ಮಲೆಯಾಳಿ ದಿನ ಪತ್ರಿಕೆ, #4309, ಹೌಪಾಯಿಂಟ್ ಟಿ.ವಿ. 45, ಅರಮನೆ ರಸ್ತೆ, ಬೆಂಗಳೂರ-52	4000	50x32x4	16.00	17.92	
13	ದಕ್ಷಿಣ ಭಾರತ್ ರಾಷ್ಟ್ರಮತ್ ಹಿಂದಿ ದಿನ ಪತ್ರಿಕೆ ನ್ಯೂ ಮೀಡಿಯಾ ಕಂಪೆನಿ #6/4, 1ನೇ ಮಹಡಿ, ಕಂಟೋನ್ಮೆಂಟ್ ಸ್ಟೇಷನ್ ರೋಡ್, ಬೆಂಗಳೂರು - 560051	22000	50x32x6	33.00	36.96	
14	ವಾಲ್ಮೀಕಿ ರೈಟ್ಸ್ ಆಫ್ ಇಂಡಿಯಾ, ಕನ್ನಡ ದಿನಪತ್ರಿಕೆ,	3000	50x32x4	16.00	17.92	

RA

	#2/1,ಪಿ.ಎಸ್.ಲೇನ್, ರಣಾಸಿಂಗಪೇಟೆ, ಬೆಂಗಳೂರು-53 (ಪ.ಪಂ)					
15	ಸಾಕ್ಷಾತ್ ಸುದ್ದಿ ಕನ್ನಡ ದೈನಿಕ, 21, 5ನೇ ಮುಖ್ಯ, ಜಯಮಹಲ್ ಬೆಂಗಳೂರು-46	2100	50x32x4	16.00	17.92	
16	ನಾವು ಕನ್ನಡಿಗರು ಕನ್ನಡ ದಿನ ಪತ್ರಿಕೆ, ನಂ. 163, ಟಿ.ಡಿ. ಲೇನ್, ಅರಳೇಪೇಟೆ, ಬೆಂಗಳೂರು -560053	2000	50x32x2	10.00	11.20	
17	ದಕ್ಷಕ್ ವಾಯ್ಸ್, ಕನ್ನಡ – ಆಂಗ್ಲ ದಿನ ಪತ್ರಿಕೆ, #30, 5ನೇ ಕ್ರಾಸ್, ಚಾಮರಾಜ ಪೇಟೆ, ಪೊಲೀಸ್ ಠಾಣೆ ಬಳಿ, ಬೆಂಗಳೂರು-	1000	50x32x4	16.00	17.90	
18	ಸಂಜೆ ಸಮಯ ಸಂಜೆ ದಿನ ಪತ್ರಿಕೆ, ನಂ. 808, 11ನೇ ಎ ಅಡ್ಡ ರಸ್ತೆ, (ವಿ.ಬಿ.ಎಚ್. ಸಿ. ಎಸ್) ಗಿರಿನಗರ 4ನೇ ಹಂತ, ಬಿಎಸ್ ಕೆ 3ನೇ ಘಟ್ಟ, 80 ಅಡಿ ರಸ್ತೆ, ಬೆಂಗಳೂರು-50	3000	50x32x4	16.00	17.92	
19	ರೋಜ್ ನಮ್ ರಾಷ್ಟ್ರೀಯ ಸಹರ ಉರ್ದು ದಿನ ಪತ್ರಿಕೆ, ನಂ. 1 ಚರ್ಚ್ ಸ್ಟೀಟ್, ಬ್ರಿಗೇಡ್ ರಸ್ತೆ ಎದರು, ಬೆಂಗಳೂರು	22006	50x32x12	33.00	36.96	
20	ಕಲಾಬಂಧು, ಕನ್ನಡ ದಿನ ಪತ್ರಿಕೆ, #200/694, 1ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಕಸ್ತೂರಿ ಲೇಔಟ್, ಕಮಲಾನಗರ ಬೆಂಗಳೂರು-79 (ಪ.ಪಂ)	1500	50x32x4	--	16.00	
21	ಸೃಜಗ ಸಮಾಚಾರ ಪರಿವರ್ತನ್ ಕಾ, ಹಿಂದಿ ದಿನ ಪತ್ರಿಕೆ, #97 ಮಾಲು ಪ್ಲಾಟಿನಂ, 3ನೇ ಸ್ಟೇಜ್, ಬಿ.ಸಿ.ಸಿ.ಲೇಔಟ್,ಚಂದ್ರಾಲೇಔಟ್ , ವಿಜಯನಗರ ,ಬೆಂಗಳೂರ40	3000	50x32x12	-	16.00	
22	ಈವ್ನಿಂಗ್ ಟೈಮ್ಸ್	2300	50x32x8	-	16.00 (ದಿನಾಂಕ:18-09-2018)	

RA

	ಆಂಗ್ಲ ದಿನ ಪತ್ರಿಕೆ. #3078, 1ನೇ ಕ್ರಾಸ್, ಗಾಯತ್ರಿ ನಗರ, ಬೆಂಗಳೂರ-21					
23	"ಮಾರ್ದನಿ " ಕನ್ನಡ ದಿನ ಪತ್ರಿಕೆ, #91, 1ನೇ ಕ್ರಾಸ್, ಹೊಯ್ಸಳ ನಗರ, ಸುಂಕದ ಕಟ್ಟೆ, ಬೆಂಗಳೂರು-91. (ಪ.ಜಾ)	1600	50x32x4	-	16.00 (ದಿನಾಂಕ:18-09-2018)	

RA

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಬೆಂಗಳೂರು ನಗರ ಜಿಲ್ಲೆಯ ನಿಯತಕಾಲಿಕೆಗಳು

ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಆದಿ ಚುಂಚನಗಿರಿ**, ಕನ್ನಡ ವಾರ ಪತ್ರಿಕೆ, #ಸಿ-ಎ.17. 1ನೇ ಬಿ ಮುಖ್ಯ ರಸ್ತೆ, ವಿಜಯ ನಗರ, ಬೆಂಗಳೂರು-560 040	**1513.00**
2	**ಚಿತ್ರಜ್ಯೋತಿ**, ಕನ್ನಡ ವಾರ ಪತ್ರಿಕೆ, 4ನೇ ಮುಖ್ಯರಸ್ತೆ, ಮತ್ತಿಕೇರೆ, ಬೆಂಗಳೂರು-54.	**2271.00**
3	**ವಿದ್ಯಾರಣ್ಯ**, ಕನ್ನಡ ವಾರ ಪತ್ರಿಕೆ, ಎಸ್.ಆರ್. ಎಸ್, ರಸ್ತೆ, ಪೀಣ್ಯ ಬೆಂಗಳೂರು-58	**1893.00**
4	**ಅರ್ಪಿತ**, ಕನ್ನಡ ವಾರ ಪತ್ರಿಕೆ, #46, ನಗರ ಸಭೆ ಕಟ್ಟಡ, ದೇವಯ್ಯ ಪಾರ್ಕ್, ಶ್ರೀರಾಮ್ ಪುರ, ಬೆಂಗಳೂರು21	**2068.00**
5	**ದೇವಾಂಗ ಸ್ಪಂದನ**, ಕನ್ನಡ ವಾರ ಪತ್ರಿಕೆ, #129, 34ನೇ ಅಡ್ಡ ರಸ್ತೆ, ಜೋಗನ ಹಳ್ಳಿ, ರಾಜಾಜಿನಗರ, ಬೆಂಗಳೂರು- 560 010	**2541.00**
6	**ಶೂದ್ರ**, ಕನ್ನಡ ವಾರ ಪತ್ರಿಕೆ, #573, 17ನೇ ಅಡ್ಡ ರಸ್ತೆ, ಇಸ್ರೋ ಬಡಾವಣೆ, ಬೆಂಗಳೂರು- 560 078	**1893.00**
7	**ರಾಜ್ಯದ ರಾಜಕೀಯ**, ಕನ್ನಡ ವಾರ ಪತ್ರಿಕೆ, #ಹೆಚ್-594, ಹೆಬ್ಬೂರ ಲೇಔಟ್,ಬೆಂಗಳೂರು	**1892.00**
8	**ಐ.ಎಂ.ಎ ಕನ್ನಡ ಬುಲೆಟಿನ್**, ಕನ್ನಡ ವಾರ ಪತ್ರಿಕೆ, ಐ.ಎಂ.ಎ ಹೌಸ್, ಆರೂರು ವೆಂಕಟರಾಯ ರಸ್ತೆ, ಚಾಮರಾಜ ಪೇಟೆ ಬೆಂಗಳೂರು- 01	**1513.00**
9	**ಉದ್ಯೋಗ ನೋಟ**, ಕನ್ನಡ ವಾರ ಪತ್ರಿಕೆ, ಬೆಂಗಳೂರು	**1717.00**
10	**ಈ ಭಾನುವಾರ**, ಕನ್ನಡ ವಾರ ಪತ್ರಿಕೆ, ನಂ.3390/39 ಮೊದಲನೇ ಮಹಡಿ, 5ನೇ ಮುಖ್ಯ ರಸ್ತೆ, ಹಂಪಿ ನಗರ ಬೆಂಗಳೂರು-04, **Bhanuvara09@gmail.com**	**2811.00**
11	**ವಿಕ್ರಾಂತ ಕರ್ನಾಟಕ**. ಕನ್ನಡ ವಾರ ಪತ್ರಿಕೆ, ವಿಕ್ರಾಂತ ಪ್ರಕಾಶನ, 31/1, ಡಿ.ವಿ.ಜಿ. ರಸ್ತೆ, ಬಸವನ ಗುಡಿ, ಬೆಂಗಳೂರು- 04	**1870.00**
12	**ಕುರುಬರ ಸಮಾಜ**, ಕನ್ನಡ ವಾರ ಪತ್ರಿಕೆ, #263, ಸ್ವಾಮಿ ವಿವೇಕಾನಂದ ಶಾಲೆ ರಸ್ತೆ,	**1478.00**

'RA

	ಕೃಷ್ಣಯ್ಯನ ಪಾಳ್ಯ, ಬೆಂಗಳೂರು- 560 038	
13	**ವಿಶ್ವಶಿಲ್ಪವಾಣಿ**, ಕನ್ನಡ ವಾರ ಪತ್ರಿಕೆ, #230, 5ನೇ ಅಡ್ಡ ರಸ್ತೆ, 5ನೇ ಮುಖ್ಯ ರಸ್ತೆ, 6ನೇ ಹಂತ, ಕೈಗಾರಿಕಾ ನಗರ, ರಾಜಾಜೀನಗರ, ಬೆಂಗಳೂರು-10	**1568.00**
14	**ಜನಾಗ್ರಹ,** ಹಿಂದಿ ವಾರ ಪತ್ರಿಕೆ, #359. 1ನೇ ಮಹಡಿ, 10ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು- 11	**1568.00**
15	**ಹಾಯ್ ಕೆಂಗೇರಿ ಪತ್ರಿಕೆ**, ಕನ್ನಡ ವಾರ ಪತ್ರಿಕೆ, ನಂ.16, 80 ಅಡಿ ರಸ್ತೆ, ಹೊಯ್ಸಳ ಸರ್ಕಲ್, 1ನೇ ಮುಖ್ಯ ರಸ್ತೆ, ಕೆಂಗೇರಿ ಉಪನಗರ, ಬೆಂಗಳೂರು-560060 **haipatrike@gmail.com**	**2576.00**
16	**ಬೆಂಗಳೂರು ತುತ್ತೂರಿ**, ಕನ್ನಡ ವಾರ ಪತ್ರಿಕೆ, #23/4, 4ನೇ ಬ್ಲಾಕ್, ಶ್ರೀರಾಘವೇಂದ್ರ ನಿಲಯ, 17 &18ನೇ ಕ್ರಾಸ್, ಮಧ್ಯ, ಪೀಣ್ಯ ಬೆಂಗಳೂರು-58 **bangalorethuthoori@gmail.com**	**1795.00**
17	**ಕಿತ್ತಳೆನಾಡು,** ಕನ್ನಡ ವಾರ ಪತ್ರಿಕೆ, ಎ.ಇ.ಎಸ್ ಬಿಲ್ಡಿಂಗ್, ನಂ.90/14-1, ಬಿ.ಎಂ.ಲೇಔಟ್, ಬೆಂಗಳೂರು-56 **Kittalenadu@gmail.com**	**2271.00**
18	**ಮೇಟ್ರೋ ಟೈಮ್ಸ್**, ಆಂಗ್ಲ ವಾರ ಪತ್ರಿಕೆ, #8/1, 11ನೇ ಮುಖ್ಯ ರಸ್ತೆ, 13ನೇ ಅಡ್ಡರಸ್ತೆ, ಬಿಲ್ಸನ್ ಗಾರ್ಡನ್ ಬೆಂಗಳೂರು-560027. **Metrotimesindia@gmail.com**	**6168.00**
19	**ವಿಕ್ರಮ**, ಕನ್ನಡ ವಾರ ಪತ್ರಿಕೆ, ನಂ.106,5ನೇ ಮುಖ್ಯ ರಸ್ತೆ , ಚಾಮರಾಜ ಪೇಟೆ, ಬೆಂಗಳೂರು-18 **reach@vikram.in**	**4967.00**
20	**ರಾಜಕೀಯ ಶಕ್ತಿ**, ನಂ.62, ಮಯೂರ ನಿವಾಸ, 4ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18 **Shivannakh2006@gmail.com**	**1893.00**
21	**ಶಾಸಕರ ವಾರ್ತಾ ಪತ್ರ**, #109, 3ನೇ ಕ್ರಾಸ್, ಶ್ರೀರಾಮ್ ಪುರ, ಬೆಂಗಳೂರು-21	**1937.00**
22	**ಸಣ್ಣ ಕೈಗಾರಿಕೆ,** #27/1, 3ನೇ ಕ್ರಾಸ್, ಎಂ.ಡಿ ಬ್ಲಾಕ್, 8ನೇ ಮೇನ್, ಮಲ್ಲೇಶ್ವರಂ, ಬೆಂಗಳೂರು0-03	**1893.00**
23	**ವಿಶ್ವಧನಿ**, #121. 3ನೇ ಮುಖ್ಯ ರಸ್ತೆ, ಹೆಚ್ ವಿ ಆರ್ ಬಡಾವಣೆ, ಮಾಗಡಿ ಮುಖ್ಯ ರಸ್ತೆ,	**2072.00**

RA

	ಬೆಂಗಳೂರು-79	
24	**ಬೆಂಗಳೂರು ಒಂದು**, #3-44, ಅಪ್ಪಯ್ಯಣ್ಣ ಲೇನ್, ದೊಡ್ಡ ಮಾವಳ್ಳಿ, ಬೆಂಗಳೂರು-04	**2072.00**
25	**ನೇಕಾರವಾಣಿ**, ನಂ.191/ಎ,3ನೇ ಅಡ್ಡ ರಸ್ತೆ, 2ನೇ ಬ್ಲಾಕ್, 3ನೇ ಹಂತ, ಬಸವೇಶ್ವರನಗರ, ಬೆಂಗಳೂರು-560 079 **lingarajubnc@gmail.com** **nekaaravani@gmail.com**	**1668.00**
26	ಜ್ವಾಲಾಮುಖಿ, ಕನ್ನಡ ವಾರ ಪತ್ರಿಕೆ, #44/1, ಕೆ.ಆರ್. ರಸ್ತೆ, ಬಸವನಗುಡಿ, ಬೆಂಗಳೂರು-04	**11,664.00**
27	ಕರ್ನಾಟಕ ನಾಡು, ಕನ್ನಡ ವಾರ ಪತ್ರಿಕೆ, #14/3, 4ನೇ ಮುಖ್ಯರಸ್ತೆ, ವಸಂತ ಬ್ಲಾಕ್, ಪಿಜಿಗಳ್ಳಿ, ಬೆಂಗಳೂರು-03	**1792.00**
28	ಮಂಗಳ, ಕನ್ನಡ ವಾರ ಪತ್ರಿಕೆ, #21, ಶಂಕ್ರಪ್ಪ ಗಾರ್ಡನ್, 8ನೇ ಕ್ರಾಸ್, ಮಾಗಡಿ ರಸ್ತೆ, ಬೆಂಗಳೂರು-23	**3195.00**
29	ಸುಧಾ, ಕನ್ನಡ ವಾರ ಪತ್ರಿಕೆ ದಿ ಪ್ರಿಂಟರ್ಸ್, ನಂ.75, ಎಂ.ಜಿ. ರಸ್ತೆ, ಬೆಂಗಳೂರು-01	**35100.00**
30	ತರಂಗ, ಕನ್ನಡ ವಾರ ಪತ್ರಿಕೆ, #201/202, ಮಣಿಪಾಲ್ ಸೆಂಟರ್, #47, ಡಿಕ್ ಸನ್ ರಸ್ತೆ, ಬೆಂಗಳೂರ-42.	**36450.00**
31	ಅರಗಿಣಿ, ಕನ್ನಡ ವಾರ ಪತ್ರಿಕೆ #207, 80 ಅಡ ರಸ್ತೆ, 3ನೇ ಹಂತ, ರಾಜಾಜಿನಗರ, ಬೆಂಗಳೂರು-10	**3195.00**
32	ಗ್ರಾಮಸುದ್ದಿ, ಕನ್ನಡ ವಾರ ಪತ್ರಿಕೆ ಜ್ಞಾನ ನಿವಾಸ, ಆನೇಕಲ್, ಬೆಂಗಳೂರು	**1893.00**
33	"ಪೊಲೀಸ್ ನ್ಯೂಸ್", ವಾರ ಪತ್ರಿಕೆ, #4/1, ಮಹಿಮಪ್ಪ ಇಂಡಸ್ಟ್ರೀಯಲ್ ಎಸ್ಟೇಟ್, ಪಿ.ಐ.ಎ ಭವನ ಹತ್ತಿರ, 100 ಅಡಿ ರಸ್ತೆ, ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ ಟಿ. ದಾಸರಹಳ್ಳಿ ಪೋಸ್ಟ್, ಬೆಂಗಳೂರು-57.	**22750.00**

RA

ಬೆಂಗಳೂರು ನಗರ ಜಿಲ್ಲೆ ಪಾಕ್ಷಿಕ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ನಗರ ವಿಚಾರಣೆ**, ಕನ್ನಡ ಪಾಕ್ಷಿಕ ಪತ್ರಿಕೆ, #251, 12ನೇ ಎ ಮುಖ್ಯರಸ್ತೆ, 6ನೇ ಬ್ಲಾಕ್, ರಾಜಾಜಿ ನಗರ, ಬೆಂಗಳೂರು-10 Hemathprinters394@gmail.com	**2271.00**
2	**ಪ್ರೊಫೆಷನ್,** ಕನ್ನಡ ಪಾಕ್ಷಿಕ ಪತ್ರಿಕೆ, #139, 7ನೇ ಕ್ರಾಸ್, 4ನೇ ಮುಖ್ಯ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು- 18	**1893.00**
3	**ಒಂಟಿ ಚಿರತೆ,** ಕನ್ನಡ ಪಾಕ್ಷಿಕ ಪತ್ರಿಕೆ, #254. 6ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು- 18	**1568.00**
4	**ಕರ್ನಾಟಕ ವೈಭವ**, ಕನ್ನಡ ಪಾಕ್ಷಿಕ ಪತ್ರಿಕೆ, #48, 4ನೇ ಅಡ್ಡರಸ್ತೆ, ಅನುಭವ ನಗರ, ಬೆಂಗಳೂರು-72 Karnatakavaibhavannewspaper @gmail.com	**1971.00**
5	**ಅಭಿಮನ್ಯು**, ಕನ್ನಡ ಪಾಕ್ಷಿಕ ಪತ್ರಿಕೆ, ನಂ.1008, 8ನೇ 'ಬಿ' ಮೇನ್, 3ನೇ ಬ್ಲಾಕ್, 3ನೇ ಹಂತ, ಬಸವೇಶ್ವರ ನಗರ, ಬೆಂಗಳೂರು- 79 anuchethana@gmail.com	**2195.00**
6	**ಭಾರತ ಬಂಧು**, ಕನ್ನಡ ಪಾಕ್ಷಿಕ ಪತ್ರಿಕೆ, #133/2, 2ನೇ ಮಹಡಿ, ಬಸಪ್ಪ ವೃತ್ತದ ಹತ್ತಿರ, ಲಾಲ್ ಬಾಗ್, ಫೋರ್ಟ್ ರಸ್ತೆ, ಬೆಂಗಳೂರು-04, (ಪ.ಜಾ) Bharathabandhu5@redimail.com	**4032.00**
7	**ಭೋವಿ ಸಂಚಯನ**, ಪಾಕ್ಷಿಕ ಪತ್ರಿಕೆ, #122, ಶ್ರೀ ನಾಗೇಂದ್ರ ಕಾಂಪ್ಲೇಕ್ಸ್ ಹೆಚ್.ಎ.ಎಲ್, 3ನೇ ಹಂತ, ಹೊಸತಿಪ್ಪಸಂದ್ರ ಮುಖ್ಯರಸ್ತೆ, ಬೆಂಗಳೂರು-75 (ಪ.ಜಾ)	**1568.00**
8	**ಕಾರಂಜಿ**, ಆಂಗ್ಲ ಪಾಕ್ಷಿಕ ಪತ್ರಿಕೆ, #904, "ಆಶೀರ್ವಾದ" 9ನೇ ಎ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 2ನೇ ಹಂತ ಪಶ್ಚಿಮ ಕಾರ್ಡ ರಸ್ತೆ, ಬೆಂಗಳೂರು-86	**1568.00**
9	**ಪೊಲಿಟಿಕಲ್ ವೀವ್ಸ್ & ರಿವ್ಯೂ**, ಆಂಗ್ಲ ಪಾಕ್ಷಿಕ ಪತ್ರಿಕೆ, #29, 5ನೇ ಮುಖ್ಯರಸ್ತೆ, ಗಾಂಧಿ ನಗರ, ಬೆಂಗಳೂರು-09	**1646.00**
10	**ಸೂರ್ಯ ಪಾಕ್ಷಿಕ ಪತ್ರಿಕೆ**, #133, 4ನೇ ಮುಖ್ಯರಸ್ತೆ, ಕೈಗಾರಿಕಾ ಪಟ್ಟಣ, ರಾಜ ಹಂಸ ಪ್ರಕಾಶನ, ರಾಜಾಜಿ ನಗರ, ಬೆಂಗಳೂರು-49.	**2884.00**

RA

ಬೆಂಗಳೂರು ನಗರ ಜಿಲ್ಲೆ ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಸದರನ್ ಎಕಾನಮಿಸ್ಟ್** ಆಂಗ್ಲ ಮಾಸ ಪತ್ರಿಕೆ, #9,ಜುಮ್ಮಾ ಮಸೀದ್ ಕಾಂಪ್ಲೆಕ್ಸ್, ಕೊಠಡಿ ಸಂಖ್ಯೆ: 10 ಮತ್ತು 11, 1ನೇ ಮಹಡಿ, ಪ್ಯಾಲೇಸ್ ಗುಟ್ಟಳ್ಳಿ, ಬೆಂಗಳೂರು-03 **(Susheela10@gmail.com)**	**1893.00**
2	**ಮೈಸೂರು ಎಕನಾಮಿಕ್ಸ್ ರಿವ್ಯೂ** ಆಂಗ್ಲ ಮಾಸ ಪತ್ರಿಕೆ, ಅತ್ರೆ ನಿವಾಸ, 1ನೇ ಮುಖ್ಯ ರಸ್ತೆ, ಕೆಂಪೇಗೌಡ ನಗರ, ಬೆಂಗಳೂರು-19	**1513.00**
3	**ಪಾರ್ಲಿಮೆಂಟರಿ ಅಫೇರ್ಸ್** , ಆಂಗ್ಲ ಮಾಸ ಪತ್ರಿಕೆ, ಗಾಂಧಿ ಭವನ, ಕುಮಾರ ಪಾರ್ಕ್ ರಸ್ತೆ, ಬೆಂಗಳೂರು- 01	**1513.00**
4	**ಸಂಕ್ಷಿಪ್ತ ಸಮಾಚಾರ**, ಕನ್ನಡ ಮಾಸ ಪತ್ರಿಕೆ, ಸುಭೇದಾರ ಛತ್ರ ರಸ್ತೆ, ಬೆಂಗಳೂರು- 09	**3696.00**
5	**ಹೊಸತು**, ಕನ್ನಡ ಮಾಸ ಪತ್ರಿಕೆ, ಎಂ.ಜಿ.ಸಿ. ಸೆಂಟರ್, 11ನೇ ಕ್ರೇಸೆಂಟ್ ರಸ್ತೆ, ಅಂಚೆ ಪೆಟ್ಟಿಗೆ ಸಂಖ್ಯೆ: 5159, ಬೆಂಗಳೂರು-01	**2764.00**
6	**ಆರೋಗ್ಯ ತರಂಗ**, ಕನ್ನಡ ಮಾಸ ಪತ್ರಿಕೆ, #ಸಿ-64, ಕೆ.ಪಿ.ಡಬ್ಲ್ಯೂ.ಡಿ, ಕ್ವಾರ್ಟರ್ಸ್, ಜೀವನ್ ಭೀಮಾ ನಗರ, ಬೆಂಗಳೂರು- 75	**1893.00**
7	**ಸರ್ಕಾರಿ ನೌಕರರು**, ಕನ್ನಡ ಮಾಸ ಪತ್ರಿಕೆ, #324/16, ತಿಮ್ಮಯ್ಯ ರಸ್ತೆ, ಬೆಂಗಳೂರು- 52	**4263.00**
8	ಸಂವಾದ, ಕನ್ನಡ ಮಾಸ ಪತ್ರಿಕೆ, #63, ಸ್ಫೂರ್ತಿಧಾಮ ಅಂಜನಾ ನಗರ ವಿಶ್ವನೀಡಂ ಅಂಚೆ, ಬೆಂಗಳೂರು- 91 (ಪ.ಜಾ)	**1949.00**
9	ಬಿಸಿ ಸುದ್ದಿ, ಕನ್ನಡ ಮಾಸ ಪತ್ರಿಕೆ, #23/1, 1ನೇ ಅಡ್ಡ ರಸ್ತೆ, ಸುಬ್ರಂಮಣ್ಯ ನಗರ, ಬೆಂಗಳೂರು- 21(ಪ.ಜಾ) **jdssuman@gmail.com**	**1232.00**
10	**ಪದ್ಮಶಾಲಿ,** ನೇಕಾರ ಮಾಸಿಕ #145, ಆರಾಧನ ಅಪಾರ್ಟ್ ಮೆಂಟ್ ನಂ. ಎ-101, ' ಎ' ಬ್ಲಾಕ್, 1ನೇ ಮೇನ್ ರೋಡ್,	**1892.00**

'RA

	ಚಾಮರಾಜ ಪೇಟೆ, ಬೆಂಗಳೂರು- 18 padmashalikm@yahoo.com	
11	**ಕರ್ನಾಟಕ ಸೌರಭ,** ದ್ವಿ ಭಾಷಾ ಮಾಸ ಪತ್ರಿಕೆ, 22/ಎ, ಜ್ಞಾನಜ್ಯೋತಿನಗರ, ಉಳ್ಳಾಲ ಮುಖ್ಯ ರಸ್ತೆ, ಜ್ಞಾನಭಾರತಿ (ಪೊ) ಬೆಂಗಳೂರು-560 056 karanatakasowraba@gmail.com	**2116.00**
12	**ಹೇಮತುಂಗ,** ಕನ್ನಡ ಮಾಸಿಕ ಪತ್ರಿಕೆ, #35, ದೇವಂಗ ಹಾಸ್ಟಲ್, ಸಪಂಗಿರಾಮನಗರ, ಬೆಂಗಳೂರು-560027 Shettyhemathunga@gmail.com	**2094.00**
13	**ನೌಕರ ಬಂಧು**, ಕನ್ನಡ ಮಾಸ ಪತ್ರಿಕೆ, ಕೇರಾಫ್ ಜೆ.ಕೆ. ಪ್ರಿಂಟ್ ಪಾಯಿಂಟ್, #415, 3ನೇ ಮಹಡಿ, 20ನೇ ಮುಖ್ಯ ರಸ್ತೆ, 1ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 10	**1602.00**
14	**ಭಕ್ತಿ ವೇದಾಂತ ದರ್ಶನ**, ಹರೇಕೃಷ್ಣ ಆಂದೋಲನದ ಮಾಸ ಪತ್ರಿಕೆ, ಹರೇಕೃಷ್ಣ ಗಿರಿ ಕಾರ್ಡ್ ರಸ್ತೆ, ಬೆಂಗಳೂರು-560 001 radheravi.1963@gmail.com	**3696.00**
15	**ಪದ್ಮಪೀಠ**, ಕನ್ನಡ ಮಾಸ ಪತ್ರಿಕೆ, ನಂ.87/1, 5ನೇ ಅಡ್ಡ ರಸ್ತೆ, ರಾಮದಾಸ್ ಲೇಔಟ್, ಜವರೇಗೌಡ ನಗರ, ಆರ್. ಆರ್. ನಗರ, ಬೆಂಗಳೂರು-98 Padmapeetadk@gmail.com	**1657.00**
16	**ಸ್ಲಂ ಜಗತ್ತು**, ಕನ್ನಡ ಮಾಸ ಪತ್ರಿಕೆ, #771, 23ನೆ ಅಡ್ಡ ರಸ್ತೆ, 11ನೆ ಮುಖ್ಯ ರಸ್ತೆ, ಎಲ್.ಆರ್. ನಗರ, ವಿವೇಕ ನಗರ ಅಂಚೆ, ಬೆಂಗಳೂರು- 560 049	**1442.00**
17	**ಯುತಿಕ ,** ಆಂಗ್ಲ ಮಾಸಿಕ ಪತ್ರಿಕೆ, ಓಂ ನಿವಾಸ #5, 5ನೇ ಕ್ರಾಸ್, ಮಾರುತಿ ಬಿಲ್ಡಿಂಗ್ ಎದುರುಗಡೆ, ಅನ್ನಸಂದ್ರ ಪಾಳ್ಯ ಎಕ್ಸಟೆನ್ಸನ್, ಹೆಚ್.ಎ.ಎಲ್, ಬೆಂಗಳೂರು-17 (ಪ್ರ.ಜಾ) monthlyyuthika@gmail.com yuthikaeditor@gmail.com	**2233.00**
18	**ಭೀಮವಾದ**, ಕನ್ನಡ ಮಾಸ ಪತ್ರಿಕೆ, #49, 1ನೇ ಮುಖ್ಯ ರಸ್ತೆ, 7ನೇ ಕ್ರಾಸ್, ಬಿ. ನಾಗಸಂದ್ರ, ಯಮಲೂರು ಪೋಸ್ಟ್, ಬೆಂಗಳೂರು-37.	**2016.00**
19	**ಭಾರತ ಸಾರಥಿ**, ಕನ್ನಡ ಮಾಸ ಪತ್ರಿಕೆ, #29/1, 1ನೇ ಮಹಡಿ, ಶ್ರೀಲಾಡ್ಜ್ ಬಿಲ್ಡಿಂಗ್, ಕಾಂತಿ ಸ್ವೀಟ್ಸ್ ಹತ್ತಿರ, ಕೆಂಪೇಗೌಡ ಸರ್ಕಲ್, ಬೆಂಗಳೂರು-009	**2383.00** (ದಿನ ಪತ್ರಿಕೆಯಾಗಿ ಮಾರ್ಪಾಡಾಗಿದೆ. ಇಲಾಖೆಯ ಅಂಗೀಕೃತ ದಿನ ಪತ್ರಿಕೆಗಳ ಮಾಧ್ಯಮ ಪಟ್ಟಿಗೆ ಸೇರ್ಪಡೆಯಾದ ದಿನಾಂಕದಿಂದ ಈ ಪಟ್ಟಿಯಿಂದ ಪತ್ರಿಕೆಯು

RA

	bharathasarathi@gmail.com	ತಂತಾನ ರದ್ದುಗೊಳ್ಳುವುದು.)
20	**ಮಂಥಣಿ**, ಕನ್ನಡ ಮಾಸ ಪತ್ರಿಕೆ ನಂ.82 ಸಂಪದ 4ನೇ ಅಡ್ಡರಸ್ತೆ 36ನೇ ಮುಖ್ಯರಸ್ತೆ ಡಾಲರ್ಸ ಕಾಲೋನಿ ಬಿ.ಟಿ.ಎಂ ಲೇಔಟ್ 1ನೇ ಹಂತ ಬೆಂಗಳೂರು. **Mantani7@yahoo.com**	**2072.00**
21	**ಬೆಂಗಳೂರು ತೆಲಗು ತೇಜಂ**,ತೆಲಗು ಮಾಸ ಪತ್ರಿಕೆ, ನಂ.150, 4ನೇ ಕ್ರಾಸ್, ಆಂಧ್ರ ಕಾಲೋನಿ, ದೂರವಾಣಿ ಪೋಸ್ಟ್, ಬೆಂಗಳೂರು-16 (ಪ.ಜಾ) **bangaloretelugutejam@gmail.com**	**2240.00**
22	**ಈಡಿಗ ವಾರ್ತೆ**, ಕನ್ನಡ ಮಾಸ ಪತ್ರಿಕೆ, ಬೆಂಗಳೂರು	**1870.00**
23	**ಓ ಮನವೇ**, ಕನ್ನಡ ಮಾಸ ಪತ್ರಿಕೆ, #4007, ವಿಜಯ ನಗರ, ಬೆಂಗಳೂರು-40 (ಪ.ಜಾ) **Manave@gamil.com**	**2072.00**
24	**ಕರ್ನಾಟಕ ರಕ್ಷಣಾ,** ಮಾಸ ಪತ್ರಿಕೆ, #2934/ಬಿ, ಪಂಪಮಹಾಕವಿ ರಸ್ತೆ, ಡಿ.ವಿಭಾಗ, 2ನೇ ಹಂತ, ಬೆಂಗಳೂರು-40	**1646.00**
25	**ಕಿಡಿನುಡಿ,** ಕನ್ನಡ ಮಾಸ ಪತ್ರಿಕೆ, #73, 3ನೇ ಹಂತ, 3ನೇ ಲೇಔಟ್, ಗಿರಿನಗರ, ಬೆಂಗಳೂರು- (ಪ.ಜಾ)	**2094.00**
26	**ಪ್ರೀಯಾಂಕ,** ಮಾಸ ಪತ್ರಿಕೆ, #133, 4ನೇ ಮುಖ್ಯರಸ್ತೆ, ಕೈಗಾರಿಕಾ ಪಟ್ಟಣ ನಗರ, ಬೆಂಗಳೂರು-46	**15565.00**
27	**ಕರ್ನಾಟಕ ಅಬಕಾರಿ ಸುತ್ತಾಮುತ್ತ**, ಮಾಸ ಪತ್ರಿಕೆ, #545, 7ನೇ ಕ್ರಾಸ್, 1ನೇ ಮುಖ್ಯರಸ್ತೆ, ಮತ್ತಿಕೆರೆ, ಯಶವಂತ ಪುರ, ಬೆಂಗಳೂರು-22	**1377.00**
28	**ಅಂಬೇಡ್ಕರ್ ವಾಹಿನಿ**, ಮಾಸಿಕ ಪತ್ರಿಕೆ, #34, 10ನೇ ಮುಖ್ಯ ರಸ್ತೆ, ಎಂ.ವಿ. ಬ್ಲಾಕ್, ಅರಮನೆ ಗುಟ್ಟಹಳ್ಳಿ, ಬೆಂ-03 (ಪ.ಜಾ)	**1607.00**
29	**ಕರ್ನಾಟಕ ಪೊಲೀಸ್,** ಮಾಸ ಪತ್ರಿಕೆ, #692, 1ನೇ ಮಹಡಿ, 5ನೇ ಮುಖ್ಯರಸ್ತೆ, ಹನುಮಂತ ನಗರ, ಬೆಂಗಳೂರು -19	**5040.00**
30	**ದಿ ಡಿ ಬಗ್,** ಆಂಗ್ಲ ಮಾಸ ಪತ್ರಿಕೆ, #11/1, 2ನೇ ಮಹಡಿ, ಹೆಚ್.ಎಂ.ಎಸ್ ಕಾಂಪ್ಲೆಕ್ಸ್, ಹಲಸುರು ಗೇಟ್, ಪೋಲಿಸ್ ಠಾಣೆ ಹಿಂಭಾಗ, ಕಬ್ಬನ್ ಪೇಟೆ, ಬೆಂಗಳೂರು-02	**1512.00**
31	**ಕಣ್ಣು ಮಾಸ ಪತ್ರಿಕೆ**, #3-35/2. 1ನೇ ಮುಖ್ಯ ರಸ್ತೆ, 2ನೇ ಹಂತ, ಪಾಪಯ್ಯ ಗಾರ್ಡನ್, ಬೆಂಗಳೂರು-79	**4032.00**
32	**ಚಿತ್ರ**, ಕನ್ನಡ ಸಿನಿ ಮಾಸ ಪತ್ರಿಕೆ, #133, 4ನೇ	**2884.00**

RA

	ಮುಖ್ಯರಸ್ತೆ, ಕೈಗಾರಿಕಾ ಪಟ್ಟಣ, ರಾಜ ಹಂಸ ಪ್ರಕಾಶನ, ರಾಜಾಜಿ ನಗರ, ಬೆಂಗಳೂರು-49.	
33	**ತುಷಾರ**, ಮಾಸ ಪತ್ರಿಕೆ, 1260, ವಿಜಯ ನಗರ, ಬೆಂಗಳೂರು-40	**2962.00**
34	ಗೃಹಶೋಭ, ಕನ್ನಡ ಮಾಸ ಪತ್ರಿಕೆ, ದೆಹಲಿ ಪ್ರೆಸ್ ಪ್ರಕಾಶನ, #21, ಎಚ್.ವಿ.ಎಸ್. ಕೋರ್ಟ್ ಕನ್ನಿಂಹ್ಯಾಂ ರೋಡ್, ಬೆಂಗಳೂರು-52	**24741.00**
35	ನನ್ನ **ಬೆಂಗಳೂರು**, ಕನ್ನಡ ಮಾಸ ಪತ್ರಿಕೆ, #177, 2ನೇ ಮಹಡಿ, 9ನೇ ಕ್ರಾಸ್, ಹೆಚ್.ಎಸ್.ಆರ್ ಲೇಔಟ್, ಬೆಂಗಳೂರು (ಪ.ಜಾ) ಗರ ಜಿಲ್ಲೆ- 07 **Chinnappanannabengaluru@gmail.com**	**1881.00**
36	ಮಯೂರ, ಕನ್ನಡ ಮಾಸ ಪತ್ರಿಕೆ, #75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-01	**3978.00**
37	" ನಿಮ್ಮ ನಾಯಕ " ಕನ್ನಡ ಮಾಸ ಪತ್ರಿಕೆ, #5, 80 ಫೀಟ್ ರಸ್ತೆ, ನಾಗರಭಾವಿ ಮುಖ್ಯ ರಸ್ತೆ, ಚಂದ್ರಾ ಲೇಔಟ್, ಬೆಂಗಳೂರು-72. (ಪ.ಪಂ)	**3848.00**
38	"ನ್ಯೂಸ್ ಪೋರಂ" ಕನ್ನಡ ಮಾಸ ಪತ್ರಿಕೆ, #7/ಎ, ವೆಂಕಟರಮಣ ನಾಯ್ಕ ಲೇನ್, ಗೋಲ್ಲರ ಪೇಟೆ, (ಎಸ್.ಪಿ. ರೋಡ್ ಕ್ರಾಸ್) ಬೆಂಗಳೂರು-02.	**4320.00**

ಬೆಂಗಳೂರು ನಗರ ಜಿಲ್ಲೆ ದ್ವೈ ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಅಚಲ, ಕನ್ನಡ ದ್ವೈ ಮಾಸಿಕ ಪತ್ರಿಕೆ, ಬಿ-30, ಆರ್.ಬಿ.ಐ. ಸ್ಟಾಫ್ ಕ್ವಾರ್ಟರ್ಸ್ 1ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ವಿಜಯನಗರ 2ನೇ ಹಂತ, ಬೆಂಗಳೂರು-560 040	**3787.00**
2	ಸ್ಪರ್ದಾ **ಪ್ರಪಂಚ**, ದ್ವೈಮಾಸ ಪತ್ರಿಕೆ, #10, ಸೃಷ್ಟ ಪ್ರಕಾಶನ ಕಾಳಿದಾಸ ಮಾರ್ಗ, ಗಾಂಧಿನಗರ, ಬೆಂಗಳೂರು-09	**3786.00**

RA

ಇಲಾಖೆಯ ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಬೆಂಗಳೂರು ನಗರ ಜಿಲ್ಲೆಯ ನಿಯತಕಾಲಿಕೆಗಳು

ವಾರ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಕರ್ಮವೀರ, ವಾರ ಪತ್ರಿಕೆ, #2, ರೆಸಿಡೆನ್ಸಿ ರಸ್ತೆ, ಬೆಂಗಳೂರು-25.	9867.00

ಪಾಕ್ಷಿಕ ಪತ್ರಿಕೆ

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಬಹುಜನ ಕನ್ನಡಿಗರು, ಕನ್ನಡ ಪಾಕ್ಷಿಕ ಪತ್ರಿಕೆ, ನಂ.1246, ಕೋಡಿಹೊಸಹಳ್ಳಿ ಹಟ್ಟಿ, 45ನೇ ಕ್ರಾಸ್, 1ನೇ ಹಂತ, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು-560 078 bahujanapatrike@gmail.com	4032.00
2	ಸಂಪಾದಕರು, ಬಾಲಮಂಗಳ, ಕನ್ನಡ ಪಾಕ್ಷಿಕ ಪತ್ರಿಕೆ, ನಂ.211, ಶಂಕರಪ್ಪ ಗಾರ್ಡನ್, 8ನೇ ಅಡ್ಡ ರಸ್ತೆ, ಮಾಗಡಿ ರಸ್ತೆ, ಬೆಂಗಳೂರು-560 023 Editorbalamangala@gmail.com	1892.80

ಬೆಂಗಳೂರು ನಗರ ಜಿಲ್ಲೆ ಮಾಸ ಪತ್ರಿಕೆ

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಕೃಷಿಭಾರತ್, ಕನ್ನಡ ಮಾಸ ಪತ್ರಿಕೆ, ನಂ.166, 5ನೇ ಕ್ರಾಸ್, ಚಾಮುಂಡಿ ನಗರ, ಬಿಎಸ್ಕೆ 3ನೇ ಹಂತ, ಗಿರಿನಗರ ದಕ್ಷಿಣ, ಬೆಂಗಳೂರು-85** **krushibharath@gmail.com**	5600.00
2	ಜಾಣ, ಕನ್ನಡ ಮಾಸ ಪತ್ರಿಕೆ,	1389.00

RA

	397/4, 14ನೇ ಕ್ರಾಸ್, ವಿಲ್ ಸನ್ ಗ್ರಾಡನ್ ಬೆಂಗಳೂರು-560 030 arjunadeva@gmail.com	
3	ಕಸ್ತೂರಿ ಮಾಸ ಪತ್ರಿಕೆ, #2, ರೆಸಿಡೆನ್ಸಿ ರಸ್ತೆ, ಬೆಂಗಳೂರು-25.	3548.00
4	**ವಿನೋದ**, ಕನ್ನಡ ಮಾಸ ಪತ್ರಿಕೆ, ನಂ.3ವಿನೋದ ನಿಲಯ, 10ನೇ ಕ್ರಾಸ್, ಹನುಮಂತನಗರ, ಬೆಂಗಳೂರು-560019 Vinoda1951@gmail.com	3784.00
5	ಕನ್ನಡ ನುಡಿ, ಮಾಸ ಪತ್ರಿಕೆ, ಕನ್ನಡ ಸಾಹಿತ್ಯ ಪರಿಷತ್ತ್, ಪಂಪ ಮಾಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-18	19737.00
6	**ಟೀಚರ್**, ಕನ್ನಡ ಮಾಸ ಪತ್ರಿಕೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ಭಾರತೀಯ ವಿಜ್ಞಾನ ಸಂಸ್ಥೆ ಆವರಣ, ಬೆಂಗಳೂರು- 12 bgvsteacher@gmail.com	1736.00
7	ಸ್ತ್ರೀ ಜಾಗೃತಿ, ಕನ್ನಡ ಮಾಸ ಪತ್ರಿಕೆ, ನಂ.33, ಸುಮುಖ ರೆಸಿಡೆನ್ಸಿ, 1ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಗವೀಪುರಂ ಬಡಾವಣೆ, ಬೆಂಗಳೂರು-19 sthreejagarthi@gmail.com	1736.00
8	**ಪತ್ರಕರ್ತ**, ಕನ್ನಡ ಮಾಸಿಕ ಪತ್ರಿಕೆ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಕಬ್ಬನ್ ಪೇಟ್ ಮುಖ್ಯ ರಸ್ತೆ, ಬೆಂಗಳೂರು-560 002	3787.00
9	**ಸಂಸ** ರಂಗ, ಕನ್ನಡ ಮಾಸ ಪತ್ರಿಕೆ, ರಮ್ಯ ನಿಲಯ, #10, 13 ನೇ ಮುಖ್ಯರಸ್ತಗೆ, 4ನೇ ಬ್ಲಾಕ್, ನಂದಿನಿ ಬಡಾವಣೆ, ಬೆಂಗಳೂರು-96 samsasoori@gmail.com	4480.00
10	ಯಂಗ್ ಥಾಟ್, ಆಂಗ್ಲ ಕನ್ನಡ ಮಾಸ ಪತ್ರಿಕೆ, #14/ಎ, 31ನೇ ಎ ಅಡ್ಡರಸ್ತೆ, 7ನೇ ಬ್ಲಾಕ್, ಜಯನಗರ, ಬೆಂಗಳೂರು-02	1736.00
11	ಸಂಪಾದಕರು, ಆರೋಗ್ಯ ಅನುರಾಗ ಕನ್ನಡ ಮಾಸ ಪತ್ರಿಕೆ, ನಂ.737 ಡಾ॥ ರಾಜ್ ಕುಮಾರ್ ರಸ್ತೆ, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560 010	1892.80

RA

	Anuragbang09@gmail.com	
12	ಸಂಪಾದಕರು, ಆಯುವಿಜ್ಞಾನ, ಕನ್ನಡ ಮಾಸ ಪತ್ರಿಕೆ, ನಂ.236, 4ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018	1892.80
13	ಸಂಪಾದಕರು, ಈ ಮಾಸ ನಾಟಕ, ಕನ್ನಡ ಮಾಸ ಪತ್ರಿಕೆ, ನಂ.34,4ನೇಮುಖ್ಯ ರಸ್ತೆ, ಪುಟ್ಟೇನಹಳ್ಳಿ ಸರ್ಕಾರಿ ಶಾಲೆ ಹತ್ತಿರ, ಜೆ.ಪಿ.ನಗರ, 7ನೇ ಹಂತ, ಬೆಂಗಳೂರು-78 gudihalli@gmail.com	1716.96
14	ಸಂಪಾದಕರು, ಗುಣಗ್ರಾಹಿ, ಕನ್ನಡ ಮಾಸ ಪತ್ರಿಕೆ, ಮುನಿಕೋಟೆ, ನಂ.8, 2ನೇ ಅಡ್ಡ ರಸ್ತೆ, ಶ್ರೀನಿವಾಸ ಮಂದಿರ ಎದುರು,ಬಳೇಪೇಟೆ, ಬೆಂಗಳೂರು-560053, gunagrahi@yahoo.com	2352.00
15	ಸಂಪಾದಕರು, ಸಾಮಾನ್ಯಜ್ಞಾನ ಕನ್ನಡ ಮಾಸ ಪತ್ರಿಕೆ, ನಂ.205, 7ನೇ ಅಡ್ಡ ರಸ್ತೆ, 1ನೇ ಎನ್ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560 010 Kondajji.k.venkatesh@gmail.com	1513.12
16	ಸಂಪಾದಕರು, ಸಂಭಾಷಣಾ ಸಂದೇಶ, ಸಂಸ್ಕೃತ ಮಾಸ ಪತ್ರಿಕೆ,"ಅಕ್ಷರಂ " 8ನೇ ಕ್ರಾಸ್ ಗಿರಿನಗರ, ಬೆಂಗಳೂರು- 560085	2508.80
17	ಸಂಪಾದಕರು, ಯುವಸಂರಕ್ಷಣೆ, ಕನ್ನಡ ಮಾಸ ಪತ್ರಿಕೆ, ನಂ.678, ಹೆಚ್.ಎ.ಎಲ್ 3ನೇ ಹಂತ, ಬೆಂಗಳೂರು- 560075 Nandidurgabalu@gmail.com	1892.80
18	ಸಂಪಾದಕರು,ವೇದತರಂಗ, ಕನ್ನಡ ಮಾಸ ಪತ್ರಿಕೆ, ಆರ್ಯ ಸಮಾಜ, ಸ್ವಾಮಿ ಮಿಶ್ರನಂದ ಭವನ, ವಿಶ್ವೇಶ್ವರಪುರಂ, ಬೆಂಗಳೂರು- 560 004 vedataranga@gmail.com	3786.72
19	ಸಂಪಾದಕರು, ವಿವೇಕಹಂಸ, ಕನ್ನಡ ಮಾಸ ಪತ್ರಿಕೆ, ನಂ.569, ನಿತ್ಯಶ್ರೀ, 3ನೇ ಅಡ್ಡ ರಸ್ತೆ, ಶ್ರೀನಿವಾಸನಗರ, 2ನೇ	1540.00

'RA '

	ಹಂತ, ಬೆಂಗಳೂರು- 560 050Vivekahamsa@gmail.com	
20	ಸಂಪಾದಕರು, ವೈದ್ಯಲೋಕ, ಕನ್ನಡ ಮಾಸ ಪತ್ರಿಕೆ, ನಂ.2-3 ಜನನಿ 1ನೇ ಮಹಡಿ, 7ನೇ ಕ್ರಾಸ್, ಸೆಂಟ್ರಲ್ ಎಕ್ಸ್ ಸ್ ಬಡಾವಣೆ, ಸಂಜಯನಗರ, ಬೆಂಗಳೂರು- 560 094	1097.60
21	ಸಂಪಾದಕರು, ಪ್ರಕೃತಿ ಜೀವನ, ಕನ್ನಡ ಮಾಸ ಪತ್ರಿಕೆ, ಗಾಂಧಿ ಸಾಹಿತ್ಯ ಸಂಘ, ಮಲ್ಲೇಶ್ವರಂ, ಬೆಂಗಳೂರು- 560 003 prakruthijeevanakendra@gmail.com	1120.00
22	ಸಂಪಾದಕರು, ನಮ್ಮ ಮಾನಸ, ಕನ್ನಡ ಮಾಸ ಪತ್ರಿಕೆ, ನಂ.114/5, 9ನೇ ಕ್ರಾಸ್, 2ನೇ ಮುಖ್ಯ ರಸ್ತೆ,. ಚಾಮರಾಜಪೇಟೆ, ಬೆಂಗಳೂರು- 560018	
23	ಸಂಪಾದಕರು, ಕಲಾಸ್ಪಂದನ ಕನ್ನಡ ಮಾಸ ಪತ್ರಿಕೆ, ನಂ.61/1, ಶ್ರೀರಂಗ 3ನೇ ತಿರುವು, ಎಸ್ ಬಿಎಂ ಕಾಲೋನಿ, ಬನಶಂಕರಿ, 1ನೇ ಹಂತ, ಬೆಂಗಳೂರು- 560 050 Kalaspadana@gmail.com	3656.80
24	ಸಂಪಾದಕರು, ಪೊಯೆಟ್ಸ್ ಇಂಟರ್ ರನ್ಯಾಷನಲ್ ಆಂಗ್ಲ ಮಾಸ ಪತ್ರಿಕೆ, ನಂ.51, ಕೆಳಮಹಡಿ, ಖಾಜಿ ರಸ್ತೆ, ಬಸವನಗುಡಿ, ಬೆಂಗಳೂರು- 560 004 Poetsinternational@gmail.com	1513.12
25	ಸಂಪಾದಕರು, ಮಹಾಮನೆ, ಕನ್ನಡ ಮಾಸ ಪತ್ರಿಕೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯ ರಸ್ತೆ, 8ನೇ ವಿಭಾಗ, ಜಯನಗರ, ಬೆಂಗಳೂರು- 70 abssp.reg@gmail.com	1512.00
26	ಸಂಪಾದಕರು, ತೊದಲ್ನುಡಿ ಮಕ್ಕಳ ಸಾಹಿತ್ಯ ಮಾಸಿಕ ಪತ್ರಿಕೆ, ಶ್ರೀ. ಭೈರವೇಶ್ವರ ನಿಲಯ, ನಾಗರಾಜ್ ಲೇಔಟ್, ಹಗದೂರು ಕಾಲೋನಿ, ಇಮ್ಮಡಿಹಳ್ಳಿ ರಸ್ತೆ, ವೈಟ್ಫೀಲ್ಡ್, ಬೆಂಗಳೂರು- 560 066 thodalanudi@gmail.com	1680.00

RA

27	**ಬಾಲವಿಜ್ಞಾನ**, ಕನ್ನಡ ಮಾಸ ಪತ್ರಿಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಭಾರತೀಯ ವಿಜ್ಞಾನ ಸಂಸ್ಥೆ ಆವರಣ, ಬೆಂಗಳೂರು- 560 012	1892.80
28	**ರಂಗ ಜಂಗಮ ವಾಣಿ**, ಕನ್ನಡ ಮಾಸ ಪತ್ರಿಕೆ, #2935, 1ನೇ ಮಹಡಿ, 14ನೇ ಕ್ರಾಸ್, 2ನೇ ಎ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು ನಗರ ಜಿಲ್ಲೆ-70 (ಪ.ಜಾ) **makeupkrishna123@gmail.com**	1693.44
29	ಸಂಪಾದಕರು, ರಂಗನೇಪಥ್ಯ," ಕನ್ನಡ ಮಾಸ ಪತ್ರಿಕೆ, "ನೇಪಥ್ಯ" #10/2, 4ನೇ ಕ್ರಾಸ್, 2ನೇ ಎ ಮುಖ್ಯರಸ್ತೆ, ಗೋವಿಂದರಾಜನಗರ, ಬೆಂಗಳೂರು-40	ರೂ. 5000.00 (ದಿನಾಂಕ: 11-10-2018)
30	ಸಂಪಾದಕರು, ಹಸಿರುವಾಸಿ, ಕನ್ನಡ ಮಾಸ ಪತ್ರಿಕೆ, #67/1, 5ನೇ ಕ್ರಾಸ್, ಗುರುದತ್ತ ಲೇಔಟ್, ದತ್ತಾತ್ರೇಯ ನಗರ, ಹೊಸಕೇರಿಹಳ್ಳಿ 3ನೇ ಹಂತ,ಬೆಂಗಳೂರು- 560 085	ರೂ. 3000.00 (ದಿನಾಂಕ: 05-12-2018)

ಬೆಂಗಳೂರು ನಗರ ಜಿಲ್ಲೆ ದ್ವೈ ಮಾಸ ಪತ್ರಿಕೆ

ಕ್ರ.ಸಂ	**ಪತ್ರಿಕೆ ಹೆಸರು**	**ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ**
1	ಜಾನಪದ ಜಗತ್ತು, ಕನ್ನಡ ದ್ವಿ ಮಾಸ ಪತ್ರಿಕೆ, ಕರ್ನಾಟಕ ಜಾನಪದ ಟ್ರಸ್ಟ್, ದೇವಸ್ಥಾನದ ರಸ್ತೆ, 4ನೇ ಬ್ಲಾಕ್, ಕುಮಾರ ಪಾರ್ಕ್ ವೇಸ್ಟ್, ಬೆಂಗಳೂರು- 560 020 **www.jaanapadaloka.org** **info@jaanapadaloka.org**	4240.00

RA

<u>ತ್ರೈ ಮಾಸ ಪತ್ರಿಕೆ</u>

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸ್ತ್ರೀಮುಕ್ತಿ, ಕನ್ನಡ ತ್ರೈ ಮಾಸಿಕ ಪತ್ರಿಕೆ, ನಂ.31, 3ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು- 03	3787.00
2	ಸA¥ÁzÀPÀgÀÄ ªÀåªÀ°ÁgÀ dUÀvÀÄÛ, PÀ£ÀßqÀ vÉæöÊªÀiÁ¹PÀ ¥ÀwæPÉ, JA.Dgï.31, £ÀA¢¤ ¯ÉÃeËmï,¨ÉAUÀ¼ÀÆgÀÄ.	2419.20

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:08-01-2018ರಿಂದ ಜಾರಿಗೆ ಬರುವಂತೆ ಪುಟ ಸಂಖ್ಯೆ ಹೆಚ್ಚಿಸಿ ಕೊಂಡಿರುವುದರಿಂದ ಪತ್ರಿಕೆಗೆ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ವಿಧಿ ಕರ್ನಾಟಕ, ಕನ್ನಡ ಪತ್ರಿಕೆ, #8943, ಸುಜ್ಞಾನ ನಗರ, 9ನೇ ವಾರ್ಡ್, 2ನೇ ಅಡ್ಡರಸ್ತೆ, ಮಂಡೀಬೆಲೆ ರಸ್ತೆ, ಬಸ್ ನಿಲ್ದಾನ ಹತ್ತಿರ, ವಿಜಯಪುರ ಪಟ್ಟಣ,, ದೇವನಹ್ಳಿ ತಾಲ್ಲೂಕು, ಬೆಂಗಳೂರ ಗ್ರಾಮಾಂತರ (ಪ.ಪಂ)	1060	50x32x6	11.20	16.00

<u>ಬೆಂಗಳೂರು ಗ್ರಾಮಾಂತರ ಜಿಲ್ಲೆ ವಾರ ಪತ್ರಿಕೆಗಳು</u>

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: **01-07-2017** ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಉಷಾ**, ಕನ್ನಡ ಪಾಕ್ಷಿಕ ಪತ್ರಿಕೆ,ಸೊಮ್ಮತ್ತನಹಳ್ಳಿ, ರಟ್ಟಿಹಳ್ಳಿ ಅಂಚೆ ಮಾರ್ಗ, ಸೂಲಿಬೆಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು-562 129	**1893.00**

'RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ತುಮಕೂರು ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಸೊಗದು ದಿನ ಪತ್ರಿಕೆ ಚಿಕ್ಕಪೇಟೆ, ತುಮಕೂರು-572101	2000	50x32x4	16.00	17.92
2	ತುಮಕೂರು ವಾರ್ತೆ ದಿನ ಪತ್ರಿಕೆ, ನಿಮ್ರಾ ಕಾಂಪ್ಲೆಕ್ಸ್, ವಾಸವಿ ಹಾಸ್ಟೆಲ್ ಎದುರು ಬಿ.ಎಚ್.ರಸ್ತೆ, ತುಮಕೂರು	1500	50x32x4	16.00	17.92
3	ಏಕೇಶ್ ದಿನ ಪತ್ರಿಕೆ ಚಿಕ್ಕಪೇಟೆ, ತುಮಕೂರು-572101	1500	50x32x4	16.00	17.92
4	ಟುಮಕಿ, ದಿನ ಪತ್ರಿಕೆ ಹೊರಪೇಟೆ, ತುಮಕೂರು-572101	1050	50x32x2	10.00	11.20
5	ಗಂಗಾವಾಹಿನಿ, ದಿನ ಪತ್ರಿಕೆ, ಕೋತಿತೋಪು, ತುಮಕೂರು-572101	3500	50x32x2	10.00	11.20
6	ಸತ್ಯದರ್ಶಿನಿ, ದಿನ ಪತ್ರಿಕೆ, ಕೆ.ಎಂ.ಎಂ. ಕಾಂಪ್ಲೆಕ್ಸ್, ಆರ್ಯಬಾಲಿಕ ಪಾಠಶಾಲೆ ಮುಂಭಾಗ, ಎಂ.ಜಿ. ರಸ್ತೆ, ತುಮಕೂರು	3700	50x32x4	16.00	17.92
7	ಅಮರ ಸಂದೇಶ ಸಂಜೆ ದಿನ ಪತ್ರಿಕೆ, ಹಳೇ ಮಾರ್ಕೆಟ್ ರಸ್ತೆ, ಚಿಕ್ಕಪೇಟೆ, ತುಮಕೂರು	1000	50x32x2	10.00	11.20

RA

8	ಆಮೃತವಾಣಿ, ಸಂಜೆ ದಿನ ಪತ್ರಿಕೆ, ಬೆಳಗುಂಬ ರಸ್ತೆ, ಕೋತಿತೋಪು, ತುಮಕೂರು (ಪ.ಜಾ)	1500	50x32x2	10.00	11.20
9	ಸುವರ್ಣ ಪ್ರಗತಿ ದಿನ ಪತ್ರಿಕೆ, ಶ್ರೀರಾಮ ನಗರ, 7ನೇ ಕ್ರಾಸ್, ಗುಂಚಿ ಸರ್ಕಲ್ ಹತ್ತಿರ, ತುಮಕೂರು (ಪ.ಜಾ)	1450	50x32x2	-	10.00
10	ಪ್ರಜಾ ಸಮತ, ದಿನ ಪತ್ರಿಕೆ, ವಿಶ್ವಶ್ರೀ ಮುದ್ರಣ, 1ನೇ ಮುಖ್ಯರಸ್ತೆ, 3ನೇ ತಿರುವು, ನ್ಯೂ ಮಂಡಿಪೇಟೆ, ತುಮಕೂರು	2000	50x32x2	-	10.00
11	ಪ್ರಜಾ ಮನ ದಿನ ಪತ್ರಿಕೆ, ಶ್ರೀರಾಮ ನಗರ, 7ನೇ ಕ್ರಾಸ್, ಗುಂಚಿ ಸರ್ಕಲ ಹತ್ರಿಕೆ, ತುಮಕೂರು (ಪ.ಪಂ)	1310	50x32x2	-	10.00
12	ಸಂಪಾದಕರು, ವಿಶಾಲ ಪ್ರಭ, ಕನ್ನಡ ದಿನ ಪತ್ರಿಕೆ, ಪೊಲೀಸ್ ನಾರಾಯಣ್ ರಾವ್ ಬಿಲ್ಡಿಂಗ್, ಪುಟ್ಟ ಅಂಜನೇಯಸ್ವಾಮಿ ರಸ್ತೆ, ಗಣಪತಿ ಸ್ಟೋರ್ ಹತ್ತಿರ ವಿದ್ಯಾನಗರ, ತುಮಕೂರು	1200	50x32x2	-	10.00 (ದಿನಾಂಕ: ----12-2018

RA

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ತುಮಕೂರು ಜಿಲ್ಲೆಯ ನಿಯತಕಾಲಿಕೆಗಳು

ತುಮಕೂರು ಜಿಲ್ಲೆ ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಜೀವನಚಕ್ರ, ಕನ್ನಡ ವಾರ ಪತ್ರಿಕೆ, ಬಿ.ಜಿ. ಪಾಳ್ಯ ಮುಖ್ಯ ರಸ್ತೆ, ತುಮಕೂರು-572101 Jeevachakra1939@gmail.com	1568.00
2	ವಿದ್ಯಾರಂಜಕ, ಕನ್ನಡ ವಾರ ಪತ್ರಿಕೆ, ಶ್ರೀ ವಿದ್ಯಾಲಕ್ಷ್ಮೀ ಎಂಟರ್ ಪ್ರೈಸೇಸ್, ಜಿ4. ವೀರಸೌಧ ಕಟ್ಟಡ, ಜ.ಸಿ ರಸ್ತೆ, ತುಮಕೂರು-572101. vidhyaranjaka@gmail.com	3920.00

ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸಿದ್ಧಗಂಗ, ಕನ್ನಡ ಮಾಸ ಪತ್ರಿಕೆ, ಸಿದ್ಧಗಂಗ ಮಠ, ತುಮಕೂರು ಜಿಲ್ಲೆ-572 104 siddaganganews@gmail.com ssmath-swamigalu@yahoo.in	1893.00
2	ಧರಣಿ ಮಂಡಳ, ಕನ್ನಡ ದೈನಿಕ ಮಾಸ ಪತ್ರಿಕೆ, ಕಾಳೀದಸ ಕಿರಿಯ ಕಾಲೇಜು ಹತ್ತಿರ, ಕಾಳೀದಾಸ ನಗರ ತುಮಕೂರು- 06	1568.00
3	ಸುದ್ದಿ ಬಿಂಬ, ಮಾಸ ಪತ್ರಿಕೆ, 8ನೇ ಮುಖ್ಯರಸ್ತೆ, ಅಶೋಕ ನಗರ, ತುಮಕೂರು	1697.00

RA

ಇಲಾಖೆಯ ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ತುಮಕೂರು ಜಿಲ್ಲೆಯ ನಿಯತಕಾಲಿಕೆಗಳು

ತುಮಕೂರು ಜಿಲ್ಲೆ ವಾರ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: **01-07-2017** ರಿಂದ ಜಾರಿಗೆ ಬರುವಂತೆ ಶೇ. **12** ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ **1** ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ನಗೆಮುಗುಳು, ಮಾಸ ಪತ್ರಿಕೆ, 28ನೇ ತಿರುವು, ಎಸ್.ಐ.ಟಿ. ಬಡಾವಣೆ, ತುಮಕೂರು	1232.00

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ದಾವಣಗೆರೆ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಸುಭಾಷಿತ, ಕದಿಪ ಗಾಂಧಿನಗರ, ಹರಪ್ಪನಹಳ್ಳಿ ರಸ್ತೆ, ವಿಠ್ಠಲ ದೇವಸ್ಥಾನ ಹತ್ತಿರ, ಹರಿಹರ (ಪ.ಜಾ)	15000	50x32x2	16.00	17.92
2	ಜನತಾವಾಣಿ, ಕ.ದಿ.ಪ #326, ದೀಕ್ಷಿತ್ ರಸ್ತೆ, ಕೆ.ಬಿ. ಬಡಾವಣೆ, ದಾವಣಗೆರೆ	9000	50x32x4	20.00	22.40
3	ದಾವಣಗೆರೆ ನಗರವಾಣಿ ಕ.ದಿ.ಪ ಹೋಟೆಲ್ ಶಾಂತಿ ರಾಯಲ್, (ಶಾಂತಿ ಪಾರ್ಕ್), ಅಶೋಕ ರಸ್ತೆ, ಪಿ.ಬಿ. ರಸ್ತೆ, ದಾವಣಗೆರೆ	2500	50x32x4	16.00	17.92
4	ಶಿವಮೊಗ್ಗ ಮಲ್ನಾಡವಾಣಿ ಕ.ದಿ.ಪ, ಖಾಸಗಿ ಬಸ್ ನಿಲ್ದಾಣ ಹತ್ತಿರ, ದಾವಣಗೆರೆ, (ಪ.ಜಾ)	2000	50x32x2	10.00	11.20
5	ದಾವಣಗೆರೆ ಟೈಮ್ಸ್, ಕದಿಪ ಖಾಸಗಿ ಬಸ್ ನಿಲ್ದಾಣ ಹತ್ತಿರ, ದಾವಣಗೆರೆ	1500	50x32x2	10.00	11.20
6	ದಾವಣಗೆರೆ ಭುವನೇಶ್ವರಿ, ಕದಿಪ ದೇವರಾಜ್ ಅರಸ್ ಬಡಾವಣೆ, ದಾವಣಗೆರೆ, (ಪ.ಜಾ)	1000	50x32x4	16.00	17.92
7	ಲೋಕಪ್ರಭ, ಕದಿಪ ಚರ್ಚ್ ಮುಂಭಾಗ, ಪಿ.ಬಿ. ರೋಡ್, ಹರಿಹರ	2000	50x32x4	16.00	17.92
8	ಜನಮಿಡಿತ ಕಚಿಪ #723/1, ತ್ರಿಶೂಲ್ ಟಾಕೀಸ್, ಮುಖ್ಯ ರಸ್ತೆ, ದಾವಣಗೆರೆ	3000	50x32x2	10.00	11.20
9	ಪ್ರಜಾವಾದಿ, ಕದಿಪ ಸುರೇಶ್ ನಗರ, 2ನೇ ಮೇನ್,	1500	50x32x2	7.00	7.84

RA

	ದಾವಣಗೆರೆ				
10	ಕ್ರಾಂತಿ ಕೇಶರಿ, ಕದಿಪ ಕುವೆಂಪು ರಸ್ತೆ, ಕೆ.ಬಿ. ಬಡಾವಣೆ, ದಾವಣಗೆರೆ	3000	50x32x2	16.00	17.92
11	ಜಗಳೂರು ವಾಯ್ಸ್ ಕದಿಪ ನಳಂದ ಕಾಲೇಜು ರಸ್ತೆ ಜಗಳೂರು, (ಪ.ಪಂ)	3000	50x32x2	10.00	11.20
12	ಇಂದಿನ ಸುದ್ಧಿ ಕಚಿಪ ಪಿ.ಜೆ.ಬಡಾವಣೆ, ಪಿ.ಬಿ.ರೋಡ್, ದಾವಣಗೆರೆ	1500	50x32x2	10.00	11.20
13	ಜಿಲ್ಲಾ ಸಮಾಚಾರ, ಕದಿಪ ಶ್ರೀನಿವಾಸ ಆಫ್ ಸೆಟ್ ಹುನಿಟ್, ನಾಯಕ್ ಹಾಸ್ಟೆಲ್ ಕಾಂಪ್ಲೆಕ್ಸ್, ದಾವಣಗೆರೆ. (ಪ.ಜಾ)	1200	50x32x4	16.00	17.92
14	ಜನಸ್ಪಂದನ ಕದಿಪ ರಾಮ್ & ಕೋ ಸರ್ಕಲ್, ದಾವಣಗೆರೆ. (ಪ.ಜಾ)	1200	50x32x2	16.00	17.92
15	ಹರಿಹರ ಟೈಮ್ಸ್ ಕದಿಪ ಕೆ.ಕೆ. ರಾಜಪ್ಪ ಬಿಲ್ಡಿಂಗ್, 1ನೇ ಮುಖ್ಯ ರಸ್ತೆ, 2ನೇ ಕ್ರಾಸ್, ಗಾಂಧಿನಗರ, ಹರಿಹರ. (ಪ.ಜಾ)	3250	50x32x2	16.00	17.92
16	ದಾವಣಗೆರೆ ಶಿವ ಕದಿಪ ಆನಂದ ಕಾಂಪ್ಲೆಕ್ಸ್, ಅಶೋಕ ರಸ್ತೆ, ದಾವಣಗೆರೆ (ಪ.ಜಾ)	1250	50x32x2	10.00	11.20
17	ಹರಿಹರ ನಗರವಾಣಿ ಕದಿಪ ಎಸ್.ಪಿ.ಶಂಭಣ್ಣ ಬಿಲ್ಡಿಂಗ್ ದುರ್ಗ ಕ್ಲಿನಿಕ್ ಹತ್ತಿರ, ಮಹಾರಾಷ್ಟ್ರ ಬ್ಯಾಂಕ್ ಎದುರಿಗೆ, ಹಳೇ ಪಿ.ಬಿ. ರಸ್ತೆ, ಹರಿಹರ. (ಪ.ಜಾ)	1250	50x32x4	11.20	16.00
18	ದಾವಣಗೆರೆ ಕನ್ನಡಿಗ ಕದಿಪ 3ನೇ ಮುಖ್ಯ ರಸ್ತೆ, ಪಿ.ಜೆ. ಬಡಾವಣೆ, ದಾವಣಗೆರೆ (ಪ.ಜಾ)	1100	50x32x2	10.00	11.20
19	ದಾವಣಗೆರೆ ಇಮೇಜ್ ಕದಿಪ ಕುವೆಂಪು ರಸ್ತೆ, ಕೆ.ಬಿ. ಬಡಾವಣೆ ದಾವಣಗೆರೆ	1175	50x32x4	16.00	17.92

RA

20	ಶರಣ ಕ್ರಾಂತಿ ಕದಿಪ ಕುವೆಂಪು ರಸ್ತೆ, ಕೆ.ಬಿ. ಬಡಾವಣೆ, ದಾವಣಗೆರೆ	2150	50x32x4	16.00	17.92
21	ಕನ್ನಡ ಭಾರತಿ ಕದಿಪ #1156, 1ನೇ ಮಹಡಿ, 1ನೇ ಮುಖ್ಯ ರಸ್ತೆ, ಕೆ.ಬಿ. ಬಡಾವಣೆ, ದಾವಣಗೆರೆ	2200	50x32x4	16.00	17.92
22	ನನ್ನ ಮಿತ್ರ ಕದಿಪ ಪೊಲೀಸ್ ಠಾಣೆ ಮುಂಭಾಗ, ಜಗಳೂರು	2100	50x32x2	10.00	11.20
23	ವಿಸ್ಮಯವಾಣಿ ಕದಿಪ #20 ಮುದೇಗೌಡರ ಕಾಂಪ್ಲೆಕ್ಸ್, ರಾಂ & ಕೋ ವೃತ್ತ, ಪಿ.ಜೆ.ಬಡಾವಣೆ, ದಾವಣಗೆರೆ (ಪ.ಜಾ)	1150	50x32x2	10.00	11.20
24	ವಿಸ್ಮಯವಾಣಿ, ಕನ್ನಡ ದಿನ ಪತ್ರಿಕೆ #20 ಮುದೇಗೌಡರ ಕಾಂಪ್ಲೆಕ್ಸ್, ರಾಂ & ಕೋ ವೃತ್ತ, ಪಿ.ಜೆ.ಬಡಾವಣೆ, ದಾವಣಗೆರೆ, (ಪ.ಜಾ)	1250	50x32x4	16.00	17.92
25	ಕನ್ನಡ ರತ್ನ ಕದಿಪ ಪಿ.ಹಾಲೇಶಪ್ಪ ಕಾಂಪ್ಲೆಕ್ಸ್, ಹಳೇ ಅಂಡರ್ ಬ್ರಿಡ್ಜ್ ಹತ್ತಿರ, ದಾವಣಗೆರೆ	1200	50x32x2	10.00	11.20
26	ಲೋಕಲ್ ಎಕ್ಸ್ ಪ್ರೆಸ್ #520/7, 5ನೇ ಮೇನ್, ಪಿ.ಜೆ. ಬಡಾವಣಗೆ, ರಾಮ್ & ಕೋ ಸರ್ಕಲ್ ಹತ್ತಿರ, ಗಣೇಶ ದೇವಸ್ಥಾನ ಹಿಂಭಾಗ, ದಾವಣಗೆರೆ. (ಪ.ಜಾ)	1660	50x32x4	-	16.00
27	ಪ್ರಥಮ ಹೆಜ್ಜೆ ಕದಿಪ ಮಿಠಾಯಿ ಸಿದ್ದಪ್ಪ ಬಿಲ್ಡಿಂಗ್, ಹರ ಬ್ಯಾಂಕ್ ಮೇಲ್ಭಾಗ, ಶಿವಮೊಗ್ಗ ಸರ್ಕಲ್, ಹರಿಹರ. (ಪ.ಜಾ)	1050	50x32x4	-	16.00
28	**ದಾವಣಗೆರೆ ಪಬ್ಲಿಕ್ ವಾಯ್ಸ್** ಕನ್ನಡ ದಿನ ಪತ್ರಿಕೆ, #662/3, ಲೆನಿನ್ ನಗರ, ನಿಟ್ಟುವಳ್ಳಿ, ಚರ್ಚ್ ಹತ್ತಿರ, ದಾವಣಗೆರೆ,. (ಪ.ಪಂ)	1000	50x32x4	-	16.00 Dated: 01-01-2018

RA

ದಾವಣಗೆರೆ ಜಿಲ್ಲೆ ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಕರ್ನಾಟಕ ಎಕ್ಸ್ ಪ್ರೆಸ್, ಕನ್ನಡ ವಾರ ಪತ್ರಿಕೆ, ಮುನಸೀಪಲ್ ಕಾಂಪ್ಲೇಕ್ಸ್, ಮಳಿಗೆ ನಂ. 18, ಹದಡಿ ರಸ್ತೆ, ಸ್ಟೇಡಿಯಂ, ದಾವಣಗೆರೆ- 577 002 (ಪ.ಜಾ) Karnatakaexpress.1974@gmail.com	4310.00
2	ಪೊಲಿಟಿಕಲ್ ಪವರ್, ಕನ್ನಡ ವಾರ ಪತ್ರಿಕೆ, 4ನೇ ಕ್ರಾಸ್, ಅಹಮನ್ ನಗರ, ಪೊಲೀಸ್ ಠಾಣೆ ಎದುರು, ಎ.ಎ.ಬ್ಲಾಕ್, ದಾವಣಗೆರೆ-06 (ಪ.ಜಾ) Politicalpower@gmail.com	1631.00
3	ನಂದಾ ಎಕ್ಸ್ ಪ್ರೆಸ್, ಕನ್ನಡ ವಾರ ಪತ್ರಿಕೆ, @1400/3, 1ನೇ ಕ್ರಾಸ್, ಗಾಂಧಿನಗರ, ದಾವಣಗೆರೆ-577001 (ಪ.ಜಾ) nandaexpress@gmail.com	1631.00
4	ಸೂರ್ಯಪುತ್ರ, ಕನ್ನಡ ವಾರ ಪತ್ರಿಕೆ, #1422/3, ಅಂಬೇಡ್ಕರ್ ಸರ್ಕಾಲ್ ಹತ್ತಿರ, 1ನೇ ಕ್ರಾಸ್, ಗಾಂಧಿ ನಗರ, ದಾವಣಗೆರೆ-19 (ಪ.ಜಾ) suryapurtha@gmail.com	3882.00
5	ವಿಚಾರ ಸುದ್ಧಿ, ಕನ್ನಡ ವಾರ ಪತ್ರಿಕೆ, #111, 3ನೇ ಕ್ರಾಸ್, ಎಕೆ ಕಾಲೋನಿ, ಹರಿಹರ-577601, ದಾವಣಗೆರೆ ಜಿಲ್ಲೆ (ಪ.ಜಾ)	3920.00
6	ಧೀಮಂತ, ಕನ್ನಡ ವಾರ ಪತ್ರಿಕೆ, #1400, 1ನೇ ಕ್ರಾಸ್, 1ನೇ ಮೇನ್, ಗಾಂಧಿ ನಗರ, ದಾವಣಗೆರೆ-577001. (ಪ.ಜಾ) dhimanthaweeklydvg@gamil.com	3226.00
7	ಮೂರ್ತಿ ವಾಣಿ, ಕನ್ನಡ ವಾರ ಪತ್ರಿಕೆ, #1171, ಎಸ್.ಪಿ.ಎಸ್ ನಗರ, 1ನೇ ಹಂತ, ಬೂದಳ್ ರಸ್ತೆ,ದಾವಣಗೆರೆ-577001 (ಪ.ಜಾ) www.murthivanidvg@gmail.com	3226.00
8	ನಿಮ್ಮಿಂದ ನಿಮಗಾಗಿ, ಕನ್ನಡ ವಾರ ಪತ್ರಿಕೆ, ನಂ.703/2, ಛಲುವಾದಿಕೇರೆ, ದಾವಣಗೆರೆ -577001 (ಪ.ಜಾ) Nimindanimagagikannadaweekly@gmail.com	3226.00
9	ಸ್ಟಾರ್ ಆಫ್ ದಾವಣಗೆರೆ, ಕನ್ನಡ ವಾರ ಪತ್ರಿಕೆ, ನಂ.1194/3, ಗಾಂಧಿನಗರ 5ನೇ ಕ್ರಾಸ್, ದಾವಣಗೆರೆ-577001 (ಪ.ಜಾ) starofdavanagere@gmail.com	3226.00

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಶಿವಮೊಗ್ಗ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ. ಸಂ	ಪತ್ರಿಕೆಯ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	**ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ)** ರೂ.ಗಳಲ್ಲಿ
1	ನಾವಿಕ ಕನ್ನಡ ದಿನಪತ್ರಿಕೆ ಜೈಲ್ ರೋಡ್, ಹೊಸಮನೆ ಶಿವಮೊಗ್ಗ-577201	10500	50x32x4	22.00	24.64
2	ಉಷಾಮಹಿ ಕನ್ನಡ ದಿನಪತ್ರಿಕೆ 6ನೇ ತಿರುವು, 6ನೇ ಮುಖ್ಯರಸ್ತೆ, ಹೊಸಮನೆ, ಶಿವಮೊಗ್ಗ-577201	1200	50x32x2	10.00	11.20
3	ಎಚ್ಚರಿಕೆ ಪಾರ್ಕ್ ಬಡಾವಣೆ, ಶಿವಮೊಗ್ಗ-577201	2000	50x32x4	16.00	17.92
4	ಶಿವಮೊಗ್ಗ ಟೈಮ್ಸ್, ಟೈಮ್ಸ್ ಕನ್ನಡ ದಿನಪತ್ರಿಕೆ ಜಂಬಣ್ಣ ರೈಸ್ ಮಿಲ್ ಆವರಣ, ಶಿವಮೊಗ್ಗ-577201	2000	50x32x4	16.00	17.92
5	ಕಂಠೀರವ ಕನ್ನಡ ದಿನಪತ್ರಿಕೆ ಪಾರ್ಕ್ ಬಡಾವಣೆ, ಶಿವಮೊಗ್ಗ-577201	1000	50x32x2	7.00	7.84
6	ವಾಯ್ಸ್ ಆಫ್ ಶಿವಮೊಗ್ಗ ಕನ್ನಡ ದಿನಪತ್ರಿಕೆ ದುರ್ಗಿಗುಡಿ, 2ನೇ ಕ್ರಾಸ್, ಶಿವಮೊಗ್ಗ-577201	1000	50x32x2	10.00	11.20
7	ಮಲೆನಾಡು ಮಿತ್ರ, ಕನ್ನಡ ದಿನಪತ್ರಿಕೆ ಮೊದಲನೇಮಹಡಿ, ವೈ.ಎಸ್.ಎಸ್.ಕಾಂಪ್ಲೆಕ್ಸ್, ಕೆ.ಎಸ್.ಆರ್.ಟಿ.ಸಿ. ಬಸ್ಟ್ಯಾಂಡ್ ಎದುರು, ಶಿವಮೊಗ್ಗ-577201	3050	50x32x2	17.92	20.92

RA

8	ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ತಿಲಕ್ ನಗರ, 2ನೇ ಕ್ರಾಸ್, ಪರಮಹಂಸ ಬಿಲ್ಡಿಂಗ್, ಶಿವಮೊಗ್ಗ. (ಪ.ಜಾ)	2150	50x32x2	10.00	11.20
9	ನುಡಿಗಿಡ ಕನ್ನಡ ದಿನಪತ್ರಿಕೆ ಓಂಕಾರ್ ಕಾಂಪ್ಲೆಕ್ಸ್, ದುರ್ಗಿಗುಡಿ, ಮೊದಲ ಸಮನಾಂತರ ರಸ್ತೆ, ಶಿವಮೊಗ್ಗ-577201, (ಪ.ಜಾ)	1000	50x32x2	10.00	11.20
10	ಛಲದಂಕಮಲ್ಲ ಕನ್ನಡ ದಿನ ಪತ್ರಿಕೆ ನಂ.45, ಎಲ್.ಐ.ಜಿ., ಕಲ್ಲಹಳ್ಳಿ ಕೆ.ಹೆಚ್.ಬಿ.ಕಾಲೋನಿ, ನೂರಡಿ ರಸ್ತೆ, ವಿನೋಬ ನಗರ, ಶಿವಮೊಗ್ಗ.	1000	50x32x2	10.00	11.20
11	ಸಹ್ಯಾದ್ರಿ ಕನ್ನಡ ದಿನಪತ್ರಿಕೆ ದೇವರಾಜ ಅರಸ್ ಕಾಂಪ್ಲೆಕ್ಸ್, ಗೋಪಿಸರ್ಕಲ್, ನೆಹರೂ ರಸ್ತೆ, ಶಿವಮೊಗ್ಗ-577201	1500	50x32x2	10.00	11.20
12	ತುಂಗಾತರಂಗ ಕನ್ನಡ ದಿನಪತ್ರಿಕೆ ನಂ.19,ಜೆ.ಹೆಚ್.ಪಟೇಲ್ ವಾಣಿಜ್ಯ ಸಂಕೀರ್ಣ, ನೆಹರೂ ರಸ್ತೆ, ಶಿವಮೊಗ್ಗ-577201	1000	50x32x2	10.00	11.20
13	ಹೊಸಬದುಕಿನ ಆಶಯಗಳ ನಮ್ಮನಾಡು, ಕನ್ನಡ ದಿನಪತ್ರಿಕೆ, ತಿಲಕ್ ನಗರ, 2ನೇ ಕ್ರಾಸ್, ಶಿವಮೊಗ್ಗ-577201	5300	50x32x4	18.00	20.16
14	ಈ-ಪತ್ರಿಕೆ ಕನ್ನಡ ದಿನಪತ್ರಿಕೆ ಜೆ.ಪಿ.ಎನ್.ರಸ್ತೆ, ಶಿವಮೊಗ್ಗ-577201 (ಪ.ಜಾ)	2600	50x32x2	10.00	11.20
15	ಜನಹೋರಾಟ ಕನ್ನಡ ದಿನಪತ್ರಿಕೆ 2ನೇ ಕ್ರಾಸ್, ನೆಹರೂ ರಸ್ತೆ, ಶಿವಮೊಗ್ಗ-577201	3375	50x32x4	16.00	17.92

'RA

16	ಸಾಗರ ಸಂದೇಶ ಕನ್ನಡ ದಿನಪತ್ರಿಕೆ ಅಗ್ರಹಾರ ಸರ್ಕಲ್, ಸಾಗರ-577401	1000	50x32x2	10.00	11.20
17	ವನಕೃಪ ಕನ್ನಡ ದಿನಪತ್ರಿಕೆ ಗಂಗಾಪರಮೇಶ್ವರಿ ರಸ್ತೆ, ಸಾಗರ-577401	1000	50x32x2	6.00	6.72
18	ಸಾಗರ ವಾರ್ತಾ ಕನ್ನಡ ದಿನಪತ್ರಿಕೆ ಗಣಪತಿ ದೇವಸ್ಥಾನ ರಸ್ತೆ, ಸಿಂಡಿಕೇಟ್ ಬ್ಯಾಂಕ್ ಪಕ್ಕ, ಸಾಗರ-577401	1000	50x32x2	10.00	11.20
19	ನಮ್ಮ ಮನೋಭೂಮಿ, ಕನ್ನಡ ದಿನ ಜೆ.ಸಿ. ರಸ್ತೆ, ಸಾಗರ-577401	1000	50x32x2	10.00	11.20
20	ಬೆಳಗಿನ ಛಲಗಾರ ಕನ್ನಡ ದಿನಪತ್ರಿಕೆ ಜೂನಿಯರ್ ಕಾಲೇಜು ರಸ್ತೆ, ತೀರ್ಥಹಳ್ಳಿ-577432	1000	50x32x4	16.00	17.90
21	ಭುವನವಾರ್ತೆ ಕನ್ನಡ ದಿನಪತ್ರಿಕೆ ನಂ.8, ರಾಧಾ ಕಾಂಪ್ಲೆಕ್ಸ್, ಸಿ.ಎನ್.ರಸ್ತೆ, 577301	2000	50x32x2	10.00	11.20
22	ಭದ್ರಾವಾಹಿನಿ ಕನ್ನಡ ದಿನಪತ್ರಿಕೆ ರೈಲ್ವೇ ನಿಲ್ದಾಣ ರಸ್ತೆ, ಭದ್ರಾವತಿ-577303	3500	50x32x4	16.00	17.92
23	ಶಿವಮೊಗ್ಗ ಸಿಂಹ ಕನ್ನಡ ದಿನಪತ್ರಿಕೆ ನಂ.15, ಎಂ.ಐ.ಜಿ.-11, ಪ್ರೆಸ್ ಕಾಲೋನಿ ಗೋಪಾಳ, ಶಿವಮೊಗ್ಗ-577201	1000	50x32x2	10.00	11.20
24	ಕ್ರಾಂತಿಭಗತ್, ಕನ್ನಡ ದಿನಪತ್ರಿಕೆ ನಂ. 12, 3ನೇ ಹಂತ, ಪ್ರೆಸ್ ಕಾಲೋನಿ, ಗೋಪಾಳ, ಶಿವಮೊಗ್ಗ	1000	50x32x2	10.00	11.20
25	ಸುವರ್ಣಪ್ರಭ ಕನ್ನಡ ದಿನಪತ್ರಿಕೆ, ಜಿ.ಪಿ.ರೋಡ್,	1500	50x32x4	16.00	17.92

RA

	2ನೇ ತಿರುವು, ಸಾಗರ-577401 ಶಿವಮೊಗ್ಗ ಜಿಲ್ಲೆ				
26	ಹಲೋ ಶಿವಮೊಗ್ಗ ಮಥುರಾ ಪ್ಯಾರಾಡೈಸ್ ನೆಲಮಹಡಿ ಬಾಲರಾಜಅರಸ್ ರಸ್ತೆ, ಶಿವಮೊಗ್ಗ-577201	1100	50x32x4	16.00	17.92
27	ರಾಜಋಷಿ ಕನ್ನಡ ದಿನಪತ್ರಿಕೆ ಅಪರ್ಣಾ ಕಾಂಪ್ಲೆಕ್ಸ್, ಎ.ಎನ್.ಕೆ.ಮುಖ್ಯರಸ್ತೆ, ಗಾಂಧಿನಗರ, ಶಿವಮೊಗ್ಗ-577201	1100	50x32x4	16.00	17.92
28	ಆಜ್ ಕಾ ಇನ್‌ಕಿಲಾಬ್ ಉರ್ದು ದಿನಪತ್ರಿಕೆ, ಎನ್.ಟಿ.ರಸ್ತೆ, ನ್ಯೂ ಮಂಡ್ಲಿ, ಮೊದಲ ತಿರುವು, ಶಿವಮೊಗ್ಗ-577201	6100	50x32x4	17.00	19.04
29	ಅಜೇಯ ಕನ್ನಡ ದಿನಪತ್ರಿಕೆ ಅಮೀರ್ ಅಹ್ಮದ್ ಸರ್ಕಲ್ ವೆಂಕಟೇಶ್ವರ ಸ್ವೀಟ್‌ಹೌಸ್ ಮಹಡಿ ಮೇಲೆ, ಶಿವಮೊಗ್ಗ-577201	2000	50x32x4	16.00	17.92
30	ಬೆಳಗಿನ ವಿಧಾತ ಕನ್ನಡ ದಿನಪತ್ರಿಕೆ, ಆಜಾದ್ ರಸ್ತೆ, ತೀರ್ಥಹಳ್ಳಿ-577432 (ಪ.ಪಂ)	2000	50x32x4	16.00	17.92
31	ಸೂರ್ಯಗಗನ ಕನ್ನಡ ದಿನಪತ್ರಿಕೆ ಗೋವಿಂದಪ್ಪ ಕಾಂಪ್ಲೆಕ್ಸ್ ಎ.ಎನ್.ಕೆ.ಮುಖ್ಯರಸ್ತೆ, ಗಾಂಧಿನಗರ, ಶಿವಮೊಗ್ಗ-577201 (ಪ.ಜಾ)	2000	50x32x4	16.00	17.92

RA

ಶಿವಮೊಗ್ಗ ಜಿಲ್ಲೆ ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಪಾವನ, ಕನ್ನಡ ವಾರ ಪತ್ರಿಕೆ, 3ನೇ ಅಡ್ಡ ರಸ್ತೆ, ಅಶೋಕ ನಗರ, ಶಿವಮೊಗ್ಗ- 577201	**1893.00**
2	ತಮತೋಿಮ, ಕನ್ನಡ ವಾರ ಪತ್ರಿಕೆ, ಕೆ.ಆರ್ ಪುರಂ, ಶಿವಮೊಗ್ಗ-577201	**1893.00**
3	ಹವನ, ಕನ್ನಡ ವಾರ ಪತ್ರಿಕೆ, ಮಾದವಾಚಾರ್ ಸರ್ಕಲ್, ಭದ್ರಾವತಿ- 301	**1893.00**

ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸಂಪದ ಸಾಲು, ಕನ್ನಡ ಮಾಸಿಕ ಪತ್ರಿಕೆ, ಅಂಚೆ ಪೆಟ್ಟಿಗೆ ಸಂ:32,ಲೋಹಿಯಾ ನಗರ, 2ನೇ ಕ್ರಾಸ್, ಸಾಗರ -577401, ಶಿವಮೊಗ್ಗ ಜಿಲ್ಲೆ, **sampadasaalu@gmailcom** 9448219347	**13440.00**

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಚಿತ್ರದುರ್ಗ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	**ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತುದ (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ**
1	ಚಂದ್ರವಳ್ಳಿ, ಆಕಾಶವಾಣಿ ರಸ್ತೆ, ಚಿತ್ರದುರ್ಗ	1000	50x32x2	10.00	11.20
2	ಬ್ರಹ್ಮಗಿರಿ ದೊಡ್ಡ ಗರಡಿ ಹತ್ತಿರ ದೊಡ್ಡಪೇಟೆ ಚಿತ್ರದುರ್ಗ	1000	50x32x2	10.00	11.20
3	ಪ್ರಿಯ, ರೂಪವಾಣಿ ಟಾಕೀಸ್ ರಸ್ತೆ, ಲಕ್ಷ್ಮೀ ಬಜಾರ್, ಚಿತ್ರದುರ್ಗ	2000	50x32x2	10.00	11.20
4	ದುರ್ಗದ ಕೂರು, ಮಲ್ಲಾಪುರ, ಚಿತ್ರದುರ್ಗ (ಪ.ಪಂ)	2000	50x32x2	10.00	11.20
5	ಗರುಡಧ್ವಜ, ಪ್ರಸನ್ನ ಟಾಕೀಸ್ ಹತ್ತಿರ, ಚಿತ್ರದುರ್ಗ	2000	50x32x2	10.00	11.20
6	ಸುದ್ದಿಗಿಡುಗ, ರಂಗಯ್ಯನಬಾಗಿಲು ಹತ್ತಿರ, ಚಿತ್ರದುರ್ಗ	5400	50x32x2	11.20	13.20 ದರವನ್ನು (ದಿನಾಂಕ: 27-08-2018)
7	ಜನಸಾಗರ, ಸಿ.ಕೆ.ಪುರ, ಚಿತ್ರದುರ್ಗ (ಪ.ಜಾ)	1000	50x32x2	10.00	11.20
8	ಸಮಗ್ರ ಜನರ ಸುದ್ದಿ, ಕೆ.ಹೆಚ್.ಬಿ. ಕಾಲೋನಿ, ಅಂಚೆ ಕಚೇರಿ ರಸ್ತೆ, ಚಳ್ಳಕೆರೆ	1000	50x32x2	10.00	11.20
9	ಕನ್ನಡಸಂಪಿಗೆ, ಸಂಗೊಳ್ಳಿ ರಾಯಣ ರಸ್ತೆ, ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ	3000	50x32x4	16.00	17.92
10	ಹೀಗೂ ಉಂಟಾ, ನೆಹರು ನಗರ ಎರಡನೇ ಕ್ರಾಸ್, ಹೊಳಲ್ಕೆರೆ ರಸ್ತೆ, ಚಿತ್ರದುರ್ಗ (ಪ.ಜಾ)	1000	50x32x4	16.00	17.92
11	ಮುಂಜಾನೆ ಮಾತು, ನೆಹರು ನಗರ, 2ನೇ ಕ್ರಾಸ್ ಹೊಳಲ್ಕೆರೆ ರಸ್ತೆ, ಚಿತ್ರದುರ್ಗ (ಪ.ಜಾ)	1000	50x32x2	10.00	11.20

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಕೋಲಾರ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ.	ಪತ್ರಿಕೆಯ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳಿಗೆ ನಿಗದಿ ಪಡಿಸಿರುವ ಸಂಯುಕ್ತ ದರ
1	ಕೋಲಾರ ಶಕ್ತಿ ಬಂಗಾರ ಪೇಟೆ ಸರ್ಕಲ್ ಕೋಲಾರ, (ಗಡಿ. ಪ)	3800	50x32x2	10.00	11.20	
2	ಕೋಲಾರ ಧ್ವನಿ ನಂ. 5/6 ಕೌಸರ್ ಕಾಂಪ್ಲೇಕ್ಸ್ ಶಾರದ ಥಿಯೇಟರ್ ರಸ್ತೆ, ಕೋಲಾರ, (ಗಡಿ. ಪ)	1200	50x32x4	16.00	17.92	23.89
3	ಹೊನ್ನುಡಿ, ಕನ್ನಡ ದಿನ ಪತ್ರಿಕೆ, ಅಂಚೆ ಪೆಟ್ಟಿಗೆ 43, ಅರಳೇ ಪೇಟೆ ಕೋಲಾರ-563101.	2000	50x32x4	16.00	17.92	
4	ವಿಜಯಧ್ವನಿ, ಕದಿಪ, 1ನೇ ಮಹಡಿ, ಭುವನೇಶ್ವರಿ ವೃತ್ತ, ಗರ್ಲ್ಸ್ ಸ್ಕೂಲ್ ರಸ್ತೆ, ಚಿಕ್ಕಬಳ್ಳಾಪುರ, (ಗಡಿ. ಪ)	1300	50x32x4	16.00	17.92	23.89
5	ಪ್ರಿಯ ಪತ್ರಿಕೆ ನಂ. ಡಿ 1 ಇಂಡಸ್ಟ್ರಿಯಲ್ ಎಸ್ಟೇಟ್, ಕ್ಲಾಕ್ ಟವರ್ ಹತ್ತಿರ, ಕೋಲಾರ, (ಗಡಿ. ಪ)	3500	50x32x2	7.84	10.00 (01-08-2018)	
6	ಸಂಯುಕ್ತ ವಿಜಯ ಶಾರದ ಥಿಯೇಟರ್ ಹತ್ತಿರ, ಕೋಲಾರ, (ಗಡಿ. ಪ)	1200	50x32x2	10.00	11.20	
7	ಕನ್ನಡ ತಿಲಕ 2 ನೇ ಕ್ರಾಸ್ ಕಂಠೀರವ, ಗೌರಿಪೇಟೆ, ಕೋಲಾರ (ಗಡಿ. ಪ)	3280	50x32x2	10.00	11.20	
8	ಸಂಚಿಕೆ ಗಲ್ ಪೇಟೆ, ಕೋಲಾರ (ಪ.ಜಾ) (ಗಡಿ. ಪ)	3800	50x32x4	16.00	17.92	

RA

9	ಕೋಲಾರ ಪ್ರಭ ಸಿಟಿ ಪೊಲೀಸ್ ಠಾಣೆ ಹಿಂಭಾಗ ಕೋಲಾರ	3200	50x32x4	16.00	17.92	
10	ಕೋಲಾರ ಕುಸುಮ ನಂ. 1743/1 ಸಂತೆಗೇಟ್, ಸಿಲ್ಕ್ ಮಾರ್ಕೆಟ್ ಹತ್ತಿರ, ಕೋಲಾರ, (ಗಡಿ. ಪ)	3000	50x32x2	10.00	11.20	
11	ಉದಯ ಮಿತ್ರ ಜ್ಞಾನಬೋಧ ಶೈಕ್ಷಣಿಕ ಸಂಸ್ಥೆ ಟಮಕ, ಕೋಲಾರ, (ಗಡಿ. ಪ)	2900	50x32x4	16.00	17.92	
12	ಅಂತರ ಗಂಗೆ ಸಿಟಿ ಪೊಲೀಸ್ ಠಾಣೆ ಹಿಂಭಾಗ, ಕೋಲಾರ	1500	50x32x2	10.00	11.20	
13	ಕೋಲಾರ ಸೊಬಗು ಪಾಟಮನೆ, 5 ನೇ ಮುಖ್ಯ ರಸ್ತೆ, ಅಮರಾವತಿ ನಗರ, ಬಂಗಾರ ಪೇಟೆ	1500	50x32x4	11.20	16.00 (ದಿನಾಂಕ: 24-11-2018)	
14	ಢಮರುಗ ಶ್ರೀ ಸಾಯಿರಾಮ್ ಪ್ರಿಂಟರ್ಸ್, ನಂ.1639, 1 ನೇ ಮುಖ್ಯ ರಸ್ತೆ, ವಿಜಯನಗರ, ಬಂಗಾರಪೇಟೆ	1200	50x32x2	10.00	11.20	
15	ಅಧಿನಾಯಕ ಗಲ್ ಪೇಟೆ, ಕೋಲಾರ, (ಪ.ಜಾ)	1200	50x32x2	10.00	11.20	
16	ವಾಸ್ತವ ಕರ್ನಾಟಕ ಶ್ರೀ ಸಾಯಿರಾಮ್ ಪ್ರಿಂಟರ್ಸ್, ನಂ.1639, 1 ನೇ ಮುಖ್ಯ ರಸ್ತೆ, ವಿಜಯನಗರ, ಬಂಗಾರಪೇಟೆ	1200	50x32x2	10.00	11.20	
17	ಕನ್ನಡ ಮಿತ್ರ ನಂ.14/10, 3 ನೇ ಮುಖ್ಯ ರಸ್ತೆ, ಕುರುಬರಪೇಟೆ, ಕೋಲಾರ	1500	50x32x2	17.92	11.20 (ದಿನಾಂಕ: 27-11-2018 ರಿಂದ ಮುಂದಿನ 2 ವರ್ಷಗಳ ಅವದಿಗೆ ಇದೇ ಜಾಹೀರಾತು ದರವೇ ಇರುತ್ತದೆ.)	
18	ಚುಂಬಕ ವಾಣಿ ಮಾರಿಪಳ್ಳಿ,ಕಾಶೆಟ್ಟಹಳ್ಳಿ ಪೋಸ್ಟ್, ಶ್ರೀನಿವಾಸಪುರ (ಪ.ಜಾ)	2000	50x32x4	16.00	17.92	

'RA

19	ಬೆವರ ಹನಿ, ನಂ. ಸಪ್ತಗಿರಿ ಮಹಡಿ ಡಾ. ಶಂಕರ ರಸ್ತೆ, ಕನಕನ ಪಾಳ್ಯ, ಕೋಲಾರ	2050	50x32x4	16.00	17.92	
20	ವಿಜಯ ಕೂಗು ನಂ. ಡಿ 1-3 ಕೈಗಾರಿಕಾ ಎಸ್ಟೇಟ್, ಕ್ಲಾಕ್ ಟವರ್ ಹತ್ತಿರ, ಕಟಾರಿಪಾಳ್ಯ, ಕೋಲಾರ	3300	50x32x4	16.00	17.92	
21	ಕೋಲಾರ ಕಿರಣ ನಂ. 537. ಪೋಲಾಶ್ ಮೊಹಲ್ಲಾ ಮುಖ್ಯ ರಸ್ತೆ, ಕೋಲಾರ	2000	50x32x2	10.00	11.20	
22	ವಿಜಯ ಸ್ಫೂರ್ತಿ ನಂ. ಡಿ.1-3 ಕೈಗಾರಿಕಾ ಎಸ್ಟೇಟ್ ಕ್ಲಾಕ್ ಟವರ್ ಹತ್ತಿರ, ಕೋಲಾರ	2100	50x32x2	10.00	11.20	
23	ದುನಿಯಾ ಪತ್ರಿಕೆ ನಂ.353, ರೂಪ ಆರ್ಟ್ಸ್, ವೆಂಕಟಗಿರಿಯಪ್ಪ ಬಡಾವಣೆ, ಕೋಲಾರ, (ಪ.ಜಾ)	1200	50x32x4	10.00	16.00 (01-08-2018)	
24	ಗಡಿನಾಡ ಕೂಗು, ಕನ್ನಡ ದಿನ ಪತ್ರಿಕೆ ಚಿಕ್ಕತಿಮ್ಮನಹಳ್ಳಿ, ರೋಣೂರು ಪೋಸ್ಟ್, ಶ್ರೀನಿವಾಸಪುರ (ಪ.ಜಾ)	1200	50x32x2	-	10.00	

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ರಾಮನಗರ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರ	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ರಾಮನಗರ ಟೈಮ್ಸ್, ಕನ್ನಡ ದಿನ ಪತ್ರಿಕೆ, ಎಂಜಿ. ರಸ್ತೆ, ರಾಮನಗರ, ರಾಮನಗರ ಜಿಲ್ಲೆ	4050	50x32x4	16.00	17.92
2	ರಾಮನಗರ ವಾರ್ತೆ, ಕನ್ನಡ ದಿನ ಪತ್ರಿಕೆ, ವಿಜಯನಗರ, ರಾಮದೇವರ ಬೆಟ್ಟದ ರಸ್ತೆ, ರಾಮನಗರ-562159 (ಪ.ಜಾ)	5650	50x32x4	16.00	17.92
3	ಬಯಲು ಸೀಮೆ, ಕನ್ನಡ ದಿನ ಪತ್ರಿಕೆ, ರೈಲ್ವೆ ನಿಲ್ದಾಣ ರಸ್ತೆ, ಚನ್ನಪಟ್ಟಣ, ರಾಮನಗರ-562159	3000	50x32x4	16.00	17.92
4	ರೇಷ್ಮೆ ಸೀಮೆ, ಕನ್ನಡ ದಿನ ಪತ್ರಿಕೆ, ಚನ್ನಪಟ್ಟಣ ತಾಲ್ಲೂಕು, ರಾಮನಗರ-562159	2500	50x32x4	16.00	17.92
5	ಜಯವಾಹಿನಿ, ಕನ್ನಡ ದಿನ ಪತ್ರಿಕೆ, ಚನ್ನೇನಹಳ್ಳಿ, ರಾಮನಗರ-562159	1088	50x32x2	10.00	11.20
6	ಆರಂಭ, ಕನ್ನಡ ದಿನ ಪತ್ರಿಕೆ, ಚನ್ನಪಟ್ಟಣ ತಾಲ್ಲೂಕು, ರಾಮನಗರ-562159	1200	50x32x4	16.00	17.92
7	ಒಡೆಯರ್, ಕನ್ನಡ ದಿನ ಪತ್ರಿಕೆ, ಬಿಡದಿ ಪುರಸಭೆ, ವಾರ್ಡ್ ನಂ. 11, ಕೇತಗಾನಹಳ್ಳಿ ರೋಡ್, ಬಿಡದಿ ಟೌನ್, ರಾಮನಗರ-562159	1300	50x32x4	11.20	16.00 ದಿ: 08-01-2018

RA

8	ರಾಮನಗರ ನ್ಯೂಸ್, ಕನ್ನಡ ದಿನ ಪತ್ರಿಕೆ, ಜನಾಶಯ, ಅಗ್ರಹಾರ ಮೈನ್ ರೋಡ್, ರಾಮನಗರ-562159	2000	50x32x2	16.00	17.92
9	ಹೊಸ ಆದರ್ಶ, ಕನ್ನಡ ದಿನ ಪತ್ರಿಕೆ, 2ನೇ ಮುಖ್ಯ ರಸ್ತೆ, ವಾರ್ಡ್ ನಂ. 3, ಐಮೂರು, ರಾಮನಗರ-562159 (ಪ.ಜಾ)	1200	50x32x2	-	10.00
10	ಮಾಸ್ತಮ್ಮ ವಾಣಿ, ಕನ್ನಡ ದಿನ ಪತ್ರಿಕೆ, ಎಂ.ಜಿ. ರಸ್ತೆ, ಶಿವಾನಂದ ಟಾಕೀಸ್ ಎದುರು, ಚನ್ನಪಟ್ಟಣ ತಾಲ್ಲೂಕು, ರಾಮನಗರ-562159	2000	50x32x4		16.00 Dated: 01-01-2018

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳಿಗೆ ನಿಗದಿ ಪಡಿಸಿರುವ ಸಂಯುಕ್ತ ದರ
1	ಪಾಲಾರ್ ಪತ್ರಿಕೆ, ಕದಿಪ #8, ಭುವನೇಶ್ವರಿ ವೃತ್ತ, ಗರ್ಲ್ಸ್ ಸ್ಕೂಲ್ ರಸ್ತೆ, ಚಿಕ್ಕಬಳ್ಳಾಪುರ	2700	50x32x4	16.00	17.92	
2	ವಿಜಯ ಧ್ವನಿ, ಕನ್ನಡ ದಿನ ಪತ್ರಿಕೆ. ವಿ..ಎನ್.ಎನ್.ಚೌಲ್ಟ್ರೀ ಬಿಲ್ಡಿಂಗ್ ಮಹಡಿ,ಬಿ.ಬಿ. ರಸ್ತೆ. ಡಿ.ಹೆಚ್.ಓ.ಆಫೀಸ್ ಬಳಿ, ಚಿಕ್ಕಬಳ್ಳಾಪುರ-562101.	1150	50x32x4	16.00	17.92	23.89
3	ನಂದಿವಿಜಯ,ಕದಿಪ ಮಾರುತಿ ಡಿಜಿಟಲ್ ಸ್ಟುಡಿಯೋ, ಬಾಲಾಜಿ ಟ್ಯಾಕೀಸ್ ಪಕ್ಕ, ಬಿ.ಬಿ. ರಸ್ತೆ, ಚಿಕ್ಕಬಳ್ಳಾಪುರ (ಪ.ಜಾ)	2000	50x32x4	16.00	17.92	
4	ಕೋಲಾರವಾಹಿನಿ, ಕದಿಪ, ಸಿ.ಎ.ವಿ.ಕೆ ಕಟ್ಟಡ,ಬ್ರಾಹ್ಮಣರ ಬೀದಿ, ಚಿಂತಾಮಣಿ ತಾಲ್ಲೂಕು ಚಿಕ್ಕಬಳ್ಳಾಪುರ	1150	50x32x2	10.00	11.20	
5	ಕೋಲಾರ ಧ್ವನಿ, ಕದಿಪ #232, ವಾರ್ಡ್ #22, ಶಾರದಾ ಟಾಕೀಸ್ ರಸ್ತೆ, ದೊಡ್ಡ ಪೇಟೆ, ಕೋಲಾರ	1100	50x32x2	10.00	11.20	23.89

'RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಬೆಳಗಾವಿ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ ಸಂ	ಪತ್ರಿಕೆ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಸಮತೋಲ, 6699, ಆಂಜನೇಯ ನಗರ, ಮಾಳಮಾರುತಿ ಬಡಾವಣೆ, ಬೆಳಗಾವಿ (ಗಡಿ.ಪ)	4000	50x32x4	16.00	17.92
2	ಕರ್ನಾಟಕ ಟೈಮ್ಸ್, ಲಕ್ಷ್ಮೀ ಚಿತ್ರಮಂದಿರ ಹತ್ತಿರ, ಗೋಕಾಕ-591307 ಬೆಳಗಾವಿ,(ಪ.ಪಂ) (ಗಡಿ.ಪ)	23000	50x32x4	34.00	38.08
3	ತರುಣ ಭಾರತ, #3524, ನಾರವೇಕರ ಗಲ್ಲಿ , ಬೆಳಗಾವಿ	25259	50x32x12	36.00	40.32
4	ರಣಜುಂಜೂರು, 200/6, ಪಾರ್ವತಿ ಕಿಂಜೆ, ಡಾ॥ ಆರ್.ಕೆ. ಮಾರ್ಗ, ನಂ.8 ಹಿಂದವಾಡಿ ಬೆಳಗಾವಿ	5000	50x32x4	16.00	17.92
5	ಸ್ವತಂತ್ರ ಪ್ರಗತಿ, ಪ್ಲಾಟ್ ನಂ.7 ಸಿಟಿಎಸ್ ನಂ.5649/ಎ, ಸರೋದೆ ಆಸ್ಪತ್ರೆ ಹಿಂಬಾಗ, ಖಾನಾಪೂರ ರಸ್ತೆ, ಬೆಳಗಾವಿ, (ಗಡಿ.ಪ)	1400	50x32x6	16.00	17.92
6	ಡೈಲಿ ಪುಢಾರಿ, ಲಿಂಗರಾಜ ಕಾಲೇಜು ಎದುರುಗಡೆ, ಕಾಲೇಜು ರಸ್ತೆ ಬೆಳಗಾವಿ	5000	50x32x4	16.00	17.92
7	ಸಂಜೆ ವಿಜಯ, ಸೆಕ್ಟರ್-9, 2007, ಅಷ್ಟವಿನಾಯಕ ಮಾರ್ಗ ನಂದಿನಿ ಮಾರ್ಗ 2ನೇ ಅಡ್ಡರಸ್ತೆ, ಆಜಂನೇಯ ನಗರ ಬೆಳಗಾವಿ-17 (01-11-2018 ರಿಂದ ಗಡಿ ಭಾಗದ ಪತ್ರಿಕೆ)	2250	50x32x4	16.00	17.92
8	ಲೋಕವಾರ್ತೆ, ಕೆ.ಐ.ಎ.ಡಿ.ಬಿ ಅಟೋ ನಗರ, ಸಿ.ಟಿ.ಎಸ್. ನಂ	2100	50x32x4	16.00	17.92

RA

	0783, ಕಣಬರ್ಗಿ , ಬೆಳಗಾವಿ (ಪ.ಜಾ) (ಗಡಿ.ಪ)				
9	ಮುಸ್ಸಂಜೆ ನುಡಿ, ಕಾರ್ತಿಕ ಬಿಲ್ಡಿಂಗ್, ನಾನಾ ಪಾಟೀಲ್ ಚೌಕ, ಬೆಳಗಾವಿ-	1630	50x32x4	16.00	17.92
10	ಎರಡನೇ ರಾಜಧಾನಿ, 1816, ಬಾಪಟಗಲ್ಲಿ, ಬೆಳಗಾವಿ	1650	50x32x4	16.00	17.92
11	ಬೆಳಗಾವಿ ಡೈಲಿ ವಾರ್ತೆ, ಮರಾಠಿ ದಿನ ಪತ್ರಿಕೆ #1644, ಆಲವಾನ್ ಗಲ್ಲಿ, ಶಹಾಪುರ, ಬೆಳಗಾವಿ-590001.		50x32x4	16.00	17.92
12	ಲೋಕಕ್ರಾಂತಿ, ಕೆ.ಐ.ಎ.ಡಿ.ಬಿ ಅಟೋ ನಗರ, ಸಿ.ಟಿ.ಎಸ್. ನಂ 0783, ಕಣಬರ್ಗಿ , ಬೆಳಗಾವಿ (ಪ.ಜಾ)	3000	50x32x4	16.00	17.92
13	ಹಳ್ಳಿಯ ಸಂದೇಶ, #3469, ಬೈಲೂರ ಕಾಂಪ್ಲೆಕ್ಸ್, ನಾರವೇಕರ ಗಲ್ಲಿ, ಬೆಳಗಾವಿ, (ಗಡಿ.ಪ)	1455	50x32x4	16.00	17.92
14	ರಾಜಕೀಯ ಮೌಲ್ಯ, ಪ್ಲಾಟ ನಂ.3. ಆಝಾದ ನಗರ ಬೆಳಗಾವಿ	1600	50x32x4	16.00	17.92
15	ಸುವರ್ಣ ಲೋಕ, ಚವಾಣ ಗಲ್ಲಿ, ಮಾರುತಿ ಮಂದಿರದ ಮಂಗಲ ಕಾರ್ಯಾಲಯ ಹತ್ತಿರ, ಬೆಳಗಾವಿ	1400	50x32x4	16.00	17.92
16	ಸಂಪಾದಕರು, **ಕನ್ನಡ ಗೋಪುರ,** ಕನ್ನಡ ದಿನ ಪತ್ರಿಕೆ, ಸಾ॥ ಹಿರೇಕೋಡಿ, ತಾ॥ ಚಿಕ್ಕೋಡಿ, ಪ್ರಧಾನ ಕಚೇರಿ, ಸಾ॥ ಹಳ್ಳೂರ, ತಾ॥ ಗೋಕಾಕ, ಬೆಳಗಾವಿ, (ಪ.ಜಾ)	1000	50x32x4		16.00 Date : 01-01-2018
17	ಸಂಪಾದಕರು, **ಜನಜೀವಾಳ,** ಕನ್ನಡ ದಿನ ಪತ್ರಿಕೆ #4641, ಕಚೇರಿ ಬೀದಿ, ಬೆಳಗಾವಿ	1000	50x32x4		16.00 Date : 01-01-2018
18	ಸಂಪಾದಕರು, **ಕೈಫಿಯತ್,** ಕನ್ನಡ ದಿನ ಪತ್ರಿಕೆ #7/ಸಿಟಿಎಸ್ ನಂ. 5649/ಎ,	2355	50x32x4		16.00 Date : 01-01-2018

RA

	ಸಾರೋಡ್ ಆಸ್ಪತ್ರೆ ಹಿಂಭಾಗ, ಖಾನಾಪೂರ ರಸ್ತೆ, ಬೆಳಗಾವಿ				
19	ಸಂಪಾದಕರು, **ಮುಂಜಾನೆ ಎಕ್ಸ್ ಪ್ರೆಸ್** " ಕನ್ನಡ ದಿನ ಪತ್ರಿಕೆ, ಬಾಗೆವಾಡಿ ಕಾಂಪ್ಲೆಕ್ಸ್, ಸಿಟಿಎಸ್ ನಂ. 3561, 62/5 & 6, ಶನಿವಾರ ಕೂಟ, ಬೆಳಗಾವಿ	4930	50x32x4		16.00 Date : 01-01-2018
20	ಭಾರತ ವೈಭವ ಕನ್ನಡ ದಿನ ಪತ್ರಿಕೆ, ಸಿ.ಸಿ.ಬಿ.172, ಕೋಲ್ಲಾಪುರ ವೃತ್ತ, ನೆಹರು ನಗರ, ಬೆಳಗಾವಿ-590001 (ಪ.ಜಾ)	3000	50x32x8	-	16.00 Date : 18-09-2018

RA

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಬೆಳಗಾವಿ ಜಿಲ್ಲೆಯ ನಿಯತಕಾಲಿಕೆಗಳು

ಬೆಳಗಾವಿ ಜಿಲ್ಲೆ ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸಂದೇಶ, ಕನ್ನಡ ವಾರ ಪತ್ರಿಕೆ, ನಂ.1513, ಮಾರು ಗಲ್ಲಿ, ಬೆಳಗಾವಿ-590002 (ಗಡಿ.ಪ) sandesh@gmail.com	1893.00
2	ಬೆಳಗಾಂ ಸಮಚಾರ, ಮರಾಠಿ ವಾರ ಪತ್ರಿಕೆ, 1497, ಬಸವಣ ಗಲ್ಲಿ, ಬೆಳಗಾವಿ-01	7897.00
3	ವಾರ್ತಾ ಶಕ್ತಿ, ಕನ್ನಡ ವಾರ ಪತ್ರಿಕೆ, #60, ಜಾಮದಾರ್ ಫ್ಲಾಟ್, ನಿಪ್ಪಾಣಿ, ಬೆಳಗಾವಿ	961.00

ಬೆಳಗಾವಿ ಜಿಲ್ಲೆ ತ್ರೈಮಾಸಿಕ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಚಿದಂಬರ ಜ್ಯೋತಿ, ತ್ರೈಮಾಸ ಪತ್ರಿಕೆ, ಚಿದಂಬರ ನಗರ, ಸವದತ್ತಿ ಬೆಳಗಾವಿ,	1972.00

RA

<u>ಇಲಾಖೆಯ ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಬೆಳಗಾವಿ ಜಿಲ್ಲೆಯ ನಿಯತಕಾಲಿಕೆಗಳು</u>

<u>ಬೆಳಗಾವಿ ಜಿಲ್ಲೆ ಮಾಸ ಪತ್ರಿಕೆಗಳು</u>

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ವಿಶ್ವನಗರಿ, ಕನ್ನಡ ಮಾಸ ಪತ್ರಿಕೆ, ಗಾಂಧಿಘರ್, ಮು-ದೇವಗಿರಿ, ಪೋಸ್ಟ್ ಕಡೋಲಿ, ತಾ॥ & ಜಿಲ್ಲೆ ಬೆಳಗಾವಿ, imageword2002@gmail.com	1680.00

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಬಾಗಲಕೋಟೆ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ ಸಂ	ಪತ್ರಿಯ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳಿಗೆ ನಿಗದಿ ಪಡಿಸಿರುವ ಸಂಯುಕ್ತ ದರ
1	ಸಮಾಜವೀರ, ಕನ್ನಡ ದಿನ ಪತ್ರಿಕೆ #258, ಪುತ್ತೀಸ್ ರಸ್ತೆ, ವಾರ್ಡ ನಂ.7, ಬಾಗಲಕೋಟೆ	2000	50x32x4	16.00	17.92	
2	ನಾಡನುಡಿ, ಕನ್ನಡ ದಿನ ಪತ್ರಿಕೆ, ವೆಂಟಕಪೇಟೆ ಬಾಗಲಕೋಟೆ ನಾಡನುಡಿ, ಕದಿಪ,ಎಂ.ಜಿ. ರೋಡ್, ಗಂಗಾವತಿ	2000	50x32x4	16.00	17.92	23.89
3	ವಿದ್ಯಾಮಾನ, ಕನ್ನಡ ದಿನ ಪತ್ರಿಕೆ, ಬಸ್ ನಿಲ್ದಾಣ ರಸ್ತೆ,ಬಾಗಲಕೋಟೆ	2200	50x32x4	16.00	17.92	
4	ಹುಚ್ಚ, ಕನ್ನಡ ದಿನ ಪತ್ರಿಕೆ, ಬಿಳಗಿ, ಬಾಗಲಕೋಟೆ (ಪ.ಜಾ)	2100	50x32x4	16.00	17.92	
5	ಸತ್ಯಾಶ್ರಯ, ಕನ್ನಡ ದಿನ ಪತ್ರಿಕೆ, ಜನತಾ ಬಜಾರ ಆವರಣ, ಬಾಗಲಕೋಟೆ	2100	50x32x4	16.00	17.92	
6	ಶ್ರಾವಣ, ಕನ್ನಡ ದಿನ ಪತ್ರಿಕೆ, ಎಂ.ಜಿ. ರಸ್ತೆ, ಬಾಗಲಕೋಟೆ	2100	50x32x4	16.00	17.92	
7	ಸುದಿನ, ಕನ್ನಡ ದಿನ ಪತ್ರಿಕೆ, ಸೆಕ್ಟರ್ ನಂ. 45, ಮನೆ ನಂ. 592, ನವನಗರ, ಬಾಗಲಕೋಟೆ (ಪ.ಜಾ)	2100	50x32x4	16.00	17.92	23.89
8	ಸ್ಟೇಟ್ ಎಕ್ಸ ಪ್ರೆಸ್, ಕನ್ನಡ ದಿನ ಪತ್ರಿಕೆ, ಹೊಸ ತರಕಾರಿ ಮಾರುಕಟ್ಟೆ, ಬಾಗಲಕೋಟೆ	2100	50x32x4	16.00	17.92	

RA

9	ಕೋಟೆಯು ಕರ್ನಾಟಕ, ಕನ್ನಡ ದಿನ ಪತ್ರಿಕೆ, ಬನಶಂಕರಿ ಆಫ್ ಸೆಟ್ ಪ್ರಿಂಟರ್ಸ್, ವೆಂಕಟಪೇಟೆ, ಬಾಗಲಕೋಟೆ	1100	50x32x4	16.00	17.92	23.89
10	ಸಂಜೆ ದರ್ಶನ, ಕನ್ನಡ ದಿನ ಪತ್ರಿಕೆ, ಜೈನ ಪೇಟೆ, ಬಾಗಲಕೋಟೆ	2000	50x32x4	16.00	17.92	
11	ಸವಿ ನುಡಿ, ಕನ್ನಡ ದಿನ ಪತ್ರಿಕೆ, #529, ಕಿಲ್ಲಾ ಬಾಗಲಕೋಟೆ (ಪ.ಪಂ)	2000	50x32x4	16.00	17.92	
12	ಜನಮುಖಿ, ಕನ್ನಡ ದಿನ ಪತ್ರಿಕೆ, ಸಾ॥ ರಾಯಕರ ಕಟ್ಟಡ ವಿಜಯ ಬ್ಯಾಂಕ್ ಹಿಂದುಗಡೆ ವೆಂಕಟಪೇಟೆ, ಬಾಗಲಕೋಟೆ	2000	50x32x4	16.00	17.92	
13	ಸಂಜೆ ಸವಾರಿ, ಕನ್ನಡ ದಿನ ಪತ್ರಿಕೆ, ವಿವಿ ಗರಸಂಗಿ ಸೆಕ್ಟರ್ ನಂ. 45, ನಂ. 352, ಸ್ಟೇಡಿಯಂ ರಸ್ತೆ, ನವನಗರ, ಬಾಗಲಕೋಟೆ, (ಪ.ಜಾ)	1250	50x32x4	16.00	17.92	
14	ಜೇಷ್ಠ ಪತ್ರಿಕೆ, ಕನ್ನಡ ದಿನ ಪತ್ರಿಕೆ, ಶರಣ ಬಸವೇಶ್ವರ ಮಠದ ಹತ್ತಿರ ಉಂಡೇಕರ್ ಅಡ್ವೋಕೆಟ್ ಹೌಸ್ ಹಿಂಬಾಗ, ಬಾಗಲಕೋಟೆ	1200	50x32x4	16.00	17.92	
15	ವಿಜಯ ಸಂಘರ್ಷ, ಕನ್ನಡ ದಿನ ಪತ್ರಿಕೆ, ವಾರ್ಡ್ ನಂ. 10, ,ಮನೆ ನಂ. 195/ಹೆಚ್ 4, ವಿವೇಕಾನಂದ ನಗರ, ಸಿಂಗ್ ಚೌಳ, ಬಾಗಲಕೋಟೆ (ಪ.ಜಾ)	2000	50x32x4	16.00	17.92	
16	ಕಲ್ಯಾಣ ಪರ್ವ, ಕನ್ನಡ ದಿನ ಪತ್ರಿಕೆ, ನಂ. 162/2, ವಾರ್ಡ ನಂ> 5, ಬಜನಾ ಮಂಡಳ ಹತ್ತಿರ, ಕೌಲಪೇಟ್, ಬಾಗಲಕೋಟೆ	2000	50x32x4	16.00	17.92	

RA

17	ವಿಶ್ವಾಸ, ಕನ್ನಡ ದಿನ ಪತ್ರಿಕೆ, ಹೆಚ್. ಎಸ್, ರಸ್ತೆ, ಕೇರೂರ, ಬಾಗಲಕೋಟೆ	2000	50x32x4	16.00	17.92	
18	ಕಸ್ತೂರಿ ವಾಣಿ, ಕನ್ನಡ ದಿನ ಪತ್ರಿಕೆ, ತೆಗ್ಗಿ, ತಾ॥ ಬಾದಾಮಿ, ಬಾಗಲಕೋಟೆ	2000	50x32x4	16.00	17.92	
19	ಸತ್ಯ ಶೋಧ, ಕನ್ನಡ ದಿನ ಪತ್ರಿಕೆ, ಬಿಳಿಗಿ ಬಿಳಗಿ ತಾಲ್ಲೂಕು, ಬಾಗಲಕೋಟೆ, (ಪ.ಜಾ)	2000	50x32x4	16.00	17.92	
20	ಗುರು ಕರ್ನಾಟಕ, ಕನ್ನಡ ದಿನ ಪತ್ರಿಕೆ, ಸೆಕ್ಟರ್ 26, ಪ್ಲಾಟ್ ನಂ. ಇ-17, ನವನಗರ, ಬಾಗಲಕೋಟೆ	2000	50x32x4	16.00	17.92	
21	ಸೂಪರ್ ಟೈಮ್ಸ್, ಕನ್ನಡ ದಿನ ಪತ್ರಿಕೆ, 5ನೇ ವಾರ್ಡ್, ಆಜಾದ್ ನಗರ, ಹುನಗುಂದ ಜಿಲ್ಲೆ, ಬಾಗಲಕೋಟೆ	2000	50x32x4	16.00	17.92	
22	ಸಂಜೆ ದಿನ ಮಾನ, ಕನ್ನಡ ದಿನ ಪತ್ರಿಕೆ, ಡಾ॥ ಅಂಬೇಡ್ಕರ್ ಗಲ್ಲಿ, ಬಾಗಲಕೋಟೆ ತಾಲ್ಲೂಕು ಬಾಗಲಕೋಟೆ, (ಪ.ಜಾ)	2000	50x32x4	16.00	17.92	
23	ಸಂಜೆ ಸಂಚಾರಿ, ಕನ್ನಡ ದಿನ ಪತ್ರಿಕೆ, ರಾಯ್ಕರ್ ಮಹಡಿ. ವಿಜಯಬ್ಯಾಂಕ್ ಹಿಂಬಾಗ, ವೆಂಕಟಪೇಟೆ, ಬಾಗಲಕೋಟೆ	2000	50x32x4	16.00	17.92	
24	ವಿನಯ ನುಡಿ, ಕನ್ನಡ ದಿನ ಪತ್ರಿಕೆ, ಸೆಕ್ಟರ್ ನಂ.45, ಮನೆ ನಂ. 352, ಸ್ಟೇಡಿಯಂ ರಸ್ತೆ, ನವನಗರ, ಬಾಗಲಕೋಟೆ-587101, (ಪ.ಜಾ)	2000	50x32x4	16.00	17.92	
25	ಸುವರ್ಣ ಹೆಜ್ಜೆ, ಕನ್ನಡ ದಿನ ಪತ್ರಿಕೆ, ಬಾಗಲಕೋಟೆ, (ಪ.ಜಾ)	1000	50x32x4	16.00	17.92	
26	ನಿಮ್ಮ ಗಾರುಡಿ, ಕನ್ನಡ ದಿನ ಪತ್ರಿಕೆ, ಡಾ॥ ಅಂಬೇಡ್ಕರ್	1000	50x32x4	16.00	17.92	

RA

	ನಗರ, ಬೀಳಗಿ-587116. ಬಾಗಲಕೋಟೆ ಜಿಲ್ಲೆ, (ಪ.ಜಾ)					
27	ಕೆರೂರ ಎಕ್ಸ್ ಪ್ರೆಸ್, ಕನ್ನಡ ದಿನ ಪತ್ರಿಕೆ, ಬಾಗಲಕೋಟೆ	2000	50x32x4	16.00	17.92	
28	ದಲಿತ ರಕ್ಷಕ, ಕನ್ನಡ ದಿನ ಪತ್ರಿಕೆ, ಬಾಗಲಕೋಟೆ, (ಪ.ಜಾ)	2000	50x32x4	16.00	17.92	
29	ಹಾಯ್ ಮಿಂಚು, ಕನ್ನಡ ದಿನ ಪತ್ರಿಕೆ, ನಗರ ಸಭೆ ಮಳಿಗೆ, #7- 8, ಕಂಠೀ ಸರ್ಕಲ್, ಇಳಕಲ್ಲು, ಬಾಗಲಕೋಟೆ	2000	50x32x4	16.00	17.92	
30	ಉದಯ ವಿಜಯ, "ಉದಯ ವಿಜಯ" ಕನ್ನಡ ದಿನ ಪತ್ರಿಕೆ, ಹುಚ್ಚೇಶ್ವರ ಮಠ್ ಹತ್ತಿರ, ಕಮತಗಿ-587120, ಹುನಗುಂದ ತಾಲ್ಲೂಕು. ಬಾಗಲಕೋಟೆ ಜಿಲ್ಲೆ. (ಪ.ಪಂ)	2000	50x32x4	-	16.00	
31	ಪರಿಶ್ರಮವಾರ್ತೆ, ಕನ್ನಡ ದಿನ ಪತ್ರಿಕೆ, ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನ ಹತ್ತಿರ, ಬುರ್ಲಿ ಲೇಔಟ್, ಬಸ್ ನಿಲ್ದಾಣದ ರಸ್ತೆ, ಬಾಗಲಕೋಟೆ-587101.	2000	50x32x4	-	16.00	
32	ಹಾಯ್ ಬಾಗಲಕೊಟೆ, ಕನ್ನಡ ದಿನ ಪತ್ರಿಕೆ, ವಾರ್ಡ್-10, ರುದ್ರಾಕ್ಷಿ ಚಾಳ, ಸಾ॥ ಬೆಣ್ಣೂರ, ತಾ॥ ಜಿ॥ ಬಾಗಲಕೋಟೆ-587101.(ಪ.ಜಾ)	2000	50x32x4	-	16.00	
33	ಕ್ರಾಂತಿ ನುಡಿ, ಕನ್ನಡ ದಿನ ಪತ್ರಿಕೆ, ವಾರ್ಡ ನಂ.3, ಕುರುಬರ ಗಲ್ಲಿ, ಮುಧೋಳ-587313, ಬಾಗಲಕೋಟೆ ಜಿಲ್ಲೆ.	2000	50x32x4	-	16.00 ದಿ:17-09-2018	
34	ಪ್ರೀತಮ್ ನುಡಿ ಕನ್ನಡ ದಿನ ಪತ್ರಿಕೆ, #199/ಎ/ಇ2, ವಾರ್ಡ್ ನಂ.10,	2000	50x32x4	-	16.00 ದಿ:17-09-2018	

RA

	ಪಲ್ಲೇದಾರ ಚಾಳ ಹತ್ತಿರ, ಮುಚಕಂಡಿ ಕ್ರಾಸ್,, ಬಾಗಲಕೋಟೆ-587101.					
35	ಪ್ರಗತಿ ರಂಗ, ಕನ್ನಡ ದಿನ ಪತ್ರಿಕೆ, ಅ/ಂ ಸೆಕ್ಟರ್ ನಂ. 3, ಫ್ಲಾಟ್ ನಂ.98/ಸೊ. ನವನಗರ, ಬಾಗಲಕೋಟೆ-587103.	1800	50x32x4	-	16.00 ದಿ:17-09-2018	
36	ಪಬ್ಲಿಕ್ ಹೆಡ್ ಲೈನ್ಸ್ , ಕನ್ನಡ ದಿನ ಪತ್ರಿಕೆ, ಅ/ಂ ಸೆಕ್ಟರ್ ನಂ. 18, ನಗರಸಭೆ, ಸಮುದಾಯ ಭವನ ಹತ್ತಿರ, ನವನಗರ, ಬಾಗಲಕೋಟೆ-587102 (ಪ.ಜಾ)	2000	50x32x4	-	16.00 ದಿ:17-09-2018	
37	ನಮ್ಮ ಸುತ್ತು , ಕನ್ನಡ ದಿನ ಪತ್ರಿಕೆ, C/o ಸೆಕ್ಟರ್ ನಂ. 36, 83, ನವನಗರ, ಬಾಗಲಕೋಟೆ-587102 (ಪ.ಜಾ)	1800	50x32x4	-	16.00 ದಿ:17-09-2018	
38	ಮಲಪ್ರಭ ಎಕ್ಸ್ ಪ್ರಸ್, ಕನ್ನಡ ದಿನ ಪತ್ರಿಕೆ, ಹಲಕುರ್ಕಿ ತಾಲ್ಲೂಕು, ಬಾದಾಮಿ ಜಿಲ್ಲೆ, ಬಾಗಲಕೋಟೆ-587102 (ಪ.ಪಂ)	2000	50x32x4	-	16.00 ದಿ:17-09-2018	

R/A

<u>ಬಾಗಲಕೋಟೆ ಜಿಲ್ಲೆ ವಾರ ಪತ್ರಿಕೆಗಳು</u>

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ವಿಕ್ರಾಂತ ಭಾರತ**, ಕನ್ನಡ ವಾರ ಪತ್ರಿಕೆ, ಉಮಾರಾಮೇಶ್ವರ ರೋಡ್, ಜಮಖಂಡಿ- 587 301, ಬಾಗಲಕೋಟೆ ಜಿಲ್ಲೆ	**1893.00**

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಧಾರವಾಡ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರು	ಪ್ರಸಾರ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಸಂಜೆ ದರ್ಪಣ, ಕನ್ನಡ ಸಂಜೆ ಪತ್ರಿಕೆ, 2ನೇ ಮಹಡಿ, ಬನಶಂಕರಿ, ಆರ್ಕೆಟ್, ಸ್ವಿಮ್ಮಿಂಗ್ ಕಾಂಪ್ಲೆಕ್ಸ್ ಎದುರು, ಪಿ.ಬಿ. ರಸ್ತೆ, ನ್ಯೂ ಕಾಟನ್ ಮಾರ್ಕೆಟ್, ಹುಬ್ಬಳ್ಳಿ-580029	2100	50x32x4	19.00	21.28
2	ಹುಬ್ಬಳ್ಳಿ ಸಂಜೆ, (ಸಂಜೆ ದಿನ ಪತ್ರಿಕೆ, ದಿವಾಕರ ಆಫ್ ಸೆಟ್ ಪ್ರಿಂಟರ್ಸ್ ಜಡಿ ಸ್ವಾಮಿ ಮಠದ ಹತ್ತಿರ, ಗೂಡ್ಸ ಶೆಡ್ ರೋಡ್, ಗಣೇಶ ಪೇಟೆ, ಹುಬ್ಬಳ್ಳಿ	2250	50x32x4	16.00	17.92
3	ಇಂದು ಸಂಜೆ, ಕನ್ನಡ ದಿನ ಪತ್ರಿಕೆ, ##227, 2ನೇ ಮಹಡಿ, ಭವಾನಿ ಆರ್ಕೆಡ್, ಬಸವ ವನ, ಹುಬ್ಬಳ್ಳಿ-580029, ದಾರವಾಡ (ಪ.ಜಾ)	1000	50x32x4	16.00	17.92

RA

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಾರವಾಡ ಜಿಲ್ಲೆಯ ನಿಯತಕಾಲಿಕೆಗಳು

ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: **01-07-2017** ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಐಕ್ಯಮತ, ಕನ್ನಡ ವಾರ ಪತ್ರಿಕೆ, ಶಿರಹಟ್ಟಿ - 592120, ಧಾರವಾಡ ಜಿಲ್ಲೆ.	**1893.00**
2	ನಂದಿನಿ, ಕನ್ನಡ ವಾರ ಪತ್ರಿಕೆ, #10, ಉಳ್ಳಾಗಡ್ಡೆ ಮಠ ರಸ್ತೆ, ಹುಬ್ಬಳ್ಳಿ- 580 028	**1513.00**
3	ಡಿ.ಡಿ.ಬಿ.ಎ ಧ್ವನಿ, ಕನ್ನಡ ವಾರ ಪತ್ರಿಕೆ, #9, ಕಾರ್ಪೋರೇಷನ್ ಕಟ್ಟಡ, ಬ್ರಾಡ್ ವೇ, ಹುಬ್ಬಳ್ಳಿ- 580 020	**1893.00**
4	ಪ್ರಜಾ ಜ್ಯೋತಿ, ಕನ್ನಡ ವಾರ ಪತ್ರಿಕೆ, ಹುಬ್ಬಳ್ಳಿ- 580 020	**1893.00**
5	ನ್ಯಾಯವಾದಿ, ಕನ್ನಡ ವಾರ ಪತ್ರಿಕೆ, ಬಮ್ಮಾಪುರ, ಕುಂಟಾರ ಓನಿ, ಹುಬ್ಬಳ್ಳಿ- 580 028	**1893.00**
6	ಪಾರಸವಾಣಿ, ಕನ್ನಡ ವಾರ ಪತ್ರಿಕೆ, ಕುಬಸದ ಗಲ್ಲಿ, ಹುಬ್ಬಳ್ಳಿ- 580 028	**1893.00**

ಪಾಕ್ಷಿಕ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: **01-07-2017** ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಎಸ್.ಎಸ್.ಕೆ.ವಾರ್ತಾ, ಕನ್ನಡ ಪಾಕ್ಷಿಕ ಪತ್ರಿಕೆ, #168, ದಾಜಿ ದಾವನ್ ಪೇಟೆ, ಹುಬ್ಬಳ್ಳಿ- 580 020	**1893.00**
2	**ದಲಿತ ಕ್ರಾಂತಿ ಕನ್ನಡ ಪಾಕ್ಷಿಕ ಪತ್ರಿಕೆ, ನಂ.ಎಫ್-491, ಎಸ್.ಎಂ. ಕೃಷ್ಣನಗರ, ಹುಲಿಗೆಮ್ಮದೇವಿ ಗುಡಿ ಹತ್ತಿರ, ಹಳೇ ಹುಬ್ಬಳ್ಳಿ (ಪ.ಜಾ) dalitkranti.hubbli@gmail.com**	**2419.00**

RA

ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಸದ್ ಬೋದ ಚಂದ್ರಿಕೆ**, ಕನ್ನಡ ಮಾಸ ಪತ್ರಿಕೆ, ಆನಂದ ಭವನ, ಹಾವೇರಿ, ಧಾರವಾಡ ಜಿಲ್ಲೆ	**1513.00**
2	**ಕಾಂಪಿಟೇಷನ್ ವಿಜನ್**, ಆಂಗ್ಲ ಮಾಸ ಪತ್ರಿಕೆ, 2ನೇ ಮಹಡಿ, ಕಿತ್ತೂರ ಬಿಲ್ಡಿಂಗ್ ಜ್ಯೂಬಿಲಿ ಸರ್ಕಲ್, ಪಿ.ಬಿ.ರಸ್ತೆ, ಧಾರವಾಡ-580001.	**2016.00**
3	ಸ್ಪರ್ಧಾ ಸ್ಫೂರ್ತಿ, ಕನ್ನಡ ಮಾಸ ಪತ್ರಿಕೆ, ಕಿತ್ತೂರ ಬಿಲ್ಡಿಂಗ್ ಜ್ಯೂಬಿಲಿ ಸರ್ಕಲ್, ಪಿ.ಬಿ.ರಸ್ತೆ, ಧಾರವಾಡ-580001. spardhaspoorti@gmail.com	**33750.00**
4	ಸ್ಟಡಿ ಪ್ಲ್ಯಾನರ್, ಕನ್ನಡ ಮಾಸ ಪತ್ರಿಕೆ, 2ನೇ ಮಹಡಿ, ಎಚ್.ಡಿ.ಎಫ್.ಸಿ. ಬ್ಯಾಂಕ್, ಕೆನರಾ ಬ್ಯಾಂಕ್ ಎದುರಿಗೆ, ಕಿಟೆಲ್ ಕಾಲೇಜು ಹತ್ತಿರ, ಪಿ.ಬಿ.ರಸ್ತೆ, ಧಾರವಾಡ-580001	**2016.00**
5	**ಚಿತ್ರಲತ**, ಕನ್ನಡ ಮಾಸ ಪತ್ರಿಕೆ, ವಾಲೇಕರ್ ಗಲ್ಲಿ, ಹುಬ್ಬಳ್ಳಿ-580 020	**2884.00**
6	ಒಕ್ಕಲಿಗ, ಕನ್ನಡ ಮಾಸ ಪತ್ರಿಕೆ, ನೇತಾಜಿ ಚೌಕ, ಹುಬ್ಬಳ್ಳಿ- 580 020	**1893.00**
7	ನಟರಾಜ, ಕನ್ನಡ ಮಾಸ ಪತ್ರಿಕೆ, ಅಜಂತ ಥಿಯೇಟರ್ ಹಿಂಬಾಗ, ಹುಬ್ಬಳ್ಳಿ-20	**1893.00**
8	**ಮಂಕೇಶ ಪತ್ರಿಕೆ**, ಮಾಸ ಪತ್ರಿಕೆ, ದರ್ಗಾ ಎದುರು, ಬೈರದೇವರ ಕೊಪ್ಪ, ಹುಬ್ಬಳ್ಳಿ.	**1714.00**

RA

ಇಲಾಖೆಯ ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ದಾರವಾಡ ಜಿಲ್ಲೆಯ ನಿಯತಕಾಲಿಕೆಗಳು

ದಾರವಾಡ ಜಿಲ್ಲೆ ವಾರ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಜೀವನ ಶಿಕ್ಷಣ**, ಕನ್ನಡ ಮಾಸ ಪತ್ರಿಕೆ, ಕೇರ್ ಆಫ್ ಭಾರತ್ ಬುಕ್ ಡಿಪೋ ಮತ್ತು ಪ್ರಕಾಶನ ಶಂಕರ ಪ್ಲಾಜಾ, ರೆಡಲ್ ಕಾಲೇಜು ಎದುರು, ಪಿ.ಬಿ. ರಸ್ತೆ, ಧಾರವಾಡ-1 Js.diet1865@gmail.com	1893.00
2	ಸಂಪಾದಕರು, ರಂಗತೋರಣ, ಕನ್ನಡ ಮಾಸ ಪತ್ರಿಕೆ, ಕೇರ್ ಆಫ್ ಭಾರತ್ ಬುಕ್ ಡಿಪೋ ಮತ್ತು ಪ್ರಕಾಶನ, ಶಂಕರ ಪ್ಲಾಜಾ, ರೆಡಲ್ ಕಾಲೇಜು ಎದುರು, ಪಿ.ಬಿ. ರಸ್ತೆ, ಧಾರವಾಡ - 1	1513.12

ದ್ವೈಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಸಂಶೋಧನಾ ವ್ಯಾಸಂಗ**, ಕನ್ನಡ ದ್ವೈ ಮಾಸಿಕ ಪತ್ರಿಕೆ, ಸನ್ನಿದಿ ನಂ-171, ಕುಮಾರೇಶ್ವರ ನಗರ, ಬೆಳಗಾಂ ರಸ್ತೆ, ಧಾರವಾಡ- 580 008	1893.00

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಹಾವೇರಿ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರು	ಪ್ರಸಾರ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಮೂಡಣ ಕನ್ನಡ ದಿನ ಪತ್ರಿಕೆಬಸವೇಶ್ವರನಗರ, 5ನೇ ಕ್ರಾಸ್, ಎ ಬ್ಲಾಕ್, ಹಾವೇರಿ	2500	50x32x4	16.00	17.92
2	ಕೌರವ, ಕನ್ನಡ ದಿನ ಪತ್ರಿಕೆ.ಬಸವೇಶ್ವರ ನಗರ, ೨ನೇ ಕ್ರಾಸ್ ಬಿ ಬ್ಲಾಕ್, ಹಾವೇರಿ	8307	50x32x4	19.00	21.28
3	ಶಿಡ್ಲು ಪತ್ರಿಕೆ, ಹಳೇ ಆಸ್ಪತ್ರೆ ರೋಡ್, ರಾಣೇಬೆನ್ನೂರು ಹಾವೇರಿ	2000	50x32x2	16.00	17.92

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ವಿಜಯಪುರ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಉದಯ ದಿನ ಪತ್ರಿಕೆ ರಾಮಮಂದಿರ ರಸ್ತೆ, ವಿಜಯಪುರ	2200	50x32x2	10.00	11.20
2	ರಾಜಮಾರ್ಗ ಕದಿಪ ಮುಳ್ಳಗಸಿ ರಸ್ತೆ, ವಿಜಯಪುರ	2500	50x32x4	16.00	17.92
3	ಬಿಜಾಪುರ ವಾರ್ತೆ ಕದಿಪ ಸಂಜಯ ಗಾಂಧಿ ನಗರ, ಇಂಡಿ ರಸ್ತೆ ವಿಜಯಪುರ	2300	50x32x4	16.00	17.92
4	ವೀರವಾಣಿ, ಕದಿಪ ಪರಿಮಳ ಪೇಠ 58, ಪೇಠೆ ರೋಡ್, ಜೋರಾಪುರ ಪೇಟ, ವಿಜಯಪುರ (ಪ.ಜಾ)	2200	50x32x4	16.00	17.92
5	ಕನ್ನಡ ಕೋಗಿಲೆ, ಕದಿಪ ಪ್ಲಾಟ್ ನಂ. 176, ಕೊಠಿ ಬಿಲ್ಡಿಂಗ್, ಕನಕದಾಸ ಬಡಾವಣೆ, ವಿಜಯಪುರ	2200	50x32x4	16.00	17.92
6	ತೆಂಕಣಗಾಳಿ, ಕದಿಪ ಮುನಿಶ್ವರ ನಗರ, ಸಿಂದಗಿ ರಸ್ತೆ, ವಿಜಯಪುರ	2100	50x32x2	10.00	11.20
7	ಸಂದರ್ಶನ, ಕದಿನಮುನಿಶ್ವರ ನಗರ, ಸಿಂದಗಿ ರಸ್ತೆ, ವಿಜಯಪುರ	2200	50x32x4	16.00	17.92
8	ಕರ್ನಾಟಕ ಹೆಲಾಲ್ಡ್, ಕದಿಪ, #100, ಸಂತ ಕನಕದಾಸ ಬಡಾವಣೆ, ವಿಜಯಪುರ	2100	50x32x4	16.00	17.92
9	ಕನ್ನಡ ದೀಪ, ಕದಿಪ #36, ರಾಜಾಜಿ ನಗರ,	2200	50x32x4	16.00	17.92

RA

	ಆರ್.ಟಿ.ಓ. ಹಿಂದೆ, ವಿಜಯಪುರ				
10	ನಿಂಗೇಶ ಪತ್ರಿಕೆ, ಕದಿಪ ಅಜರೇಕರ ಚಾಳ, ಮೀನಾಕ್ಷಿ ಚೌಕ್, ವಿಜಯಪುರ (ಪ.ಜಾ)	2200	50x32x4	16.00	17.92
11	ಕ್ರಾಂತಧ್ವನಿ, ಕದಿಪ ಸ್ಟೇಸನ್ ಹಿಂದಿನ ರಸ್ತೆ, ಮಹಿಂದ್ರಾ ಶೋರೂಂ ಹಿಂದುಗಡೆ, ವಿಜಯಪುರ (ಪ.ಜಾ)	2100	50x32x4	16.00	17.92
12	ಹೇಮವರ್ಣ, ಕದಿಪ ಡಿ.ಸಿ.ಸಿ. ಬ್ಯಾಂಕ್ ಹತ್ತಿರ, ಆಲಕುಂಟೆ ನಗರ, ವಿಜಯಪುರ	2200	50x32x4	16.00	17.92
13	ನನ್ನನಾಡು, ಕದಿಪ ಪ್ಲಾಟ್ ನಂ. 112, ಕನಕದಾಸ ಬಡಾವಣೆ, ಜಿಲ್ಲಾ ಪಂಚಾಯತಿ ಹಿಂದೆ, ವಿಜಯಪುರ	2300	50x32x4	16.00	17.92
14	ಕನ್ನಡ ಕಹಳೆ, ಕದಿಪ ಬೋರಿಶೆಟ್ಟಿ ಚಾಲ, ಆಸಾರ ಗಲ್ಲಿ, ವಿಜಯಪುರ	1000	50x32x4	16.00	17.92
15	ಸಂಧ್ಯಾ ಸಮಯ. ಕದಿಪ ಕನಕದಾಸ ಬಡಾವಣೆ, ವಿಜಯಪುರ	1000	50x32x4	16.00	17.92
16	ರವಿವಾಣಿ. ಕದಿಪ ಪ್ಲಾಟ್ ನಂ. 5, ಗಂಗಾ ನಗರ ತ ೊರವಿ ರಸ್ತೆ, ವಿಜಯಪುರ (ಪ.ಜಾ)	2000	50x32x4	16.00	17.92
17	ಗುಂಬಝ್ ಎಕ್ಸ ಪ್ರೆಸ್, ಕದಿಪ ಸಂಗಮೇಶ್ವರ ಕಾಲನಿ, ಡಿಪೋ, ನಂ.2, ವಿಜಯಪುರ	2000	50x32x4	16.00	17.92

'RA

18	ಬಹುಜನ ನಾಯಕ, ಕದಿಪ ಪೋ: ಸಾರವಾಡ, ತಾ:ಜಿ: ವಿಜಯಪುರ, (ಪ.ಜಾ)	1200	50x32x4	16.00	17.92
19	ಸಂಜಯವಾಣಿ, ಕದಿಪ ಮೀನಾಕ್ಷಿ ಚೌಕ, ಅಜರೇಕರ ಚಾಳ, ವಿಜಯಪುರ, (ಪ.ಜಾ)	1600	50x32x4	-	16.00
20	ನವನಾಡ ಕರ್ನಾಟಕ, ಕದಿಪ #10, ಸಿಎಂಸಿ ಕಾಲನಿ, ಇಬ್ರಾಹಿಂಪುರ,ವಿಜಯಪುರ	1300	50x32x4	10.00	16.00 (ದಿನಾಂಕ: 27-11-2018)
21	ರಣರಂಗ, ಕದಿಪ ಬಿ.ಎಲ್.ಡಿ.ಇ ರಸ್ತೆ, ಗಚ್ಚಿನಕಟ್ಟಿ ಕಲಾಲನಿ, ವಿಜಯಪುರ	1150	50x32x4	10.00	16.00 (ದಿನಾಂಕ: 27-11-2018)
22	ಸತ್ಯಕ್ರಾಂತಿ, ಕದಿಪ ಸುಹಾಗ ಕಾಲೋನಿ, ಬಾಗಲಕೋಟ ರಸ್ತೆ, ವಿಜಯಪುರ	1150	50x32x4	-	16.00
23	ಗುಮ್ಮಟ ನಗರಿ, ಕನ್ನಡ ದಿನ ಪತ್ರಿಕೆ, ಕಮಾನ ಖಾನ ಬಜಾರ ರಸ್ತೆ, ನಾಗರ ಬೌಡಿ ಗಾರ್ಡನ್, ಅಬೂಬಕರ್ ಮಸೀದಿ ಹತ್ತಿರ, ವಿಜಯಪುರ -586101	1600	50x32x4	-	16.00 (ದಿನಾಂಕ: 23-08-2018)
24	ಉದಯವಾರ್ತೆ, ಕನ್ನಡ ದಿನ ಪತ್ರಿಕೆ, ಪಂಡರಿ ಕಾಂಪ್ಲೆಕ್ಸ್, ಜಿಲ್ಲಾ ಪಂಚಾಯತ್ ಹಿಂದೆ, ಕನಕದಾಸ ಬಡಾವಣೆ, ವಿಜಯಪುರ-586101. (ಪ.ಜಾ)	1200	50x32x4	-	16.00 (ದಿನಾಂಕ: 17-09-2018)

RA

<u>ವಿಜಯಪುರ ಜಿಲ್ಲೆ ವಾರ ಪತ್ರಿಕೆಗಳು</u>

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ನಂದ, ಕನ್ನಡ ವಾರ ಪತ್ರಿಕೆ, ಚಡಚಣ-586205, ಬಿಜಾಪುರ ಜಿಲ್ಲೆ	**1893.00**
2	ಕರ್ನಾಟಕ ಸಂದೇಶ, ಕನ್ನಡ ವಾರ ಪತ್ರಿಕೆ, ಜಿ.ಕೆ. ಗುಡದಿನ್ನಿ, ಬಿಜಾಪುರ- 586101	**1144.00**

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಲೋಕ ಧ್ವನಿ (ಶಿರಸಿ)ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ರಸ್ತೆ,ಆಯೋಧ್ಯ ಕಾಲನಿ, ಶಿರಸಿ	5000	50x32x4	16.00	17.92
2	ಜನಮಾಧ್ಯಮ, ಕನ್ನಡ ದಿನ ಪತ್ರಿಕೆ ನಿತ್ಯಾನಂದ ಮಠ ರಸ್ತೆ, ಮರಾಠಿ ಕೊಪ್ಪ, ಶಿರಸಿ	3000	50x32x2	16.00	17.92
3	ಕರಾವಳಿ ಮುಂಜಾವು (ಕಾರವಾರ) ಕನ್ನಡ ದಿನ ಪತ್ರಿಕೆ ಉದಯ ಪ್ರಭ ಪ್ರಕಾಶನ 3ನೇ ಮಡಹಿ, ಸಿವಿಲ್ ಕೋರ್ಟ್ ರಸ್ತೆ, ಕಾರವಾರ	25000	50x32x4	36.00	40.32

RA

ಉತ್ತರ ಕನ್ನಡ ಜಿಲ್ಲೆ ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ನುಡಿಜೇನು, ಕನ್ನಡ ವಾರ ಪತ್ರಿಕೆ, ಬಾವೀಕೇರಿ, ಅಂಕೋಲ, ಉತ್ತರ ಕನ್ನಡ ಜಿಲ್ಲೆ	1803.00

ಉತ್ತರ ಕನ್ನಡ ಜಿಲ್ಲೆ ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸ್ವರ್ಣವಲ್ಲಿ ಪ್ರಭ, ಕನ್ನಡ ಮಾಸಿಕ ಪತ್ರಿಕೆ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಮಠದೇವಳ-581 336, ಶಿರಸಿ (ಉತ್ತರ ಕನ್ನಡ)	1736.00

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಮೈಸೂರು ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರ	ಪತ್ರಿಕೆಯ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಮೈಸೂರು ದಿಗಂತ, ಕನ್ನಡ ಸಂಜೆ ದಿನ ಪತ್ರಿಕೆ, #2/5, ಸಿ, ನಾರಾಯಣ ರಸ್ತೆ, ಮೈಸೂರು-24	15150	50x32x4	26.00	29.12
2	ಮೈಸೂರು ಪತ್ರಿಕೆ, ಕನ್ನಡ ದಿನ ಪತ್ರಿಕೆ, ಲ್ಯಾನ್ಸ್ ಡೌನ್ ಕಟ್ಟಡ, ಮೈಸೂರು-570024.	2000	50x32x2	10.00	11.20
3	ನಿಜದನಿ, ಕನ್ನಡ ದಿನ ಪತ್ರಿಕೆ, #6, 2ನೇ ಮಹಡಿ,ನಗರ ಬಸ್ ನಿಲ್ದಾಣ, ಕೆ.ಆರ್.ವೃತ್ತ, ಮೈಸೂರು. (ಪ.ಜಾ)	3000	50x32x4	16.00	17.92
4	ನಗರ ಬೆಳಕು ಕ.ದಿ.ಪ #2660/5, ವಿ.ವಿ.ಮೊಹಲ್ಲಾ, ಮೈಸೂರು	1000	50x32x2	6.00	6.72
5	ವರ್ತಮಾನ ಕ.ದಿ.ಪ #0018, ಇವನಿಂಗ್ ಬಜಾರ್, ಶಿವರಾಂಪೇಟೆ, ಮೈಸೂರು	1000	50x32x2	6.00	6.72
6	ವಿಶ್ವದೂತ ಕ.ದಿ.ಪ #381, ಮಹಾತ್ಮಗಾಂಧಿರಸ್ತೆ, 4 ನೇ ಕ್ರಾಸ್, ಉದಯಗಿರಿ, 2 ನೇ ಹಂತ, ಮೈಸೂರು	1000	50x32x2	6.00	6.72
7	ನಗರದೂತ ಕ.ದಿ.ಪ 2 ನೇ ಕ್ರಾಸ್, ಬಜಾರ್‌ರಸ್ತೆ, ಕೆ.ಆರ್.ನಗರ, ಮೈಸೂರು	1000	50x32x2	6.00	6.72
8	ಸ್ಟಾರ್‌ಆಫ್ ಮೈಸೂರು ಆ.ದಿ.ಪ ವಿಶ್ವೇಶ್ವರಯ್ಯ ಬಿಲ್ಡಿಂಗ್, 3 ನೇ ಮಹಡಿ, ಕೆ.ಆರ್.ಸರ್ಕಲ್, ಮೈಸೂರು	21000	50x32x4	32.00	35.84

RA

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮೈಸೂರು ಜಿಲ್ಲೆಯ ನಿಯತಕಾಲಿಕೆಗಳು

ಮೈಸೂರು ಜಿಲ್ಲೆ ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಭಕ್ತಿಮೂಲ, ಕನ್ನಡ ವಾರ ಪತ್ರಿಕೆ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ, ನಂಜನಗೂಡು- 570 004, ಮೈಸೂರು ಜಿಲ್ಲೆ.	1893.00
2	ಖಡ್ಗಲೇಖನ, ಕನ್ನಡ ವಾರ ಪತ್ರಿಕೆ, #1/6, ಹೆರಿಗೆ ಆಸ್ಪತ್ರೆ ಮುಂಬಾಗ ರಸ್ತೆ, ಕೆ.ಎನ್. ಪುರ, ಮೈಸೂರು-19. (ಪ.ಪಂ) kadgalekhana@gmail.com	3606.00

ಮೈಸೂರು ಜಿಲ್ಲೆ ಪಾಕ್ಷಿಕ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 22-09-2018 ರಿಂದ ಜಾರಿಗೆ ಬರುವಂತೆ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಎದ್ದಧ್ವನಿ, ಕನ್ನಡ ಪಾಕ್ಷಿಕ ಪತ್ರಿಕೆ, ಜಯಪುರ ಗ್ರಾಮ, ತಡಿಮಾಲಂಗಿ ಅಂಚೆ, ಟಿ.ನರಸಿಪುರ ತಾ: ಮೈಸೂರು.	3952.00

ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಕುಂಭಮಿತ್ರ, ಕನ್ನಡ ಮಾಸ ಪತ್ರಿಕೆ, #601/2, ಶಂಕರಮಠದ ಹಿಂಭಾಗ, 100 ಅಡಿ ರಸ್ತೆ, ಚಾಮರಾಜ ಮೊಹಲ್ಲಾ , ಮೈಸೂರು- 24 kumbhamithra@gmail.com	1406.00
2	ಪಂಚಾಚಾರ್ಯ ಪ್ರಭ, ಕನ್ನಡ ಮಾಸ ಪತ್ರಿಕೆ, 6ನೇ ಕ್ರಾಸ್, ವೀಣೆ ಶೇಷ ರಸ್ತೆ, ಕೆ.ಆರ್. ಮೊಹಲ್ಲಾ, ಮೈಸೂರು- 570024	2541.00
3	ಆರೋಗ್ಯ ಯೋಗ, ಕನ್ನಡ ಮಾಸ ಪತ್ರಿಕೆ, ತಾಯಮ್ಮ ಪ್ರಕಾಶನ, #5, ಈಜುಕೊಡದ ರಸ್ತೆ, ಸರಸ್ವತಿ ಪುರ, ಮೈಸೂರು.	1792.00

'RA

ಇಲಾಖೆಯ ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಮೈಸೂರು ಜಿಲ್ಲೆಯ ದಿನ / ನಿಯತಕಾಲಿಕೆಗಳು

ಮೈಸೂರು ದಿನ ಪತ್ರಿಕೆ

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸಂಪಾದಕರು, ಸುಧರ್ಮ,ಸಂಸ್ಕೃತ ದಿನ ಪತ್ರಿಕೆ, ನಂ.561, 3ನೇ ರಸ್ತೆ, ರಾಮಚಂದ್ರ ಅಗ್ರಹಾರ ಖಿಲ್ಲೆ ಮೊಹಲ್ಲಾ, ಮೈಸೂರು- 570 004 sudharamasankritdaily@gmail.com	1680.00

ಮೈಸೂರು ವಾರ ಪತ್ರಿಕೆ

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ರೈತ ಧ್ವನಿ, ಕನ್ನಡ ವಾರ ಪತ್ರಿಕೆ, ನೀಲಕಂಠ ಸ್ವಾಮಿ ಮಠದ ಕಟ್ಟಡ, ಗನ್ ಹೌಸ್ ಎದುರು, ಊಟಿ ರಸ್ತೆ, ಮೈಸೂರು-4. raithadwani@gmail.com	1682.00

ಮೈಸೂರು ಜಿಲ್ಲೆ ಮಾಸ ಪತ್ರಿಕೆ

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ವೈದ್ಯವಾರ್ತೆ, ಕನ್ನಡ ಮಾಸ ಪತ್ರಿಕೆ, ನಂ.736, 4ನೇ ಮುಖ್ಯ ರಸ್ತೆ, 27ನೇ ಕ್ರಾಸ್, ವಿದ್ಯಾರಣ್ಯಪುರ,ಮೈಸೂರು Vaidyavartha9@gmail.com	3601.00
2	ಕನ್ನಡ ಬೆಳಕು, ಕನ್ನಡ ಮಾಸ ಪತ್ರಿಕೆ, ನಂ.1772, 5ನೇ ತಿರುವು, ಅನಿಕೇತನ ರಸ್ತೆ, ಕುವೆಂಪುನಗರ ಮೈಸೂರು, muguorananjundaswamy@gmail.com	1795.00
3	ಸಂಪಾದಕರು, ವೃದ್ಯತರಂಗಿಣಿ, ಕನ್ನಡ ಮಾಸ ಪತ್ರಿಕೆ, ಬೃಂದಾವನ ಬಡಾವಣೆ, ಮೈಸೂರು Drmgkvaidyatharangini@gmail.com	2541.28

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಮಂಡ್ಯ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಪ್ರಜಾವಾರ್ತೆ,#3494, ಗುರುಕೃಪ,ವಿನೋಬ ರಸ್ತೆ, ಸುಭಾಷ್ ನಗರ, ಮಂಡ್ಯ	2000	50x32x4	16.00	17.92
2	ಮಂಡ್ಯ ಸುದ್ದಿ, ಸುಭಾಷ್ ನಗರ, 8ನೇ ಕ್ರಾಸ್, ಮಂಡ್ಯ	3100	50x32x2	10.00	11.20
3	ಪೌರವಾಣಿ ಶ್ರೀ ರಾಘವೇಂದ್ರ ಕಾಂಪ್ಲೆಕ್ಸ್ ವಿ.ವಿ. ರಸ್ತೆ, ಅಶೋಕನಗರ, ಮಂಡ್ಯ	3000	50x32x2	10.00	11.20
4	ಕೆಮ್ಮುಗಿಲು ಎಂಬಿ.ಎಸ್. ಕಾಂಪ್ಲೇಕ್ಸ್, ಸುಭಾಷ್ ನಗರ, ಡಾ|| ಅಂಬೇಡ್ಕರ್ ರಸ್ತೆ, ಮಂಡ್ಯ, (ಪ.ಜಾ)	1000	50x32x4	16.00	17.92
5	ಸಂಜೆ ಮಿತ್ರ, ಕನ್ನಡ ದಿನ ಪತ್ರಿಕೆ, #7, ಕುರುಬರ ಹಾಸ್ಟೆಲ್ ಬಿಲ್ಡಿಂಗ್, ಎಂ.ಸಿ. ರಸ್ತೆ, ಮಂಡ್ಯ-571401.	1500	50x32x4	16.00	17.92
6	ಸುದ್ದಿ ಸಂಘರ್ಷ, #1734/ಎ, 4ನೇ ಕ್ರಾಸ್, ಕ್ರಿಶ್ಚಿಯನ್ ಕಾಲೋನಿ, ಮಂಡ್ಯ (ಪ.ಜಾ)	1000	50x32x4	16.00	17.92
7	ಮಧುರ ಮಂಡ್ಯ, ವಿವೇಕಾನಂದ ರಸ್ತೆ, ಅಶೋಕ ನಗರ, ಮಂಡ್ಯ	1000	50x32x4	16.00	17.92
8	ನುಡಿಭಾರತಿ, ಕವನ ಕಾಂಪ್ಲೆಕ್ಸ್, ಗುತ್ತಲು ರಸ್ತೆ, ಮಂಡ್ಯ	2000	50x32x4	16.00	17.92
9	ಸ್ಟಾರ್ ಆಫ್ ಮಂಡ್ಯ, ಕನ್ನಡ ದಿನ ಪತ್ರಿಕೆ, #1576, 2ನೇ ಮಹಡಿ, ರೂ. ನಂ. 3, ಹೋಟೆಲ್ ವಿಶ್ರಾಂತ್ ಪಕ್ಕ, ವಿ.ವಿ. ರಸ್ತೆ, ಮಂಡ್ಯ - 571401.	1200	50x32x4	16.00	17.92
10	ಮಂಡ್ಯ ಪ್ರೆಸ್, #337, ಎಸ್.ಎಲ್.ಜಿ.ದೇವಸ್ಥಾನ ರಸ್ತೆ, ಓಲ್ಡ್ ಟೌನ್, ಮಂಡ್ಯ	1200	50x32x4	16.00	17.92

'RA

11	ಸಂಜೆ ಸಮಾಚಾರ #1907, 4ನೇ ಕ್ರಾಸ್, ಸುಬಾಷ್ ನಗರ, ಮಂಡ್ಯ	1050	50x32x4	16.00	17.92
12	ಕನ್ನಂಬಾಡಿ ಡಾ. ಮುರಿಕಾಳಯ್ಯ ಬಿಲ್ಡಿಂಗ್, ವಿವೇಕಾನಂದ ಜೋಡಿ ರಸ್ತೆ, ಅಶೋಕ ನಗರ, ಮಂಡ್ಯ	1075	50x32x4	16.00	17.92
13	ಸಂಜೆ ಇಂಪು, ಗುತ್ತಲು ರಸ್ತೆ, ಮಂಡ್ಯ	1050	50x32x4	16.00	17.92
14	ಮಂಡ್ಯ ಎಕ್ಸ ಪ್ರೆಸ್, #6, ಕೆ.ಹೆಚ್.ಬಿ. ಕಾಲೋನಿ, ಆರ್.ಟಿ.ಓ ಕಚೇರಿ ಎದುರು, ಮಂಡ್ಯ (ಪ.ಜಾ)	1000	50x32x4	16.00	17.92
15	ರಣಕಹಳೆ,ಎಂಐಜಿ 25, 1ನೇ ಹಂತ, ಹೌಸಿಗ್ ಬೋರ್ಡ್, ಮಂಡ್ಯ, (ಪ.ಜಾ)	2000	50x32x4	16.00	17.92
16	ಶಿಂಷಾ ಪ್ರಭ, ಲೇಬರ್ ಕಾಲೋನಿ, 6ನೇ ಕ್ರಾಸ್, ಮಂಡ್ಯ	1100	50x32x4	16.00	17.92
18	ಮಂಡ್ಯ ಮಾರ್ನಿಂಗ್, #2549, ಎಂಟಿ.ಎಂ. ರಾಮನಿಲಯ, 1ನೇ ಕ್ರಾಸ್, ಗಾಂಧಿನಗರ, ಮಂಡ್ಯ (ಪ.ಪಂ)	2200	50x32x2	10.00	11.20
19	ಮಂಡ್ಯ ಮಾತು #64, 2ನೇ ಹಂತ ಕುವೆಂಪುನಗರ, ವಾಟರ್ ಟ್ಯಾಂಕ್ ಹತ್ತಿರ, ಮಂಡ್ಯ.	1000	50x32x2	10.00	11.20
20	ಮಂಡ್ಯ ಕಾವೇರಿ, ಸುಮೃದ್ಧಿ ಕಾಂಪ್ಲೆಕ್ಸ್, 2ನೇ ಕ್ರಾಸ್, ಚಾಮುಂಡೇಶ್ವರಿ ನಗರಿ, ಮಂಡ್ಯ (ಪ.ಜಾ)	1100	50x32x4	16.00	17.92
21	ನಿತ್ಯ ಒಬ್ಬ ಸತ್ಯದ ಗೆಳೆಯ, ಮುಂಜಾನೆ, ಸುಭಾಷ್ ನಗರ, 9ನೇ ಕ್ರಾಸ್, ಮಂಡ್ಯ ಮುಂಜಾನೆ (ಪ.ಜಾ)	1150	50x32x4	16.00	17.92
22	ಹಳೆ ಮೈಸೂರು ವಿ.ವಿ. ರಸ್ತೆ, ಮಂಡ್ಯ	2000	50x32x2	10.00	11.20
23	ಪಿ.ವಿ.ಆರ್ ಪತ್ರಿಕೆ ವಿ.ಪಿ. ಕಾಂಪ್ಲೆಕ್ಸ್, 1ನೇ ಮಹಡಿ, ಜಿಲ್ಲಾಸ್ಪತ್ರೆ ರಸ್ತೆ, ಮಂಡ್ಯ	2100	50x32x2	10.00	11.20
24	ನಮ್ಮ ನೇಗಿಲ ಯೋಗಿ, ಕನ್ನಡ ದಿನ ಪತ್ರಿಕೆ, #731, 10ನೇ ಕ್ರಾಸ್, ಸ್ವರ್ಣ ಸಂದ್ರ, ಮಂಡ್ಯ. (ಪ.ಜಾ)	1000	50x32x2	-	10.00

RA

25	ಪ್ರಜಾಪಾಲಕ #105, ವಿ.ಜಿ. ಸ್ಟೋರ್ ಬಿಲ್ಡಿಂಗ್, ಜಿಲ್ಲಾ ಪಂಚಾಯತ್ ಎದುರು, ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು ರಸ್ತೆ, ಮಂಡ್ಯ (ಪ.ಜಾ)	1150	50x32x4	10.00	16.00 (ದಿನಾಂಕ: 23-11-2018)
26	ಪುಷ್ಪಕ್ ಮಿತ್ರ ವಾಹಿನಿ 7ನೇ ಕ್ರಾಸ್, ಮಾರುತಿ ನಗರ, ಗುತ್ತಲು ಅಂಚೆ, ಮಂಡ್ಯ	2200	50x32x4	10.00	16.00 (ದಿನಾಂಕ: 23-11-2018)
27	ಕಂದಾಯ ದರ್ಪಣ, #592, 9ನೇ ಕ್ರಾಸ್, ಗಾಂಧಿನಗರ, ಮಂಡ್ಯ (ಪ.ಜಾ)	1150	50x32x2	-	10.00
28	ಸಂಪಾದಕರು, " **ಶೋಷಿತರ ಧ್ವನಿ** " ಕನ್ನಡ ದಿನ ಪತ್ರಿಕೆ ತುಂಬಕೆರೆ, ಕಸಬಾ ಹೋಬಳಿ, ಕಚ್ಚಿಗೆರೆ ಅಂಚೆ, ಮಂಡ್ಯ ಜಿಲ್ಲೆ (ಪ.ಜಾ)	1000	50x32x4		16.00 Dated: 01-01-2018
29	ಸಂಪಾದಕರು, " **ವಿನೂತನ ಸುದ್ದಿ** " ಕನ್ನಡ ದಿನ ಪತ್ರಿಕೆ 24ನೇ ಕ್ರಾಸ್, ವಿವಿ ನಗರ, ಕಲ್ಲಹಳ್ಳಿ, ಮಂಡ್ಯ (ಪ.ಜಾ)	1000	50x32x2		10.00 Dated: 01-01-2018

'RA

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಂಡ್ಯ ಜಿಲ್ಲೆಯ ನಿಯತಕಾಲಿಕೆಗಳು

ಮಂಡ್ಯ ಜಿಲ್ಲೆ ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ದಲಿತವಾಣಿ**, ಕನ್ನಡ ವಾರ ಪತ್ರಿಕೆ, #15, ಹೌಸಿಂಗ್ ಬೋರ್ಡ್ ಕಾಲೋನಿ, ಮಂಡ್ಯ- 571 401	**1893.00**
2	**ದೇಶಹಿತ**, ಕನ್ನಡ ವಾರ ಪತ್ರಿಕೆ, ಇನೋಬಾ ರಸ್ತೆ, ಶುಬಾಷ್ ನಗರ, ಮಂಡ್ಯ- 571 401 **deshaithachannapa@gmail.com**	**7540.00**
3	**ಕೊಳಲು**, ಕನ್ನಡ ವಾರ ಪತ್ರಿಕೆ, ವಿವೇಕನಂದ ರೋಡ್, ಮಂಡ್ಯ-571 401 **Kolalu1984@gmail.com**	**3252.00**
4	ಮಂಡ್ಯ ಪ್ರಭ, ಕನ್ನಡ ವಾರ ಪತ್ರಿಕೆ, 100 ಅಡಿ ರಸ್ತೆ, ಮಂಡ್ಯ- 571 401	**2271.00**
5	**ಮಂಡ್ಯ ಬೆಳಕು**, ಕನ್ನಡ ವಾರ ಪತ್ರಿಕೆ, ಶುಬಾಷ ನಗರ ವಿನೋಭಾ ರಸ್ತೆ, ಮಂಡ್ಯ- 571 401	**1893.00**
6	ಮಂಡ್ಯ ಸರ್ಕಲ್, ಕನ್ನಡ ವಾರ ಪತ್ರಿಕೆ, #450, 7ನೇ ತಿರಿವು, ಶಂಕರ ನಗರ, ಮಂಡ್ಯ -571401 **mandyacircle@gmail.com**	**3302.00**

ಮಂಡ್ಯ ಜಿಲ್ಲೆ ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಅಡ್ವೈಸರ್**, ಕನ್ನಡ ಮಾಸ ಪತ್ರಿಕೆ, ಚಂದ್ರಗಿರಿ #1455, ಡಾ|| ರಾಜಕುಮಾರ್ ಲೇಔಟ್, ಮಂಡ್ಯ-571402.	**1449.00**
2	**ಜಾಣ ಜಾಣೆಯರ ಸುಮಂಗಲಿ,** ಕನ್ನಡ ಮಾಸ ಪತ್ರಿಕೆ, ಸುಮಂಗಲಿ ಪ್ರಕಾಶನ, ಸಕಾಬರ ಮಾರಿಗುಡಿ, 1ನೇ ಬೀದಿ, ಶ್ರೀರಂಗ ಪಟ್ಟಣ,ಮಂಡ್ಯ ಜಿಲ್ಲೆ.	**4303.00**

RA

ಮಂಡ್ಯ ಜಿಲ್ಲೆ ಪಾಕ್ಷಿಕ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸಂಕೀರ್ತನ, ಕನ್ನಡ ಪಾಕ್ಷಿಕ ಪತ್ರಿಕೆ, #128, 3ನೇ ಕ್ರಾಸ್, ಬಂದಿಗೌಡ ಬಡಾವಣೆ, ಮಂಡ್ಯ- 571 401 **siniruchi@gmail.com**	**4144.00**
2	**ಆಕ್ರಂದನ** ಕನ್ನಡ ಪಾಕ್ಷಿಕ ಪತ್ರಿಕೆ, ಶಿರಮಹಳ್ಳಿ,ಕೊಂದೂರು ಅಂಚೆ, ಬಿಮಜಿಪುರ ಹೋಬಳಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ-571 430 ಫೋನ್ ನಂ: 8748873782 (ಪ.ಜಾ)	**4596.00**

RA

ಇಲಾಖೆಯ ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಮಂಡ್ಯ ಜಿಲ್ಲೆಯ ನಿಯತಕಾಲಿಕೆಗಳು

ಮಂಡ್ಯ ಜಿಲ್ಲೆ ವಾರ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: **01-07-2017** ರಿಂದ ಜಾರಿಗೆ ಬರುವಂತೆ ಶೇ. **12** ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ **1** ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸಂಪಾದಕರು, ಗಾಂಧಿಭವನ ವಾರ್ತಾ ಕನ್ನಡ ಮಾಸ ಪತ್ರಿಕೆ, ವಿ.ವಿ.ರಸ್ತೆ, ಮಂಡ್ಯ 571401	1064.00

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪತ್ರಿಕೆಯ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳಿಗೆ ನಿಗದಿ ಪಡಿಸಿರುವ ಸಂಯುಕ್ತ ದರ
1	ಜನಮಿತ್ರ, ದಿನ ಪತ್ರಿಕೆ ಡಿ.ಸಿ.ಎ. ಕಾಂಪ್ಲೆಕ್ಸ್, 1ನೇ ಮಹಡಿ, ಕೆ.ಎಂ.ರಸ್ತೆ, ಚಿಕ್ಕಮಗಳೂರು	2000	50x32x4	16.00	17.92	23.89
2	ಮಲೆನಾಡು ನಕ್ಷತ್ರ, ದಿನ ಪತ್ರಿಕೆ, ವಿಜಯಪುರ ಮುಖ್ಯ ರಸ್ತೆ, ಚಿಕ್ಕಮಗಳೂರು-577101 (ಪ.ಜಾ)	2200	50x32x2	10.00	11.20	
3	ಮಲೆನಾಡು ಸಂಗತಿ, ದಿನ ಪತ್ರಿಕೆ, ಹಳಿಯೂರು ಬಿಲ್ಡಿಂಗ್, ಮಲ್ಲಂದೂರ್ ರಸ್ತೆ, ಚಿಕ್ಕಮಗಳೂರು-577101	2000	50x32x2	10.00	11.20	
4	ಜಿಲ್ಲಾ ಸುದ್ದಿ ಮಾಧ್ಯಮ ದಿನ ಪತ್ರಿಕೆ ಅಕ್ಷರ ಪ್ರಿಂಟರಸ್, ಪಿ.ಬಿ. ನಂ. 66, ಶ್ರೀರಾಘವೇಂದ್ರ ಮಠದ ರಸ್ತೆ, ಬಸವನಹಳ್ಳಿ, ಕ್ಕಮಗಳೂರು	2530	50x32x2	10.00	11.20	
5	ಸ್ನೇಹ ಪ್ರೀಯ, ದಿನ ಪತ್ರಿಕೆ, ಉಷಾ ಪ್ರಿಂಟರ್ಸ್, ಬಿ.ಹೆಚ್. ರಸ್ತೆ, ಕಡುರು ತಾಲ್ಲೂಕು ಚಿಕ್ಕಮಗಳೂರು ರಸ್ತೆ+577101.	2400	50x32x2	10.00	11.20	
6	ಜಿಲ್ಲಾ ವರದಿಗಾರರ ದಿನ ಪತ್ರಿಕೆ, ಸ್ಟೇನ್ ಸರ್ ರಸ್ತೆ, ಎಲ್.ಐ.ಸಿ. ಹತ್ತಿರ, ಚಿಕ್ಕಮಗಳೂರು ಜಯಮಿತ್ರ	2000	50x32x2	10.00	11.20	
7	ಅಕ್ಷರ ತೋರಣ, ದಿನ ಪತ್ರಿಕೆ, ಶಂಕರಪುರ ರಾಮಮಂದಿರ ಸ್ಟ್ರೀಟ್, ಚಿಕ್ಕಮಗಳೂರು (ಪ.ಪಂ)	1200	50x32x2	10.00	11.20	
8	ಗಿರಿವಾಹಿನಿ, ದಿನ ಪತ್ರಿಕೆ, ಬಾರ್ ಲೈನ್ ರಸ್ತೆ, ಪೊಲೀಸ್ ಕ್ವಾಟ್ರಸ್ ಹತ್ತಿರ, ಚಿಕ್ಕಮಗಳೂರು-577101	3000	50x32x4	16.00	17.92	

'RA

<u>ಚಿಕ್ಕಮಗಳೂರು ಜಿಲ್ಲೆ ವಾರ ಪತ್ರಿಕೆಗಳು</u>

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಹೊಸ ಆಧ್ಯಾಯ**, ಕನ್ನಡ ವಾರ ಪತ್ರಿಕೆ, ಸುಭಾಷ್ನಗರ, ಎಂ. ರಸ್ತೆ, ಕಡೂರು- 577548 ಚಿಕ್ಕಮಗಳೂರು ಜಿಲ್ಲೆ (ಪ.ಜಾ) <u>vasuhosadhyaya@gmail.com</u>	**1893.00**
2	**ಮಲೆನಾಡ ಜ್ಯೋತಿ**, ಕನ್ನಡ ವಾರ ಪತ್ರಿಕೆ, ವೆಂಕಟರಾಯರ ಬೀದಿ, ತರೀಕೆರೆ, ಚಿಕ್ಕಮಗಳೂರು ಜಿಲ್ಲೆ	**1893.00**

RA

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ನಿಯತಕಾಲಿಕೆಗಳು

ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸನ್ಮಾರ್ಗ, ಕನ್ನಡ ವಾರ ಪತ್ರಿಕೆ, ಅಂಚೆ ಪೆಟ್ಟಿಗೆ ಸಂಖ್ಯೆ: 49, ಬಿ.ಬಿ.ಲಿಲಾಬಿ ರಸ್ತಗೆ, ಬಂದರು, ಮಂಗಳೂರು	**1893.00**
2	**ರಾಕ್ಣೊ, ಕೊಂಕಣಿ ವಾರ ಪತ್ರಿಕೆ,** 13-12-1444 ಬಿಷಪ್ ಹೌಸ್, ಕೋಡಿಯಾಲ್ ಬೈಲ್, ಮಂಗಳೂರು- 575 003, raknno@gmail.com	**2624.00**
3	ಸುದ್ದಿ ಬಿಡುಗಡೆ, ವಾರ ಪತ್ರಿಕೆ, ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣದ ಬಳಿ ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲೆ.	**3724.00**

ಪಾಕ್ಷಿಕ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 20-09-2018 ರಿಂದ ಜಾರಿಗೆ ಬರುವಂತೆ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	"ಪ್ರಸ್ತುತ" ಕನ್ನಡ ಪಾಕ್ಷಿಕ ಪತ್ರಿಕೆ, ಮೀಡಿಯಾ ಹೌಸ್, 10-23-1009(1), ಡಾ॥ ಅನಸಾರಿ ರಸ್ತೆ, ಯತೀಮ್ ಖಾನ್ ಹಾಲ್ ಹತ್ತಿರ, ಬಂಡರ್, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.	**2352.00**

ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಯುಗಪುರುಷ, ಕನ್ನಡ ಮಾಸ ಪತ್ರಿಕೆ, ಕಿನ್ನಿಗೋಳಿ- 574150. ದಕ್ಷಿಣ ಕನ್ನಡ ಜಿಲ್ಲೆ yugapurushakinnigoli@gmail.com	**1144.00**
2	**ಇಷ್ಯೂಸ್ ಅಂಡ್ ಕನ್ಸರ್ನ್,** ಆಂಗ್ಲ ಮಾಸ ಪತ್ರಿಕೆ, ಸುರತ್ಕಲ್ ಬಸ್ ನಿಲ್ದಾಣದ ಬಳಿ, ಸಹಕಾರಿ ಬ್ಯಾಂಕಿ ಹಳೇ ಕಟ್ಟಡ, ಮಂಗಳೂರು- 575 014.	**2598.00**

RA

3	ಅಡಿಕೆ, ಕನ್ನಡ ಮಾಸ ಪತ್ರಿಕೆ, ಬಾಥ್ ಬಿಲ್ಡಿಂಗ್, ಯಲಮುಡಿ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ	1893.00
4	ಅಸೀಮ, ಕನ್ನಡ ಮಾಸ ಪತ್ರಿಕೆ, ಮಂಗಳೂರು- 575 003, ದಕ್ಷಿಣ ಕನ್ನಡ ಜಿಲ್ಲೆ	2520.00
5	ಸಂಪಾದಕರು, "ನಿರಂತರ ಪ್ರಗತಿ" ಕನ್ನಡ ಮಾಸ ಪತ್ರಿಕೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಅಂಚೆ ಧರ್ಮಸ್ಥಳ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ (ಪ್ರಸಾರ ಸಂಖ್ಯೆ: **3,82,875)**	**25,872 (13-11-2018)**

ದ್ವೈಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ವಿವೇಕ ಸಂಪದ, ಕನ್ನಡ ದ್ವೈ ಮಾಸಿಕ ಪತ್ರಿಕೆ, ಸಾಲಿಗ್ರಾಮ 576 225, ದಕ್ಷಿಣ ಕನ್ನಡ ಜಿಲ್ಲೆ	1893.00

RA

ಇಲಾಖೆಯ ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ನಿಯತಕಾಲಿಕೆಗಳು

ವಾರ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: **01-07-2017** ರಿಂದ ಜಾರಿಗೆ ಬರುವಂತೆ ಶೇ. **12** ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ **1** ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಸಂಪಾದಕರು, ಸುಜಾತ, ಕನ್ನಡ ಮಾಸ ಪತ್ರಿಕೆ, ನಂ.108, ಸುಪ್ರಭಾತ, ಬಿಜೈ ಕಾಪಿಕಾಡ್, ಮಂಗಳೂರು- 575 004 **Sujathasanchike@gmail.com**	6648.32

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ರೇಷ್ಮೆನಾಡು ದಿನ ಪತ್ರಿಕೆ ಪಚ್ಚಪ್ಪ ಕಟ್ಟಡ, (ಪಚ್ಚಪ್ಪಸರ್ಕಲ್) ಭುವನೇಶ್ವರಿ ವೃತ್ತ, ಚಾಮರಾಜನಗರ	2500	50x32x4	16.00	17.92
2	ಸುದ್ದಿಸಂಜೆ ದಿನ ಪತ್ರಿಕೆ (ಸಂಜೆ ದಿನ ಪತ್ರಿಕೆ) ಸಿದ್ದಾರ್ಥ ನಗರ, ಕಾನ್ವೆಂಟ್ ಆಸ್ಪತ್ರೆ ಎದುರು, ಬಿ.ರಾಚಯ್ಯ ಜೋಡಿ ರಸ್ತೆ, ಚಾಮರಾಜನಗರ (ಪ.ಜಾ) (10 ವರ್ಷದ ಅರ್ಧ ಪುಟ ಹೆಚ್ಚುವರಿ ಜಾಹೀರಾತು)	1000	50x32x4	16.00	17.92
3	ಗೊರುಕನ ದಿನ ಪತ್ರಿಕೆ #136, ಸಂಪಿಗೆ ರಸ್ತೆ, ಚಾಮರಾಜನಗರ	2100	50x32x8	16.00	17.92

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಹಾಸನ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರು	ಪತ್ರಿಕೆಯಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳಿಗೆ ನಿಗದಿ ಪಡಿಸಿರುವ ಸಂಯುಕ್ತ ದರ
1	ಜನಮಿತ್ರ, ಸ್ಥಳೀಯ ದಿನಪತ್ರಿಕೆ, ಸಿಲ್ವರ್ ಜ್ಯೂಮಿಲಿ ಪಾರ್ಕ್ ರಸ್ತೆ, ಕೆ.ಆರ್.ಪುರಂ ,ಹಾಸನ	8000	50x32x4	19.00	21.28	23.89
2	ಪ್ರತಿನಿಧಿ, ಕನ್ನಡ ದಿನ ಪತ್ರಿಕೆ, ಸಿಲ್ವರ್ ಜ್ಯೂಮಿಲಿ ಪಾರ್ಕ್ ರಸ್ತೆ, ,ಹಾಸನ	2000	50x32x4	16.00	17.92	
3	ಜನತಾ ಮಾಧ್ಯಮ ಸ್ಥಳೀಯ ದಿನಪತ್ರಿಕೆ, ಆರ್.ಸಿ. ರಸ್ತೆ, ಹಾಸನ	8500	50x32x4	19.00	21.28	
4	ಹಾಸನ ಮಾಧ್ಯಮ ಸ್ಥಳೀಯ ದಿನಪತ್ರಿಕೆ, ಬೆನಕ ಕೃಪ, 4ನೇ ಮುಖ್ಯ ರಸ್ತೆ, ನೀರಿನ ಬ್ಯಾಂಕ್ ಎದುರು, ಶಾಂತಿನಗರ, ಹಾಸನ	1800	50x32x2	10.00	11.20	
5	ಹಾಸನ ಮಿತ್ರ ಸ್ಥಳೀಯ ದಿನಪತ್ರಿಕೆ,ಅರಳಿಕಟ್ಟೆ ರಸ್ತೆ, ಹಾಸನ	3200	50x32x2	10.00	11.20	
6	ಜ್ಞಾನದೀಪ ಸ್ಥಳೀಯ ದಿನಪತ್ರಿಕೆ, ಹೊಸ ಲೈನ್ ರಸ್ತೆ, ಹಾಸನ	2000	50x32x2	10.00	11.20	
7	ಮಾರ್ಗಪ್ರಭ ಸ್ಥಳೀಯ ದಿನಪತ್ರಿಕೆ, ನಂ.437, 12ನೇ ಕ್ರಾಸ್, ಕುವೆಂಪು ನಗರ, ಹಾಸನ	1000	50x32x2	10.00	11.20	
8	ನಾಡಸಹ್ಯಾದ್ರಿ ಸ್ಥಳೀಯ ದಿನಪತ್ರಿಕೆ,ವಿದ್ಯಾನಗರ, ಎಂ.ಜಿ. ರಸ್ತೆ, ಸ್ಟೇಡಿಯಂ ಹಿಂಭಾಗ, ಹಾಸನ	3000	50x32x2	10.00	11.20	
9	ಹಾಸನವಾಣಿ ಸ್ಥಳೀಯ ದಿನಪತ್ರಿಕೆ, ನಂ.796/2, 20ನೇ ಕ್ರಾಸ್, 2ನೇ ಮೇನ್, 3ನೇ ರಸ್ತೆ, ಕುವೆಂಪು ನಗರ, ಹಾಸನ	4000	50x32x4	16.00	17.92	
10	ಪ್ರಜೋದಯ ಪ್ರಜೋದಯ ಸ್ಥಳೀಯ ಸಂಜೆ ದಿನಪತ್ರಿಕೆ, ಗಂಧದ ಕೋಟೆ ಹಿಂಭಾಗ, 2ನೇ ರಸ್ತೆ, ಕೆ.ಆರ್. ಪುರಂ, ಹಾಸನ	8000	50x32x4	19.00	21.28	
11	ಸತ್ಯದಹೊನಲು ಸ್ಥಳೀಯ ಸಂಜೆ ದಿನಪತ್ರಿಕೆ, ಸ್ಟೇಡಿಯಂ ಹಿಂಭಾಗ ಅಶೋಕ ರಸ್ತೆ, ವಿದ್ಯಾನಗರ, ಹಾಸನ \	3450	50x32x4	16.00	17.92	
12	ಹಲೋ ಹಾಸನ್ ಸ್ಥಳೀಯ ಸಂಜೆ ದಿನಪತ್ರಿಕೆ, ಕೆ.ಆರ್.ಪುರಂ. ಸಂಪಿಗೆ ರಸ್ತೆ, ಹಾಸನ	2800	50x32x2	10.00	11.20	
13	ಜನಹಿತ ಸ್ಥಳೀಯ ಸಂಜೆ ದಿನಪತ್ರಿಕೆ ಹಾಸನ	3000	50x32x4	-	16.00	
14	ಅಮೋಘವಾಣಿ " ಕನ್ನಡ ದಿನ ಪತ್ರಿಕೆ, ಅ/೦ ಶ್ರೀಗಂಧ ಸೇವಾ ಸಂಸ್ಥೆ, ರುಚಿತಾ ಕಾಂಪ್ಲೆಕ್ಸ್, 2ನೇ ಮಹಡಿ, ಹೋಟೆಲ್ ಗೋಕುಲ್ ಎದುರು, ಕೆ. ಆರ್. ಪುರಂ, ಹಾಸನ-573201 (ಪ.ಜಾ)	2500	50x32x4	-	16.00 (ದಿ: 18-09-2018)	

RA

<u>ಹಾಸನ ಜಿಲ್ಲೆ ಮಾಸ ಪತ್ರಿಕೆಗಳು</u>

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಅರಸಿಕೆರೆ ಪ್ರಭ, ಕನ್ನಡ ಮಾಸ ಪತ್ರಿಕೆ, ಗರುಡನಗಿರಿ ರೋಡ್, ಅರಸೀಕೆರೆ- 573 103	**2016.00**

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಮಡಿಕೇರಿ (ಕೊಡಗು) ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಶಕ್ತಿ ದಿನ ಪತ್ರಿಕೆ ಕೈಗಾರಿಕಾ ಬಡಾವಣೆ, ಮಡಿಕೇರಿ, ಕೊಡಗು ಜಿಲ್ಲೆ.	11000	50x32x8	22.00	24.64
2	ರಾಷ್ಟ್ರಬಂಧು, ದಿನಪತ್ರಿಕೆ ಜೈನರ ಬೀದಿ, ವಿರಾಜಪೇಟೆ, ಕೊಡಗು ಜಿಲ್ಲೆ.	1000	50x32x2	10.00	11.20
3	ಸಂಪಾದಕರು, "ಪ್ರಜಾಸತ್ಯ " ಕನ್ನಡ ದಿನ ಪತ್ರಿಕೆ, ಶ್ರೀ ರಾಜರಾಜೇಶ್ವರಿ ಪ್ರಿಂಟ್ಸ್ & ಪಬ್ಲೀಷರ್ಸ್, ಬ್ಲಾಕ್ ನಂ.14, ಎಫ್.ಎಂ.ಸಿ. ಕಾಲೇಜ್ ಹತ್ತಿರ, ಮಡಿಕೇರಿ, ಕೊಡಗು ಜಿಲ್ಲೆ,	4700	50x32x4		16.00 ದಿನಾಂಕ: 28-11-2018)

<u>ವಾರ ಪತ್ರಿಕೆಗಳು</u>

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: **01-09-2018** ರಿಂದ ಜಾರಿಗೆ ಬರುವಂತೆ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	" **ಪೂಮಾಲೆ** " ಕೊಡವ ಭಾಷೆಯ ವಾರ ಪತ್ರಿಕೆ, ಎಫ್.ಎಂ.ಸಿ ರಸ್ತೆ, ವಿರಾಜಪೇಟೆ-571218, ಕೊಡಗು ಜಿಲ್ಲೆ.	**4368.00**

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಕಲಬುರಗಿ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ. ಸಂ	ಪತ್ರಿಕೆಯ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳಿಗೆ ನಿಗದಿ ಪಡಿಸಿರುವ ಸಂಯುಕ್ತ ದರ
1	ಗ್ರೀನೋಬಲ್ಸ್ ಕನ್ನಡ ದಿನಪತ್ರಿಕೆ, ಲೋಹಾರ ಗಲ್ಲಿ, ಕಲಬುರಗಿ-585101	2000	50x32x4	16.00	17.92	
2	ಕನ್ನಡ ಬಂಧು, ಕನ್ನಡ ದಿನಪತ್ರಿಕೆ, ಪ್ಲಾಟ ನಂ-16, ಸುಂದರ ನಿಲಯ, ಹೊಸ ಜೇವರ್ಗಿ ರಸ್ತೆ ಉದಯ ನಗರ ಕಲಬುರಗಿ-585102	1500	50x32x4	16.00	17.92	
3	ಶಾಸನ ಕನ್ನಡ ದಿನಪತ್ರಿಕೆ ಶಾಸನ ಬಿಲ್ಡಿಂಗ್, ಪ್ಲಾಟ ನಂ-22, ಸಿಂದಗಿ ಅಂಬಾ ಭವಾನಿ ದೇವಸ್ಥಾನ ಹತ್ತಿರ, ಎಸ್.ಬಿ.ಟೆಂಪಲ ರಸ್ತೆ, ಕಲಬುರಗಿ-585102	2000	50x32x2	10.00	11.20	
4	ನೃಪತುಂಗ ಕನ್ನಡ ದಿನಪತ್ರಿಕೆ ನಂ-1-22/15 ಅಸೆಂಬ್ಲಿ ಟವರ್ಸ್, ಕೋರ್ಟ್ ರಸ್ತೆ ಕಲಬುರಗಿ-585102, (ಪ.ಜಾ)	1000	50x32x4	16.00	17.92	
5	ಪ್ರಚಾರ ಪ್ರಪಂಚ, ಕನ್ನಡ ದಿನಪತ್ರಿಕೆ, ಲೋಹಾರ ಗಲ್ಲಿ, ಕಲಬುರಗಿ-585101	2100	50x32x4	16.00	17.92	
6	ಜೈ ಭೀಮ ಗದೆ, ಕನ್ನಡ ದಿನಪತ್ರಿಕೆ, ಪ್ಲಾಟ್ ಸಂಖ್ಯೆ:86/1 & 87/1, ಎಸ್.ಎಸ್.ವಿ.ಕೋಡ್ಲಾ ಕಾಲೋನಿ, ಪ್ರೆಸ್ ಕ್ಲಬ್ ಕ್ಯಾಂಪಸ್, ಕುಸನೂರ ರಸ್ತೆ ಕಲಬುರಗಿ-585106,(ಪ.ಜಾ)	2500	50x32x4	16.00	17.92	23.89
7	ವಿಶ್ವಪ್ರಚಾರ, ಕನ್ನಡ ದಿನಪತ್ರಿಕೆ ಲೋಹಾರ ಗಲ್ಲಿ, ಕಲಬುರಗಿ-585101	1000	50x32x4	16.00	17.92	

'RA

8	ಕಲಬುರ್ಗಿ ವಾಣಿ ಕನ್ನಡ ದಿನಪತ್ರಿಕೆ, ಸಿ-9, ಇಂದರದಾಸ್ ಪಾರ್ಟ್‌ಮೆಂಟ್ಸ್, ಬ್ರಹ್ಮಪುರ ಕಲಬುರಗಿ-585102	2100	50x32x4	16.00	17.92	
9	ವೃತ್ತ ಮಂಜರಿ ಹಿಂದಿ ದಿನಪತ್ರಿಕೆ, ಶ್ರೀ ಕೃಷ್ಣಾ ಕಾಂಪ್ಲೆಕ್ಸ್, ಜೇವರ್ಗಿ ರಸ್ತೆ, ಕಲಬುರಗಿ-585102	1800	50x32x4	16.00	17.92	
10	ವಾಣಿ ಸಾಮ್ರಾಟ ಕನ್ನಡ ದಿನಪತ್ರಿಕೆ, ಶ್ರೀ ಕೃಷ್ಣಾ ಕಾಂಪ್ಲೆಕ್ಸ್, ಜೇವರ್ಗಿ ರಸ್ತೆ, ಕಲಬುರಗಿ-585102	3500	50x32x4	16.00	17.92	
11	ಬಹಮನಿ ನ್ಯೂಸ್ ಉರ್ದು ದಿನಪತ್ರಿಕೆ, ಉಮರ ಕಾಲೋನಿ, ಅಜಾದಪುರ ರಸ್ತೆ, ರಿಂಗ್ ರಓಡ್ ಕಲಬುರಗಿ-585104	1500	50x32x4	16.00	17.92	
12	ಕಲ್ಯಾಣ ನಾಡು ಕನ್ನಡ ದಿನಪತ್ರಿಕೆ, ಕೆ.ಬಿ.ಎನ್.ಕಂಪ್ಲೆಕ್ಸ್ ಸ್ಟೇಷನ್ ರಸ್ತೆ, ಕಲಬುರಗಿ-585102	2100	50x32x4	16.00	17.92	
13	ಕಲಬುರ್ಗಿ ಪ್ರತಿನಿಧಿ ಕನ್ನಡ ದಿನಪತ್ರಿಕೆ, ಪ್ಲಾಟ್ ನಂ-3, ವಾಟರ ಟ್ಯಾಂಕ್ ಹತ್ತಿರ, ಆಳಂದ ಕಾಲೋನಿ, ಆಳಂದ ರಸ್ತೆ, ಕಲಬುರಗಿ-585102	2075	50x32x4	16.00	17.92	
14	ಶಿವಾಕ್ರೋಶ ಕನ್ನಡ ದಿನಪತ್ರಿಕೆ ಶಾಪ್ ನಂ-1, ಶಿವ ಕೃಪಾ, ಖಾದ್ರಿ ಚೌಕ್ ಹತ್ತಿರ, ದೇವಿ ನಗರ, ಆಳಂದ ರಸ್ತೆ ಕಲಬುರಗಿ-585102	2700	50x32x4	16.00	17.92	
15	ಎಸ್.ಚಿತ್ರಅಮೃತ ಕನ್ನಡ ದಿನಪತ್ರಿಕೆ, ಕುಂಬಾರ ಗಲ್ಲಿ, ಬ್ರಹ್ಮಪುರ ಕಲಬುರಗಿ-585101	1900	50x32x4	16.00	17.92	
16	ಶೋಷಿತರ ಕೂಗು ಕನ್ನಡ ದಿನಪತ್ರಿಕೆ, #2-481, ರಮಾದೇವಿ ಆರ್. ಮಾಡಗಿ ಕಾಂಪ್ಲೆಕ್ಸ್, ಜೆ.ಕೆ.ಫರ್ನಿಚರ್ ಹತ್ತಿರ, ಜಗತ್ ವೃತ್ತ ಕಲಬುರಗಿ-585101, (ಪ.ಜಾ)	1100	50x32x4	16.00	17.92	

RA

17	ನಾಡ ಸೇವೆ ಕನ್ನಡ ದಿನಪತ್ರಿಕೆ # 601/81 ಬಸವೇಶ್ವರ ಕಾಲೋನಿ ಎಕ್ಸಟೆನ್ಸನ್, ರಿಂಗ್ ರೋಡ್ ಹತ್ತಿರ, ಕಲಬುರಗಿ-585105	1000	50x32x4	16.00	17.92	
18	ಬುದ್ಧ ಲೋಕ ಕನ್ನಡ ದಿನಪತ್ರಿಕೆ #3, ಕೋ-ಆಪರೇಷನ್ ಕಾಂಪ್ಲೆಕ್ಸ್, ವಿದ್ಯಾ ನಗರ ಕಪನೂರ, ಕಲಬುರಗಿ-585104 (ಪ.ಜಾ)	1000	50x32x4	16.00	17.92	
19	ಇನ್‌ಖಿಲಾಬ್-ಎ-ಡೆಕ್ಕನ ಉರ್ದು ದಿನಪತ್ರಿಕೆ ಮಸ್ಜಿದ್ ಕಾಂಪ್ಲೆಕ್ಸ್, ಸಂತ್ರಾಸವಾಡಿ, ದರ್ಗಾ ರಸ್ತೆ, ಕಲಬುರಗಿ	1000	50x32x4	16.00	17.92	
20	ಚಿಂತಕ ಕನ್ನಡ ದಿನಪತ್ರಿಕೆ ಗಂಗಾಮೃತ, 185 ಬನಶಂಕರಿ, ಜಯನಗರ, ಸೇಡಂ ರಸ್ತೆ ಕಲಬುರಗಿ-585105	3000	50x32x4	16.00	17.92	
21	ಜನತಾ ಟೈಮ್ಸ್ ಕನ್ನಡ ದಿನಪತ್ರಿಕೆ, ಶಾಪ್ ನಂ-2, ಖರ್ಗೆ ಶಾಲೆ ಹತ್ತಿರ, ಶಹಾ ಬಜಾರ ನಾಕಾ ಕಲಬುರಗಿ-585102	2300	50x32x4	16.00	17.92	
22	ಸಲಾಮತಿ ಉರ್ದು ದಿನಪತ್ರಿಕೆ ಮುಸ್ಲಿಂ ಚೌಕ್, ಕೆ.ಬಿ.ಎನ್.ರೆಸಿಡೆನ್ಸಿ ಪಕ್ಕದಲ್ಲಿ, ಮಿಜಗುರಿ ಕಲಬುರಗಿ-585104	1050	50x32x4	16.00	17.92	
23	ಕಲಬುರ್ಗಿ ಕನ್ನಡಿ ಕನ್ನಡ ದಿನಪತ್ರಿಕೆ, ಭವಾನಿ ಕಾಂಪ್ಲೆಕ್ಸ್, ಸರಸ್ವತಿ ಗೋದಾಮು, ಮುಖ್ಯ ರಸ್ತೆ ಕಲಬುರಗಿ-585101	1000	50x32x4	16.00	17.92	
24	ವಿಶಾಲ ವಿಶ್ವ ಕನ್ನಡ ದಿನಪತ್ರಿಕೆ ವಿಶ್ವ ಸೇವಾ ಮಿಷನ್, ಶ್ರದ್ಧಾ ರೆಸಿಡೆನ್ಸಿ, ಅರಣ್ಯ ಇಲಾಖೆ ಎದುರುಗಡೆ, ಕೋರ್ಟ್ ರಸ್ತೆ ಕಲಬುರಗಿ-585102	1000	50x32x4	16.00	17.92	
25	ಹೈದ್ರಾಬಾದ ಕರ್ನಾಟಕ ಮುಂಜಾವು ಕನ್ನಡ ದಿನಪತ್ರಿಕೆ, ಪ್ಲಾಟ್ ನಂ-353, ಸಿ.ಐ.ಬಿ	1100	50x32x4	16.00	17.92	

RA

	ಕಾಲೋನಿ, ಕಲಬುರಗಿ-585103 (ಪ.ಜಾ)					
26	ಇಲ್ಲಿಯ ಜನ ಕನ್ನಡ ದಿನಪತ್ರಿಕೆ ಶಾಪ್ ನಂ-1, ಉ.ಓಂ-9-545/1ಃ, ಮಹಾದೇವ ನಗರ, ಶೇಖ್ ರೋಜಾ ರೋಡ್, ಶಹಾಬಜಾರ ಕಲಬುರಗಿ-585101	1100	50x32x4	16.00	17.92	
27	ಜಗವಾಣಿ ಕನ್ನಡ ದಿನಪತ್ರಿಕೆ ಎಲ್.ಐ.ಜಿ-5, ಆನಂದ ನಗರ, ರಾಜಾಪುರ ರಸ್ತೆ ಕಲಬುರಗಿ-585105 (ಪ.ಜಾ)	1080	50x32x4	16.00	17.92	
28	ವಿಜಯ ಗುಲಬರ್ಗಾ ಕನ್ನಡ ದಿನಪತ್ರಿಕೆ ಉ.ಓಂ.ಅ/73, ಎಂ.ಎಸ್.ಕೆ.ಮಿಲ್ ಕಾಲೋನಿ, ಸಿದ್ಧಾರ್ಥ ನಗರ, ಕಲಬುರಗಿ-585103, (ಪ.ಜಾ)	1040	50x32x4	16.00	17.92	
29	ವಿಕಾಸ ವಾಣಿ ಕನ್ನಡ ದಿನಪತ್ರಿಕೆ, ಉ.ಓಂ.1-9/19, ಮಾತೃಛಾಯಾ ಆಸ್ಪತ್ರೆ ಎದುರುಗಡೆ, ಖೂಬಾ ಪ್ಲಾಟ್, ಕಲಬುರಗಿ	1050	50x32x4	16.00	17.92	
30	ಪ್ರಥಮ ವಾಣಿ ಕನ್ನಡ ದಿನಪತ್ರಿಕೆ, "ನಾಗರಾಜ ಕಾಟೇಜ್" , ಪ್ಲಾಟ್ ನಂ-31, ಗುಬ್ಬಿ ಕಾಲೋನಿ, ಸಏಡಂ ರಸ್ತೆ ಕಲಬುರಗಿ-585105, (ಪ.ಜಾ)	1050	50x32x4	16.00	17.92	
31	ಕೆ.ಬಿ.ಎನ್.ಟೈಮ್ಸ್ ಉರ್ದು ದಿನಪತ್ರಿಕೆ, ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಕೆ.ಬಿ.ಎನ್. ಮಹಿಳಾ ಹಾಸ್ಟೆಲ್ ಬಿಲ್ಡಿಂಗ್ ಪಕ್ಕದಲ್ಲಿ, ರೌಜಾ-ಇ-ಬುಜುರ್ಗ್ ಕಲಬುರಗಿ-585104	1100	50x32x12	16.00	17.92	
32	ಫ್ಯಾಶನ್ ಪೀಪಲ್ ಕನ್ನಡ ದಿನಪತ್ರಿಕೆ, 11-366/249, ಗಂಗಾ ನಗರ ಬ್ರಹ್ಮಪುರ ಕಲಬುರಗಿ-585101	1050	50x32x4	-	16.00	

RA

33	ಗುಲಬರ್ಗಾ ವಾರ್ತೆ ಕನ್ನಡ ದಿನಪತ್ರಿಕೆ ಪ್ಲಾಟ್ ನಂ-73, ನ್ಯೂ ಘಾಟಗೆ ಲೇಔಟ್, ಕಲಬುರಗಿ-585103 (ಪ.ಜಾ)	1050	50x32x4	-	16.00	
34	ಸಂಪಾದಕರು, **"ಶೂದ್ರ ಶಕ್ತಿ "** ಕನ್ನಡ ದಿನ ಪತ್ರಿಕೆ, ನಿಸರ್ಗ, ಅಸೆಂಬ್ಲಿ ಟವರ್ಸ್, ಕೆ.ಇ.ಬಿ. ಹಿಂಬಾಗ ಕೋರ್ಟ್ ರಸ್ತೆ, ಕಲಬುರಗಿ (ಪ.ಜಾ)	1050	50x32x4	-	16.00 (ದಿನಾಂಕ: 23-11-2018)	

'RA

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಕಲಬುರಗಿ ಜಿಲ್ಲೆಯ ನಿಯತಕಾಲಿಕೆಗಳು

ಕಲಬುರಗಿ ಜಿಲ್ಲೆ ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಮಾರ್ಗದರ್ಶಿ, ಕನ್ನಡ ಮಾಸ ಪತ್ರಿಕೆ, ದೇವಿ ನಗರ, ಆಳಂದ ರಸ್ತೆ, ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣ, ಕಲಬುರ್ಗಿ	1893.00

RA

ಇಲಾಖೆಯ ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಕಲಬುರಗಿ ಜಿಲ್ಲೆಯ ನಿಯತಕಾಲಿಕೆಗಳು

ಕಲಬುರಗಿ ಜಿಲ್ಲೆ ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ವಿಜ್ಞಾನ ಸೌರಭ, ಕನ್ನಡ ಮಾಸ ಪತ್ರಿಕೆ, ವಿಶ್ವಭಾರತಿ ಪ್ರಕಾಶಕ, ಕಡಗುಂಚಿ-585311 ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ	1288.00

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಬೀದರ್ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆಯ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಜನಪರ, ಕನ್ನಡ ದಿನ ಪತ್ರಿಕೆ, ಡಾ. ಗಾಯಿತ್ರಿಕ ವಿ.ಪಾಟೀಲ್, ಮನೆ ನಂ. 8-9-572, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಹಿಂದೆ, ಉದಗಿರಿ ರಸ್ತೆ, ಬೀದರ್-585401.	2000	50x32x4	16.00	ಜಾಹಿರಾತು ಸ್ಥಗಿತಗೊಳಿಸಲಾಗಿದೆ
2	ಹೈದ್ರಾಬಾದ್ ಕರ್ನಾಟಕ, ಉರ್ದು ದಿನ ಪತ್ರಿಕೆ ಗೋಲೆಖಾನಾ ಮಸೀದಿ ಹತ್ತಿರ, 5-01-139 ಗೋಲೆಖಾನಾ ರಸ್ತೆ, ಬೀದರ್-585401 (ಗಡಿ. ಪ)	2000	50x32x4	16.00	17.92
3	ಬೀದರ್ ಕಿ ಆವಾಜ್, ಹಿಂದಿ ದಿನಪತ್ರಿಕೆ, ಮನೆ ಸಂ. 9-2-172, ಡಿ.ಸಿ.ಸಿ. ಕೇಂದ್ರ ಬ್ಯಾಂಕ್ ಹತ್ತಿರ, ಜಹಿರಾಬಾದ್- ನಾಂದೇಡ್ ರಸ್ತೆ, ಬೀದರ್ (ಗಡಿ. ಪ)	1050	50x32x4	16.00	17.92
4	ಪಬ್ಲಿಕ್, ಕನ್ನಡ ದಿನ ಪತ್ರಿಕೆ, ಮ.ನಂ. 9-3-40, ಕ್ರಾಂತಿ ಗಣೇಶ ಹತ್ತಿರ, ಶಹಾಗಂಜ ಮುಖ್ಯರಸ್ತೆ, ಬೀದರ್-585401 (ಗಡಿ. ಪ)	2000	50x32x4	16.00	17.92
5	ದಮನ್, ಕನ್ನಡ ದಿನ ಪತ್ರಿಕೆ, #8-9-416/1, ದೇವಿ ಕಾಲೋನಿ, ಬಸ್ ಸ್ಟ್ಯಾಂಡ್ ಹತ್ತಿರ, ಬೀದರ್.	1500	50x32x4	16.00	ಜಾಹಿರಾತು ಸ್ಥಗಿತಗೊಳಿಸಲಾಗಿದೆ
6	ಪರಿಹಾರ, ಕನ್ನಡ ದಿನ ಪತ್ರಿಕೆ, 1) ಶೆಡ್ ಡಿ-1, ಇಂಡಸ್ಟ್ರೀಯಲ್ ಎಸ್ಟೇಟ್ ಗಾಂಧಿ ಗಂಜ್ ಬೀದರ್, 2) ಪರಿಹಾರ, ಮನೆ ಸಂ,9-08-476 ಶ್ರೀ ಸಿದ್ಧರಾಮೇಶ್ವರ ನಿಲಯ, ಕಾಳಿದಾಸ ನಗರ, ಬಿ.ಬಿ.ಎ ಕಾಲೇಜು ರಸ್ತೆ, ಬೀದರ್ (ಪ.ಪಂ) (ಗಡಿ. ಪ)	2000	50x32x4	16.00	17.92

RA

7	ಬೀದರ ಸಂದೇಶ, ಹಿಂದಿನ ದಿನಪತ್ರಿಕೆ, ಮನೆ ನಂ.-04-02-149, ತಿಲಕ್ ರಸ್ತೆ, ಚೌಬಾರಾ ಹತ್ತಿರ ಬೀದರ್-585401 (ಗಡಿ. ಪ)	2100	50x32x4	16.00	17.92
8	ಕಾರಾಂಜಾ ಎಕ್ಸ್ ಪ್ರೆಸ್, ಕನ್ನಡ ದಿನ ಪತ್ರಿಕೆ, ಪ್ರಿಯದರರ್ಶಿನಿ ಕಾಂಪ್ಲೆಕ್ಸ್ ನಂ. 7-7-2, ಶಾಫ್ 2&3, ನಾವದಗೇರಿ, ಹೋಮ ಗಾರ್ಡ್ ಕಚೇರಿ ಹಿಂಬದಿ, ಜನವಾಡಾ ರಸ್ತೆ, ಬೀದರ್ (ಪ.ಜಾ) (ಗಡಿ. ಪ)	2000	50x32x4	16.00	17.92
9	ಬೀದರ ರಹಸ್ಯ, ಕನ್ನಡ ದಿನ ಪತ್ರಿಕೆ, ಮನೆ ನಂ. 8-7-108, ಕೆ.ಇ.ಬಿ ಕಾಲೋನಿ, ಎಲ್.ಐ.ಜಿ 133 ಬೀದರ್ (ಗಡಿ. ಪ)	2000	50x32x4	16.00	17.92
10	ಸುರ್ಖ್ ಜಮೀನ್, ಉರ್ದು ದಿನ ಪತ್ರಿಕೆ ಮ.ನಂ.9-2-172, ಡಿ.ಸಿ.ಸಿ. ಕೇಂದ್ರ ಬ್ಯಾಂಕ್ ಹತ್ತಿರ ಜಹೀರಾಬಾದ-ನಾಂದೇಡ್ ರಸ್ತೆ, ಬೀದರ್ (ಗಡಿ. ಪ)	1500	50x32x4	16.00	17.92
11	ಬೀದರ ಜಂಗ್, ಕನ್ನಡ ದಿನ ಪತ್ರಿಕೆ, ವಾಲಿ ಮಿಡಯಾ ಹೌಸ್, 8-9-72/74, ಎಸ್.ವಿ. ಪಾಟೀಲ್ ನಗರ, ುದ್ಗೀರ ರಸ್ತೆ, ಬೀದರ್ (ಗಡಿ. ಪ)	2000	50x32x4	16.00	17.92
12	ಜನದನಿ, ಕನ್ನಡ ದಿನ ಪತ್ರಿಕೆ, 8-9-144, 2ನೇ ಮಹಡಿ, ಶಿವಕಲಾ ಕಾಂಪ್ಲೆಕ್ಸ್, ಗುರುನಾನಕ್ ಗೇಟ್ ಹತ್ತಿರ, ಬೀದರ್ (ಗಡಿ. ಪ)	2100	50x32x4	16.00	17.92
13	ಅದಬೀ ಅಕ್ಕಾಸ್, ಉರ್ದು ದಿನ ಪತ್ರಿಕೆ, ಮನೆ ನಂ. 5-2-237, ಖಾದ್ರಿಯಾಪುರ, ಬೀದರ್-585401. (ಗಡಿ. ಪ)	1000	50x32x4	16.00	17.92
14	ಯುವರಂಗ, ಕನ್ನಡ ದಿನ ಪತ್ರಿಕೆ, ಪಾಟೀಲ್ ಪ್ರಿಂಟ್ಸ್, ಹೊಸ ನೀರನ ಟ್ಯಾಂಕ್ ಹಿಂಬದಿ, ಮೈಲೂರ ಕ್ರಾಸ್, ವಿದ್ಯಾನಗರ ಕಾಲೋನಿ, ಬೀದರ್ (ಗಡಿ. ಪ)	2050	50x32x4	16.00	17.92

'RA

15	ವಚನಕ್ರಾಂತಿ, ಕನ್ನಡ ದಿನ ಪತ್ರಿಕೆ, ರತನ್ ದೀಪ್ ನಿವಾಸ, ಮನೆ ಸಂ. 9-4-11 ಸಾಯಿ ಕಾಲೋನಿ, ಗಾಂಧಿ ಗಂಜ್ ರಸ್ತೆ, ಬೀದರ್ (ಗಡಿ. ಪ)	2000	50x32x4	16.00	17.92
16	ಸಣಹೆ ಅಂತರಂಗ ಸುದ್ದಿ, ಸಂಜೆ ಪತ್ರಿಕೆ, ಪ್ಲಾಟ್ ನಂ.28- ಭಾರ್ಗವಿ ಅಡಸಾರೆ ಕಾಂಪ್ಲೆಕ್ಸ್, ಶರಣ ನಗರ ಕಾಲೋನಿ, ಶರಣ ಉದ್ಯಾನವನ ಹತ್ತಿರ, ಕೆ.ಇ.ಬಿ ರಸ್ತೆ ಹಿಂಬದಿ, ಬೀದರ್ (ಪ.ಪಂ) (ಗಡಿ. ಪ)	1050	50x32x4	16.00	17.92
17	ಅಶೋಕಾ ಕೋಟೆ, ಕನ್ನಡ ದಿನ ಪತ್ರಿಕೆ, ಮನೆ ನಂ. 19-06-333, ಬರೀದ್ ಶಾಹಿ ಗಾರ್ಡನ್, ಗಣೇಶ ಮಂದಿರದ ಹತ್ತಿರ, ಶಿವನಗರ ಉತ್ತಜರ, ಬೀದರ್ (ಗಡಿ. ಪ)	2100	50x32x4	16.00	17.92
18	ಬೀದರ ಕ್ರಾಂತಿ, ಕನ್ನಡ ದಿನ ಪತ್ರಿಕೆ, ಚಂದ್ರಕಲಾ ಕಾಂಪ್ಲೆಕ್ಸ್, ಮನೆ ನಂ. 9-4-62/63/ಎ ಖಾಜಿ ಕಾಲೋನಿ ನಂದಿ ಪೆಟ್ರೋಲ್ ಬಂಕ್ ಎದುರುಗಡೆ ಗಾಂಧಿಗಂಜ್ ರಸ್ತೆ, ಬೀದರ್	1000	50x32x4	16.00	17.92
19	ಬೀದರ್ ಜಾಗೃತ್ತಿ, ಹಿಂದಿ ದಿನಪತ್ರಿಕೆ, ಮನೆ ಸಂ. 8-3-01 ರತ್ನಾ ಲಾಡ್ಜ್ ಹತ್ತಿರ, ಶಹಾಗಂಜ್ ಬೀದರ್ (ಗಡಿ. ಪ)	1000	50x32x4	11.20	16.00 ದಿನಾಂಕ : 01-06-2017
20	ಪಬ್ಲಿಕ್ ಕಾನ್ಪರೆನ್ಸ್, ಆಂಗ್ಲ ದಿನಪತ್ರಿಕೆ, ಮನೆ ಸಂ 5-05-153 ಮೆಹರ್ ಮಂಜಿಲ್ ಖಾದ್ರಿಯಾಪುರ, ಬೀದರ್	1000	50x32x4	16.00	17.92
21	ಮಹಾಕಾಯಸ್, ಹಿಂದಿ ದಿನ ಪತ್ರಿಕೆ, ಕರ್ನಾಟಕ ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಬ್ಯಾಂಕ್ ಕಾಂಪ್ಲೆಕ್ಸ್, #8-6-125 & 8-6-254, ಜನವಾಡ ರಸ್ತೆ, ಬೀದರ್	1000	50x32x4	16.00	17.92
22	ದೃಷ್ಟಿ, ಕನ್ನಡ ದಿನ ಪತ್ರಿಕೆ, ಸಂಗಮೇಶ್ವರ ಆಪ್ ಸೆಟ್, ಅಮರ ಚಿತ್ರಮಂದಿರ ಎದುರುಗಡೆ, ಭಾಲ್ಕಿ, ಜಿಲ್ಲೆ ಬೀದರ್ (ಗಡಿ. ಪ)	1000	50x32x4	16.00	17.92

RA

23	ಈ ಸೂರ್ಯಾಸ್ತ, ಸಂಜೆ ಪತ್ರಿಕೆ, ಎಲ್.ಐ.ಜಿ ನಂ. 96, ಕೆ.ಎಚ್.ಬಿ ಕಾಲೋನಿ, ಬೀದರ್, ನೀರಿನ ಬ್ಯಾಂಕ್ ಹತ್ತಿರ, ಬೀದರ್ (ಗಡಿ. ಪ)	1000	50x32x4	11.20	16.00 ದಿನಾಂಕ : 24-11-2016
24	ಬಸವದನಿ, ಕನ್ನಡ ದಿನಪತ್ರಿಕೆ, ಮನೆ ನಂ. 17-4-68, ಮಹೇಶ ನಗರ, ಗುಂಪಾ ರಿಂಗ್ ರೋಡ್, ಬೀದರ್	1000	50x32x4	16.00	17.92

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಯಾದಗಿರಿ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಕಲಬುರಗಿ ವೇಗವಾಹಿನಿ, ಕನ್ನಡ ದಿನಪತ್ರಿಕೆ ಶ್ರೀ ಬಸವೇಶ್ವರ ಬೊರವೆಲ್ಸ್, ಶ್ರೀ ಮೈಲಾರಲಿಂಗೇಶ್ವರ ಕಾಂಪ್ಲೇಕ್ಸ್, ಚಿತ್ತಾಪೂರ ರೋಡ್, ಯಾದಗಿರಿ-585202, (ಪ.ಜಾ)	1000	50x32x4	16.00	17.92
2	ಹೈದ್ರಾಬಾದ ಕರ್ನಾಟಕ ಮುಂಜಾವು, ಕನ್ನಡ ದಿನಪತ್ರಿಕೆ ಕಂದಕೂರ ಕಾಂಪ್ಲೇಕ್ಸ್, ಡಿಡಿಪಿಐ ಕಚೇರಿ ಹತ್ತಿರ, ಯಾದಗಿರಿ-585202, (ಪ.ಜಾ)	1000	50x32x4	-	16.00
3	ನಗರ ನಾಡು ಕನ್ನಡ ದಿನಪತ್ರಿಕೆ ಅ.ಸಂ. 03, ಕಂದಕೂರ ಕಾಂಪ್ಲೇಕ್ಸ್, ಡಿಡಿಪಿಐ ಕಚೇರಿ ಹತ್ತಿರ, ಯಾದಗಿರಿ-585202	1000	50x32x4	-	16.00
4	ಸಂಪಾದಕರು, **"ಯಾದಗಿರಿ ಸುದ್ದಿ "** ಕನ್ನಡ ದಿನ ಪತ್ರಿಕೆ, ಶಾಪ್ ನಂ.03, 1ನೇ ಮಹಡಿ, ಕಂಡಕೂರು ಕಾಂಪ್ಲೇಕ್ಸ್, ವೀರಶೈವ ಕಲ್ಯಾಣ ಮಂಟಪ ಹತ್ತಿರ, .ಯಾದಗಿರಿ-02 (ಪ.ಜಾ)	1120	50x32x4	-	16.00 (14-11-2018)

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಕೊಪ್ಪಳ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳಿಗೆ ನಿಗದಿ ಪಡಿಸಿರುವ ಸಂಯುಕ್ತ ದರ
1	ನಾಡನುಡಿ ಕನ್ನಡ ದಿನ ಪತ್ರಿಕೆ, ಶಾಮ್ ಆಫ್ ಸೆಟ್ ಪ್ರಿಂಟರ್ಸ್, ಸ್ಟೇಷನರಿ ಸಪ್ಲೈಯರ್ಸ್, ಎಂ.ಜಿ. ರಸ್ತೆ, ಗಂಗಾವತಿ, ಕೊಪ್ಪಳ ಜಿಲ್ಲೆ.	2200	50x32x4	16.00	17.92	23.89
2	ಪ್ರಜಾಪ್ರಪಂಚ, ಕದಿಪ ಮಯೂರ, ಆಫ್ ಸೆಟ್ ಪ್ರಿಂಟರ್ಸ್ ಲಾಲ ಬಹದ್ದೂರಶಾಸ್ತ್ರೀ ರಸ್ತೆ, ಗಂಗಾವತಿ	3100	50x32x4	16.00	17.92	
3	ಸಮರ್ಥವಾಣಿ, ಕದಿಪ, ಸಮರ್ಥ ಪ್ರಿಂಟರ & ಪಬ್ಲಿಷರ್ಸ್, ನಂ.9/2/113, ರೈಲ್ವೆ ನಿಲ್ದಾಣ ರಸ್ತೆ, ಕೊಪ್ಪಳ	2400	50x32x4	16.00	17.92	23.89
4	ಸುದಿನ, ಕದಿಪ, ಹಕ್ಕಂಡಿ ಕಾಂಪ್ಲೆಕ್ಸ್ ಡಾ. ಸಿಂಪಿಲಿಂಗಣ್ಣ ರಸ್ತೆ, ಕೊಪ್ಪಳ (ಪ.ಜಾ)	2700	50x32x4	16.00	17.92	23.89
5	ಸುವರ್ಣಗಿರಿ, ಕದಿಪ, ಎಂ.ಆರ್. ಪ್ರಿಂಟರ್ಸ್, ಬಸ್ ನಿಲ್ದಾಣ ರಸ್ತೆ, ಗಂಗಾವತಿ	2100	50x32x4	16.00	17.92	
6	ಕೋಟೆಯ ಕರ್ನಾಟಕ, ಕದಿಪ ನಗರಸಭೆ, ಕಾಂಪ್ಲೆಕ್ಸ್, ಕೊಪ್ಪಳ	2110	50x32x4	16.00	17.92	23.89
7	**ವಾರ್ತಾಲೋಕ**, ಕನ್ನಡ ದಿನ ಪತ್ರಿಕೆ, #20, ಬುದ್ಧಸರ್ಕಲ್, ಹೊಸಳ್ಳಿ ಮುಖ್ಯರಸ್ತೆ, ಗಂಗಾವತಿ-583227, ಕೊಪ್ಪಳ ಜಿಲ್ಲೆ	1860	50x32x4	-	16.00 (ದಿ: 18-09-2018)	

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ರಾಯಚೂರು ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ	ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಆವೃತ್ತಿಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳಿಗೆ ನಿಗದಿ ಪಡಿಸಿರುವ ಸಂಯುಕ್ತ ದರ
1	ರಾಯಚೂರು ವಾರ್ತೆ, ಕನ್ನಡ ದಿನ ಪತ್ರಿಕೆ, ಹೆಚ್. ನಂ. 4-4-223/220, ಸತ್ಯನಾಥ ಕಾಲೋನಿ, ರಾಯಚೂರು (ಗಡಿ. ಪ)	2250	50x32x4	16.00	17.92	
2	ಕೃಷ್ಣಾ ತುಂಗೆ, ಕನ್ನಡ ದಿನ ಪತ್ರಿಕೆ, 4-4-223/219, ಸತ್ಯನಾಥ ಕಾಲೋನಿ, ರಾಯಚೂರು (ಗಡಿ. ಪ)	1100	50x32x4	16.00	17.92	
3	ಜನ ಕೂಗು, ಕನ್ನಡ ದಿನ ಪತ್ರಿಕೆ, ಮನೆ ನಂ. 12-11-51/1, 1ನೇ ಮಹಡಿ, ಕೃಷ್ಣಾ ಕಾಂಪ್ಲೆಕ್ಸ್, ಸಾತ್ ಕಚೇರಿ ಲಿಂಗ್ ರಸ್ತೆ, ಜಿ.ಪಂ. ಸಭಾಂಗಣ ಎದುರುಗಡೆ, ರಾಯಚೂರು-584101.	5000	50x32x4	21.00	23.52	
4	ರಾಯಚೂರು ಪ್ರಭ, ಕನ್ನಡ ದಿನ ಪತ್ರಿಕೆ, ಹನುಮಾನಿ ಟಾಕೀಸ್ ಹತ್ತಿರ, ರಾಯಚೂರು, (ಗಡಿ. ಪ)	2000	50x32x2	10.00	11.20	
5	ಸಮಾಜ ವಿಕಾಸ, ಕನ್ನಡ ದಿನ ಪತ್ರಿಕೆ, 3ನೇ ಕ್ರಾಸ್ ನೇತಾಜಿ ನಗರ, ರಾಯಚೂರು (ಗಡಿ. ಪ)	1000	50x32x4	16.00	17.92	
6	ಸಿಂಧೂರ ಬಿಂಬ, ಕನ್ನಡ ದಿನ ಪತ್ರಿಕೆ, ವಿಶಾಲ ಪ್ರಿಂಟರ್ಸ್, ಬಸವ ವೃತ್ತ, ಸಿಂದನೂರು, ರಾಯಚೂರು	2000	50x32x4	16.00	17.92	

7	ಬೆಂಕಿ ಬೆಳಕು, ಕನ್ನಡ ದಿನ ಪತ್ರಿಕೆ, ರಾಯಚೂರು (ಪ.ಜಾ)	4000	50x32x4	16.00	17.92	
8	ಸಮರ್ಥವಾಣಿ, ಕನ್ನಡ ದಿನ ಪತ್ರಿಕೆ, ರಾಯಚೂರು	1345	50x32x4	16.00	17.92	23.89
9	ಸ್ಟಾರ್ ಆಫ್ ರಾಯಚೂರು, ಕನ್ನಡ ದಿನ ಪತ್ರಿಕೆ, ರಾಯಚೂರು (ಪ.ಪಂ)	1900	50x32x4	16.00	17.92	
10	ಜನವಾದಿ, ಕನ್ನಡ ದಿನ ಪತ್ರಿಕೆ, ರಾಯಚೂರು	5600	50x32x4	16.00	17.92	
11	ರಾಯಚೂರು ಸಂಜೆ, ಕನ್ನಡ ದಿನ ಪತ್ರಿಕೆ, ರಾಯಚೂರು, (ಪ.ಜಾ)	3550	50x32x4	16.00	17.92	

RA

ರಾಯಚೂರು ಜಿಲ್ಲೆ ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ರಾಯಚೂರು ವಾಹಿನಿ, ವಾರ ಪತ್ರಿಕೆ, ಮನಂ. 5-3-41, ನೇತಾಜಿ ನಗರ, ರಾಯಚೂರು ಜಿಲ್ಲಾ, ರಾಯಚೂರು	3400.00

ಪಾಕ್ಷಿಕ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ಪ್ರಜಾಸಮರ, ಕನ್ನಡ ಪಾಕ್ಷಿಕ ಪತ್ರಿಕೆ, ಹಟ್ಟಿ ಚಿನ್ನದ ಗಣಿ -584115, ರಾಯಚೂರು ಜಿಲ್ಲೆ (ಪ.ಜಾ) prajasamara@gmail.com	4032.00

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಬಳ್ಳಾರಿ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ದಿ:01-01-2017ರಿಂದ ಜಾರಿಗೆ ಬರುವಂತೆ ಶೇ 12 ರಷ್ಟು ಹೆಚ್ಚಿಸಿ ನಿಗದಿಪಡಿಸಿದ ಪರಿಷ್ಕೃತ ಜಾಹೀರಾತು (ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	ಹೊಸಪೇಟೆ ಟೈಮ್ಸ್, ಜಿಲ್ಲಾ ಮಟ್ಟದ ಕನ್ನಡ ದಿನ ಪತ್ರಿಕೆ, ಅಪೂರ್ವ ಆಫ್ ಸೆಟ್ ಪ್ರಿಂಟರ್ಸ್, ಸಂಚಿತನಂದಾ ಲೈನ್ ಮುಖ್ಯ ರಸ್ತೆ, ಹೊಸಪೇಟೆ-583201, Ph No. 08394-228888, 9448633038, 9448441484 Hospettime@gmail.com	1500	50x32x4	16.00	17.92
2	ಸ್ವತಂತ್ರ ಹೋರಾಟ, ಜಿಲ್ಲಾಮಟ್ಟದ ಕನ್ನಡ ದಿನ ಪತ್ರಿಕೆ, ಸಾಯಿ ವೀರ ಕಾಂಪ್ಲೆಕ್ಸ್, ಬಸವೇಶ್ವರ ಬಡಾವಣೆ, ಬಸವಣ್ಣ ಕೆನಾಲ್ ಮುಖ್ಯ ರಸ್ತೆ, ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ Ph No. 9739513711 swatantrahoraatahpt@gmail.com	1000	50x32x4	16.00	17.92

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯಿಂದ ಪ್ರಕಟವಾಗುವ ದಿನ ಪತ್ರಿಕೆಗಳು ಇರುವುದಿಲ್ಲ.

ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಉಡುಪಿ ಜಿಲ್ಲೆಯ ನಿಯತಕಾಲಿಕೆಗಳು

ಉಡುಪಿ ಜಿಲ್ಲೆ ವಾರ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ಕುಂದಪ್ರಭ**, ಕನ್ನಡ ವಾರ ಪತ್ರಿಕೆ, ಕುಂದಾಪುರ	**1893.00**
2	**ಜನಪ್ರತಿನಿಧಿ**, ಕನ್ನಡ ವಾರ ಪತ್ರಿಕೆ, ಕಾಲೇಜು ರಸ್ತೆ, ಕುಂದಾಪುರ, ಉಡುಪಿ ಜಿಲ್ಲೆ	**2156.00**

ಉಡುಪಿ ಜಿಲ್ಲೆ ಮಾಸ ಪತ್ರಿಕೆಗಳು

ಕ್ರ. ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	**ವೇದ ಪ್ರಕಾಶ**, ಕನ್ನಡ ಮಾಸ ಪತ್ರಿಕೆ, ವೈದಿಕ ಸಾಹಿತ್ಯ ಪ್ರಕಾಶನ ಸಮಿತಿ, ರುಂಜಿ ಬೆಟ್ಟ, ಉಡುಪಿ- 576102	**1144.00**
2	**ರೂಪತಾರ,** ಮಾಸ ಪತ್ರಿಕೆ, ಮಣಿಪಾಲ್, ಉಡುಪಿ ಜಿಲ್ಲೆ.	**7893.00**

RA

ಇಲಾಖೆಯ ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಉಡುಪಿ ಜಿಲ್ಲೆಯ ನಿಯತಕಾಲಿಕೆಗಳು

ಉಡುಪಿ ಜಿಲ್ಲೆ ವಾರ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ದಿನಾಂಕ: 01-07-2017 ರಿಂದ ಜಾರಿಗೆ ಬರುವಂತೆ ಶೇ. 12 ರಷ್ಟು ಹೆಚ್ಚಿಸಿ ನಿಗದಿ ಪಡಿಸಿದ ಪರಿಷ್ಕೃತ ಜಾಹೀರಾತು ದರ 1 ಪೂರ್ಣ ಪುಟಕ್ಕೆ ರೂ.ಗಳಲ್ಲಿ
1	ತುಂತುರು, ಮಾಸ ಪತ್ರಿಕೆ, ಮಣಿಪಾಲ್ ಪ್ರಕಾಶನ ಸಂಸ್ಥೆ, ಉದಯವಾಣಿ ಕಟ್ಟಡ, ಮಣಿಪಾಲ, ಉಡುಪಿ ಜಿಲ್ಲೆ	1691.00

RA

ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಗದಗ ಜಿಲ್ಲೆಯ ದಿನ ಪತ್ರಿಕೆಗಳು

ಕ್ರ.ಸಂ	ಪತ್ರಿಕೆ ಹೆಸರು	ಪತ್ರಿಕೆ ಪ್ರಸಾರ ಸಂಖ್ಯೆ	ಪತ್ರಿಕೆಯ ಅಳತೆ	ಪತ್ರಿಕೆಯ ಹಾಲಿ ಜಾಹೀರಾತು ದರ (ಪ್ರ.ಚ.ಸೆಂ.ಮೀ)	ಜಾಹೀರಾತು ದ(ಪ್ರ.ಚ.ಸೆಂ.ಮೀ) ರೂ.ಗಳಲ್ಲಿ
1	"ಪ್ರಜಾಪಥ " ಕನ್ನಡ ದಿನ ಪತ್ರಿಕೆ, ಆರ್.ಆರ್. ಸಿದ್ದನೆಕೊಪ್ಪ ಸದನ, #638/ಎ5, ಡೊರ್ ಗಲ್ಲಿ, ಗಂಗಾಪುರಪೇಟ್ ಗದಗ-01	1500	50x32x2	-	10.00 (ದಿ: 19-09-2018

RA

ಅನುಬಂಧ-2

ವಿದ್ಯುನ್ಮಾನ ವಾಹಿನಿಗಳ (ಟಿ.ವಿ.) ವಿಳಾಸಗಳು

ಕ್ರ.ಸಂ	ವಿದ್ಯುನ್ಮಾನ ವಾಹಿನಿಗಳ (ಟಿ.ವಿ) ಹೆಸರು	ವಿಳಾಸ	ಇ-ಮೇಲ್ ವಿಳಾಸ
1	ದೂರದರ್ಶನ	Jayachamarajendra Nagar, Bengaluru, Karnataka 560006 **Phone**: 080 2333 3831	rudresh1960@gmail.com
2	ಕಲರ್ಸ್ ಕನ್ನಡ	3/2, 5th Floor, JP Techno Park, Millers Road, Vasanth Nagar, Bengaluru, Karnataka 560052 Phone: 080 4244 5222.	sangamesh.ganagi@viacom18.com
3	ದಿಗ್ವಿಜಯ	29, Lal Bagh Main Rd, SGN Layout, Vinobha Nagar, Sudhama Nagar, Bengaluru, Karnataka 560027, Phone: 080 2253 7320	chetan@vrlmedia.com
4	ರಾಜ್ ನ್ಯೂಸ್	Thimmaiah Rd, Kaverappa Layout, Vasanth Nagar, Bengaluru, Karnataka, **Phone**: 080 4949 6621	shivalinga.c@rajtvnet.in anilnp@rajtvnet.in
5	ರಾಜ್ ಮ್ಯೂಜಿಕ್	Thimmaiah Rd, Kaverappa Layout, Vasanth Nagar, Bengaluru, Karnataka, **Phone**: 080 4949 6621	shivalinga.c@rajtvnet.in anilnp@rajtvnet.in
6	ಬಿ. ಟಿ.ವಿ	32/1-2, Crescent Tower, Crescent Road, High-Grounds, Next to Goldfinch Hotel, Bengaluru, Karnataka 560001 Phone: 080 4968 6666	prajwal.babu@gmail.com managercorporate@btvmetro.com
7	ನ್ಯೂಸ್ 18 ಕನ್ನಡ	4th Floor, Silver Jubilee Block, CSI Compound, Unity Building, 3rd Cross, Mission Road, Bengaluru, Karnataka 560027 Phone: 080679 36500	pavan.kumar2@nw18.com basavaraj.c@nw18.com
8	ಈ.ಟಿ.ವಿ ಉರ್ದು	4th Floor, Silver Jubilee Block, CSI Compound, Unity Building, 3rd Cross, Mission Road, Bengaluru, Karnataka 560027, Phone: 080679 36500	
9	ಪ್ರಜಾ ಟಿ.ವಿ	Shezan Lavelle, No. 4th Floor,, 15, Walton Rd, Shanthala Nagar, Ashok Nagar, Bengaluru, Karnataka 560001 **Phone**: 080 2248 6666	pradeep.hegade@prajaatvkannada.com
10	ಪಬ್ಲಿಕ್ ಮ್ಯೂಜಿಕ್	18, Tumkur Main Rd, Dr.Ambedkar Nagar, Yeshwanthpur, Bengaluru, Karnataka 560022 **Phone**: 080 2357 4041	prabhu@writemenmedia.com
11	ಸುದ್ದಿ ಟಿ.ವಿ	No.51 ,Khykha Busines Center,, Opp Shantinagar BMTC Bus Terminal, K.H Road, Bengaluru, Karnataka	businesshead@sudditv.com

RA

		560027 **Phone**: 080662 23900	
12	ZEE T.V	39, 3rd Floor, United Mansions, MG Road, Next to Kaveri Emporium, Bengaluru, Karnataka 560001 **Phone**: 080677 20300	m@zeeunimedia.esselgroup.com rahul.ka@zeeunimedia.esselgroup.com
13	ಉದಯ ಟಿವಿ	Maran Towers, no 9 off m g, Brunton Rd, Craig Park Layout, Ashok Nagar, Bengaluru, Karnataka 560025 **Phone**: 080 6547 7272	satish.bk@sunnetwork.in sateeshbk@gmail.com
14	ಉದಯ ನ್ಯೂಸ್	Maran Towers, no 9 off m g, Brunton Rd, Craig Park Layout, Ashok Nagar, Bengaluru, Karnataka 560025 **Phone**: 080 6547 7272	satish.bk@sunnetwork.in sateeshbk@gmail.com
15	ಪಬ್ಲಿಕ್ ಟಿ.ವಿ	18, Tumkur Main Rd, Dr.Ambedkar Nagar, Yeshwanthpur, Bengaluru, Karnataka 560022 **Phone**: 080 2357 4041	prabhu@writemenmedia.com
16	ಸುವರ್ಣ ಟಿ.ವಿ	Bagmane Tech Park, Block, 7th Floor, 66/1, 4th A Main Rd, Bayarappa Layout, Suddaguntapalya, C V Raman Nagar, Bengaluru, Karnataka 560093 **Phone**: 080669 47827, MOB NO. 9742454244	vikas.kanaginhal@startv.com
17	ಸುವರ್ಣ ನ್ಯೂಸ್	No. 36, Crescent Road, Opp. Mallige Hospital, Bengaluru, Karnataka 560001 **Phone**: 080 3055 6421,	suvarnanews@outlook.com pradeep.hegade@prajaatvkannada.com
18	ಸರಳ ಜೀವನ ಟಿ.ವಿ.	871, 3rd Floor, West of Chord Road,Basaveshwar Nagar, Bengaluru, Karnataka 560086, **Phone**: 080 3368 5600	venkatesh.g@saraljeevan.com operations@saraljeevan.com
19	ಕಸ್ತೂರಿ ನ್ಯೂಸ್ - 24	Kasturba Rd, Shanthala Nagar, Sampangirama Nagar, Bengaluru, Karnataka 560001 ,**Phone**: 080 4044 3200	srinivas@kasthuritv.co.in marketing.newz24@kasthuritv.co.in
20	ಕಸ್ತೂರಿ ಟಿ.ವಿ	Kasturba Rd, Shanthala Nagar, Sampangirama Nagar, Bengaluru, Karnataka 560001, **Phone**: 080 4044 3200	srinivas@kasthuritv.co.in marketing.newz24@kasthuritv.co.in
21	ಟಿ.ವಿ. 9 ಕನ್ನಡ	No.13, Rhenius Street, Richmond Town, Civil Station, Bengaluru, Karnataka 560025 **Hours**: **Phone**: 080 4031 2999	vikram.k@tv9.com Shirley.aaron@tv9.com
22	ನ್ಯೂಸ್ 9	No.13, Rhenius Street, Richmond Town, Civil Station, Bengaluru, Karnataka 560025 **Phone**: 080 4031 2999	vikram.k@tv9.com Shirley.aaron@tv9.com
23	ಜನಶ್ರೀ ಚಾನಲ್	# 351,Salarpuria Tower-1,	

RA

		Hosur Road, Koramangala, Bangalore 560095 **Phone**: 080 4933 5555	
24	ಸಮಯ ಟಿವಿ	No.10/A, 5th Floor, Chandrakirana Building, Kasturba Road, Bengaluru, Karnataka 560001 **Phone**: 080 4518 0000	
25	ಶಂಕರ ಟಿ.ವಿ	8/5, New BEL Rd, RMV 2nd Stage, Raj Mahal Vilas 2nd Stage, Mathikere, Bengaluru, Karnataka 560054 **Phone**: 080 4001 1222	
26	ಕಲ್ಕಿ ಟಿವಿ.	Sungard - ATS, Embassy Icon, No. 3, 3rd Floor,, Infantry Road, Vasanth Nagar, Bengaluru, Karnataka 560001 **Phone**: 080 4312 4312	

RA

ರೇಡಿಯೋ ವಾಹಿನಿಗಳ ವಿಳಾಸ

ಕ್ರ.ಸಂ	ವಾಹಿನಿ ಹೆಸರು	ವಾಹಿನಿಗಳ ವಿಳಾಸ
1	ಬಿಗ್ ಎಫ್.ಎಂ(ಬೆಂ) ಬಿಗ್ ಎಫ್.ಎಂ(ಮೈ) ಬಿಗ್ ಎಫ್.ಎಂ(ಮಂ)	20-21, Reliance Energy Building, 5th Cross, 5th Block, 6th Block, Koramangala, Bengaluru, Karnataka 560095
2	ಫೀವರ್ ಎಫ್.ಎಂ	3rd Floor, Touchdown, No 1 & 2, HAL Industrial Area, Vibuthipura, Bengaluru, Karnataka 560037
3	ರೇಡಿಯೋ ಸಿಟಿ	56/3, 4th Floor, Vakil Square, Bannerghatta Main Road, New Gurappana Palya, KEB Colony, New Gurappana Palya, Jayanagara 9th Block, BTM Layout, Bengaluru, Karnataka 560029
4	ರೇಡಿಯೋ ಮಿರ್ಚಿ(ಬೆಂ) ರೇಡಿಯೋ ಮಿರ್ಚಿ(ಮಂ)	: 39/2, 3rd Floor, Sagar Building, Bannerghatta Road, Bengaluru, Karnataka 560029.
5	ರೆಡ್ ಎಫ್.ಎಂ (ಬೆಂ) ರೆಡ್ ಎಫ್.ಎಂ (ಮೈ) ರೆಡ್ ಎಫ್.ಎಂ (ಮಂ)	9, Maran Towers, Near M.G road, Brunton Road, Bengaluru, Karnataka 560025
6	ರೇಡಿಯೋ ಒನ್ (ಬೆಂ)	13, ಮ್ಯೂಸಿಯಮ್ ರಸ್ತೆ, 2nd Phase, ಶಾಂತಲಾ ನಗರ, ಅಶೋಕ್ ನಗರ, ಬೆಂಗಳೂರು, ಕರ್ನಾಟಕ 560001
7	ಆಕಾಶವಾಣಿ	No.2, Raj Bhavan Road, Vasanth Nagar, Bengaluru, Karnataka 560001

RA

<u>ಇತರೆ ಮಾಧ್ಯಮಗಳು</u>

ಕ್ರ.ಸಂ	ವಾಹಿನಿ ಹೆಸರು	ವಾಹಿನಿಗಳ ವಿಳಾಸ
1	ಯು.ಎಫ್.ಓ ಡಿಜಿಟಲ್ ಸಿನಿಮಾ,	ವ್ಯವಸ್ಥಾಪಕರು, ಯು.ಎಫ್.ಓ ಡಿಜಿಟಲ್ ಸಿನಿಮಾ, ನಂ. 32/1-2, ನೆಲಮಹಡಿ, ಕ್ರೆಸೆಂಟ್ ಟವರ್ಸ್, ಕ್ರೆಸೆಂಟ್ ರಸ್ತೆ, ಹೈಗ್ರೌಂಡ್ಸ್, ಬೆಂಗಳೂರು.
2	ಕ್ಯೂಬ್ ಸಿನಿಮಾಸ್	ವ್ಯವಸ್ಥಾಪಕರು, ರಿಯಲ್ ಇಮೇಜ್ ಟೆಕ್ನಾಲಜೀಸ್ ಪ್ರೈ.ಲಿ. (ಚನ್ನೈ) ನಂ. 1034, ಡಾ: ರಾಜ್ ಕುಮಾರ್ ರಸ್ತೆ, ರಾಜಾಜಿನಗರ, 4ನೇ ಬ್ಲಾಕ್, ಬೆಂಗಳೂರು.
3	ಬೆಳಕು ಮೀಡಿಯಾ	ವ್ಯವಸ್ಥಾಪಕರು, ಮೆ: ಬೆಳಕು ಮೀಡಿಯಾ ಪ್ರೈ.ಲಿ. ನಂ. 597, 3ನೇ ಮಹಡಿ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
4	ಮೆ: ಆರ್ಮರ್ ಡಿಸ್ ಪ್ಲೇ ಸಿಸ್ಟಂ ಪ್ರೈ.ಲಿ	ಮೆ: ಆರ್ಮರ್ ಡಿಸ್ ಪ್ಲೇ ಸಿಸ್ಟಂ ಪ್ರೈ.ಲಿ ನಂ. 728, 6ನೇ ಬಿ ಕ್ರಾಸ್, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560 034.
5	ಮೆ: ಸೃಷ್ಠಿ,	ವ್ಯವಸ್ಥಾಪಕರು, ಮೆ: ಸೃಷ್ಠಿ, ಎ1, ಮಾರುತಿ ಮ್ಯಾನ್ ಷನ್, 566, 10ನೇ ಕ್ರಾಸ್, 7ನೇ ಮೈನ್, ಜೆ.ಪಿ ನಗರ 3ನೇ ಹಂತ, ಬೆಂಗಳೂರು-560078
6	ಮೆ: ವ್ಯೂಮ ಟೆಕ್ನಾಲಜೀಸ್ ಪ್ರೈ.ಲಿ,	ವ್ಯವಸ್ಥಾಪಕರು, ಮೆ: ವ್ಯೂಮ ಟೆಕ್ನಾಲಜೀಸ್ ಪ್ರೈ.ಲಿ, ಟಿ 1, ನಾರಾಯಣ ಬಿಲ್ಡಿಂಗ್, 3ನೇ ಮಹಡಿ, ಶಾಮರಾವ್ ಕಾಂಪೌಂಡ್, # 25, ಮಿಸನ್ ರಸ್ತೆ, ಬೆಂಗಳೂರು.
7	ಮೆ: ವೃತ್ತಿ ಸಲ್ಯೂಷನ್ ಲಿಮಿಟೆಡ್,	ವ್ಯವಸ್ಥಾಪಕ ನಿರ್ದೇಶಕರು, ಮೆ: ವೃತ್ತಿ ಸಲ್ಯೂಷನ್ ಲಿಮಿಟೆಡ್, ನಂ. 196, 1ನೇ ಕ್ರಾಸ್, ಲಿಂಕ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003.

RA

ಆನ್ ಲೈನ್ ವೆಬ್ ಪೋರ್ಟಲ್

ಕ್ರ.ಸಂ	ವಾಹಿನಿ ಹೆಸರು	ವಾಹಿನಿಗಳ ವಿಳಾಸ
1	ಜಸ್ಟ್ ಕನ್ನಡ	"ಜಸ್ಟ್ ಕನ್ನಡ" ಆನ್ ಲೈನ್ ಕನ್ನಡ ನ್ಯೂಸ್ ಜರ್ನಲ್, ನಂ. 59, ಸ್ವಾಮಿ ದಯಾನಂದ ಸರಸ್ವತಿ ರಸ್ತೆ, ಪಿ & ಟಿ, ಬ್ಲಾಕ್, ಕುವೆಂಪುನಗರ, ಮೈಸೂರು.

RA

ಅನುಬಂಧ-3

ಕೆಟಗರಿ – ಎ

ಕ್ರ.ಸಂ.	ಜಾಹೀರಾತು ಸಂಸ್ಥೆ ಹೆಸರು ಮತ್ತು ವಿಳಾಸ
1	Adwit India Pvt Ltd., # 89, Railway Parallel Road, Kumara Park West, Bangalore-560 020. Ph: 42467890, 23363583 Email: adwitblr@adwit.co.uk
2	ಆಕಾರ್ ಅಡ್ವರ್‌ಟೈಸಿಂಗ್ & ಮಾರ್ಕೆಟಿಂಗ್ ಪ್ರೈ.ಲಿಮಿಟೆಡ್, # 201, ಲಾ ಸಿಟಾಡೆಲ್ ಅಪಾರ್ಟ್‌ಮೆಂಟ್, 1/2, ಕನ್ನಿಂಗ್‌ಹ್ಯಾಮ್ ಕ್ರಿಸೆಂಟ್ ರಸ್ತೆ, ಬೆಂಗಳೂರು-52. ದೂರವಾಣಿ: 22200001 ಇಟಚಿಟು: ಚಿಞಚಿಡಿಟಚಿಣಜಾಚಿಟ@ಥಚಿಟು.ಛಿಡು
3	Disha Communications Private Ltd., "Dishantar" # 16, Church Road, Opp. St.Michael's Church, Shanthi Nagar, Bangalore-560 027. Ph: 080-22224975, 22244370 Fax: 22274628
4	Four Winds Mass Communication Services, # 1 & 83, (Old No. 120/1 & 121/1) B/W 2nd & 3rd Main Road, Palace Guttahalli, Bangalore-560 003. Ph: 23344311 Fax: 23344312, Email: fourwinds_add@yahoo.co.in Fourwinds.ad@gmail.com
5	ಎಲ್.ಸಿ.ಕಮ್ಯೂನಿಕೇಷನ್ಸ್, ನಂ 54, 16ನೇ ಅಡ್ಡರಸ್ತೆ, ಜೈಭಾರತ್ ನಗರ, ಬೆಂಗಳೂರು-33. ದೂರವಾಣಿ: 25492427, 9740324334 ಇಟಚಿಟು: ಟಛಿಛಿಥಟಟಡಿ@ಥಚಿಟು.ಛಿಡು
6	Sreshta Communications, No. 58, Lazar Road Layout, Cox Town, Bangalore-560 005. Ph: 25465425, 25465426 Email: blr@sreshta.us
7	Marketing Consultants & Agencies Ltd., MC & A House, 42 Millers Road, Bangalore-560 052. Ph: 22256287, 2225628 Fax: 22252614 Email: mcalimited@gmail.com
8	Renaissance Advertising. No. 45/13, 1st Floor, 5th Road, Nandidurg Road Extension, Jayamahal,Bangalore-560 046. Ph: 080 23545076/77, Fax 41289702 Email: renads@gmail.com
9	ಸೌಭಾಗ್ಯ ಅಡ್ವರ್‌ಟೈಸಿಂಗ್ ಸರ್ವೀಸ್, ನಂ 13/1, 2ನೇ ಮಹಡಿ, ಮೊದಲನೇ ಮುಖ್ಯರಸ್ತೆ, ಜಯಮಹಲ್ ಎಕ್ಸ್‌ಟೆನ್ಸ್‌ನ್, ಬೆಂಗಳೂರು-46. ದೂರವಾಣಿ: 23337484/5/6 ಇಟಚಿಟು: ಚಿಟಟಡಿಜ@ಥಚಿಟು.ಛಿಡು
10	ಸ್ಪಾರ್ಕ್ ಕಮ್ಯೂನಿಕೇಷನ್ ಪ್ರೈ.ಲಿಮಿಟೆಡ್, ನಂ. 1142, 1ನೇ ಕ್ರಾಸ್, 12ನೇ ಮೈನ್, ಎಚ್.ಎ.ಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು-560 008. ದೂರವಾಣಿ: 080-42868642 ಫ್ಯಾಕ್ಸ್: 080-42868624 ಇಟಚಿಟು: ಣಚಿಡಿಞ.ಛಟಡಿ@ಣಚಿಡಿಞ.ಟಿ
11	ಯಕ್ಷಿ ಕಮ್ಯೂನಿಕೇಷನ್, ನಂ. 3, 7ನೇ ಅಡ್ಡರಸ್ತೆ, ರೈಲ್ವೆ ಸಮಾನಂತರ ರಸ್ತೆ, ಕುಮಾರಪಾರ್ಕ್ ಪಶ್ಚಿಮ, ಬೆಂಗಳೂರು-560 020. ದೂರವಾಣಿ: 080-23460877, 23460878 ಫ್ಯಾಕ್ಸ್: 080-23467896 Email: yaakshiiblr@gmail.com
12	Zenkar Advertising. No. 535/A, 1st Floor, Above Vijaya Bank, 41st Cross, 2nd Block, Old Police Station Circle, Rajajinagar, Bangalore-560 010. Ph: 080-23130944, Fax 080-23132858 Email: zhenkarads_bng@yahoo.com Zhenkar_smg@yahoo.com
13	Hindustan Thompson Associates Pvt Ltd, 9th Floor, Embassy heights, 13, Magrath Road, Bangalore.

RA

ಕೆಟಗರಿ – ಬಿ

ಕ್ರ.ಸಂ	ಜಾಹೀರಾತು ಸಂಸ್ಥೆ ಹೆಸರು ಮತ್ತು ವಿಳಾಸ
1	Alaknanda Advertising Pvt Ltd., No. 27, 1st Floor, Car Street, Ulsoor, Bangalore-560 008. Ph: 25360091 Fax: 41133551. Email: aalbngl@alaknandaindia.com
2	Avanti Advertising Pvt. Ltd., No. 22, Kumara krupa Road, High Grounds, Bangalore-560 001. Ph: 22205998, 41136325 Fax: 22280499 Email: avanticomm@gmail.com
3	Batha Advertising associates, 101, Commerce house, 9/1, Cunningham Road, Bangalore-560 052. Ph: 22269106 Fax: 22281436 Email: bathaadvertising@yahoo.co.in
4	Bright Advertising, No. 3737, 10th Cross, 13th Main Road, H.A.L 2nd Stage, Indiranagar, Bangalore-560 036. PH: 41715471, 25202666 Email: brightadv.blr@ggmail.com
5	Bronze Communications Pvt Ltd., No. 91, Serpentine Road, Kumara Park West, Bengaluru-560 020. Ph: 23310081 Fax: 23343099 Email: info@bronzeads.com
6	Crayons Advertising, 711, 8th Main, HAL 2nd Stage, Indiranagar, Bangalore-560 038. Ph: 080-41255124/25250084. Email: Bangalore@crayond.com
7	Flags Communications Pvt, Ltd., Flat-T005, "C" Block, Krishna dwellington Apartment, 3rd Floor, Devinagar Main Road, RMV 2nd Stage, Lottagollahali, Bengaluru-560 094. Ph: 41116684
8	Idea Now Advertising Pvt Ltd., # 197, 2nd Main, Seshadripuram, Bangalore-20, Ph: 23461377, Email: ideanowadvertisingindia@gmail.com
9	ಜಗದಾಳೆ ಅಡ್ವರ್‌ಟೈಸಿಂಗ್, ನಂ. 148, ಮೊದಲನೇ ಮಹಡಿ, 4ನೇ ಕ್ರಾಸ್, ಲೋಯರ್ ಪ್ಯಾಲೇಸ್, ಬೆಂಗಳೂರು–03 ದೂರವಾಣಿ: 23364415, 9449004415 Email: jagadale.advertising@gmail.com
10	Kavita Communications Media Solutions, # 20, 3rd Main Road, Sreepuram, Sheshadripuram, Bangalore-560 020. Ph: 23344471, Email: kavitacommns@yahoo.co.in
11	Manipal Advertising Services Pvt, Ltd., S-716, Manipal Centre, 47 Dickenson Road, Bangalore-560 042. Ph: 25583225, 41320914 Fax: 25092059 Email: mplads@manipal.com mpladsbgl@manipal.com
12	MCS Communication Pvt Ltd No. 85, 2nd Follr, Chick Bazzar Road, Shivajinagar, Bangalore-560 051 Ph: 080-22860249 Mobile No: 9483529730 Email: Bengaluru@mcscomm.co.in
13	MIA Communication Pvt Ltd. No. 4/6, 1st Floor, Opp Vikram Hospital, Millers Road, High Grounds, Bangalore-560 052. Ph: 080 22202207, 41472205 Email: shiraz@miac.in

RA

14	Oysters Advertising Pvt. Ltd., 40, 2nd Floor, Abshot Layout, Sankey Road Cross, Bangalore-560 052. Ph: 22253310 Fax: 22256043 Email: bizdev@oystersadvertising.com
15	P.P. Publicities, G-3, Ground Floor, Royal Manor Apartment, No. 70/1, SRT Road, Cunningham Road, Bangalore-560 052. Ph: 9008084552/8050717273 TeleFax: 22351122/22351133 Email: info@pppublicities.com pppublicities@hotmail.com
16	Spectrum INC Advertising & Visul Merchandising Services, No. 68, 2nd Floor, Sridevi Complex, Kanakapura Road, 7th Block, Jayanagar (west) Bangalore-560 082. Ph: 080-26761220 Fax: 26768805 Email: info@spectruminc.biz
17	Shreya Advertisers, F5, 1st Floor, Allamaprabhu krupa commercial complex, # 725, 5th Cross, Ramanuja Road, Mysore-570 004 Ph: 0821-4262131 Email: shreyaadvetmys@gmail.com shreyaads@gmail.com
18	Turnaround Marketing Communications Pvt. Ltd. # 17, 3rd Floor, jala chambers, Opp. Janardhan Hotel, Kumarakrupa Road, Bangalore-560 001. Ph: 080-41312247, 7411125872 Email: Srinivas@turnaround.in

RA

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1537

ಸದಸ್ಯರ ಹೆಸರು : ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ (ಶಿರಸಿ)

ಉತ್ತರಿಸಬೇಕಾದ ದಿನಾಂಕ : 18-12-2018

ಉತ್ತರಿಸುವ ಸಚಿವರು : ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಬರುವಂತಹ ವಿವಿಧ ಅಕಾಡೆಮಿಗಳು ಯಾವುವು; ಇದಕ್ಕೆ ರಾಜ್ಯ ಸರ್ಕಾರ ನೀಡಿರುವ ಅನುದಾನ ಎಷ್ಟು;	ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಬರುವಂತಹ ವಿವಿಧ ಅಕಾಡೆಮಿಗಳ ವಿವರ ಹಾಗೂ ಇದಕ್ಕೆ ರಾಜ್ಯ ಸರ್ಕಾರ ನೀಡಿರುವ ಅನುದಾನದ ವಿವರವನ್ನು ಈ ಕೆಳಕಂಡಂತೆ ನೀಡಲಾಗಿದೆ.

ಕ್ರ.ಸಂ	ಅಕಾಡೆಮಿಗಳ ಹೆಸರು	ಅನುದಾನದ ವಿವರ
1.	ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು	ರೂ.110.00 ಲಕ್ಷ
2.	ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು	ರೂ.110.00 ಲಕ್ಷ
3.	ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು	ರೂ.110.00 ಲಕ್ಷ
4.	ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು	ರೂ.110.00 ಲಕ್ಷ
5.	ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು	ರೂ.110.00 ಲಕ್ಷ
6.	ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು	ರೂ.110.00 ಲಕ್ಷ
7.	ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ, ಬೆಂಗಳೂರು	ರೂ.110.00 ಲಕ್ಷ
8.	ಕರ್ನಾಟಕ ಕೊಂಕಣಿ ಅಕಾಡೆಮಿ	ರೂ.70.00 ಲಕ್ಷ
9.	ಕರ್ನಾಟಕ ತುಳು ಅಕಾಡೆಮಿ	ರೂ.70.00 ಲಕ್ಷ
10.	ಕರ್ನಾಟಕ ಬ್ಯಾರಿ ಅಕಾಡೆಮಿ	ರೂ.70.00 ಲಕ್ಷ
11.	ಕರ್ನಾಟಕ ಕೊಡವ ಅಕಾಡೆಮಿ	ರೂ.70.00 ಲಕ್ಷ
12.	ಕರ್ನಾಟಕ ಅರೆಭಾಷೆ ಅಕಾಡೆಮಿ	ರೂ.70.00 ಲಕ್ಷ
13.	ಕರ್ನಾಟಕ ಬಯಲಾಟ ಅಕಾಡೆಮಿ	ರೂ.70.00 ಲಕ್ಷ

ಕ್ರ.ಸಂ	ಪ್ರಶ್ನೆ	ಉತ್ತರ
ಆ)	ಈ ಅಕಾಡೆಮಿಗಳ ಮೂಲಕ ಯಾವ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ; ಇದು ಯಾವ ರೀತಿ ಸಾರ್ವಜನಿಕರಿಗೆ ಲಭ್ಯವಾಗಲಿದೆ (ವಿವರಗಳನ್ನು ಒದಗಿಸುವುದು);	ಈ ಅಕಾಡೆಮಿಗಳ ಮೂಲಕ ತರಬೇತಿ ಕಾರ್ಯಾಗಾರಗಳು, ಕಮ್ಮಟ, ವಿಚಾರ ಮಂಥನ, ಪ್ರಕಟಣೆ, ಫೆಲೋಶಿಪ್, ಪ್ರಶಸ್ತಿ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಎಲ್ಲಾ ಯೋಜನೆಗಳು ನಿಯಮಾನುಸಾರ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಅರ್ಹ ಅಭ್ಯರ್ಥಿಗಳು ಯೋಜನೆಗಳ ಫಲಾನುಭವಗಳನ್ನು ಪಡೆಯಬಹುದಾಗಿರುತ್ತದೆ.

ಇ)	ಸದರಿ ಅಕಾಡೆಮಿಗಳು ಮಾಸಾಶನ ಅಥವಾ ಶಿಷ್ಯವೇತನ ನೀಡುವ ಸಂಪ್ರದಾಯ ಇದೆಯೇ; ಯಾವ ರೀತಿ ಇದನ್ನು ಮಂಜೂರು ಮಾಡಲಾಗುತ್ತದೆ;	ಸದರಿ ಅಕಾಡೆಮಿಗಳಲ್ಲಿ ಕಲಾವಿದರ ಮಾಸಾಶನವನ್ನು ನೀಡುವ ಪದ್ಧತಿ ಇರುವುದಿಲ್ಲ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯಲ್ಲಿ ಶಿಷ್ಯ ವೇತನ ನೀಡುವ ಯೋಜನೆಯಿದ್ದು, ಸದರಿ ಯೋಜನೆಯ ಮಾರ್ಗಸೂಚಿಗಳನ್ನು ಅನುಬಂಧ-01 ರಲ್ಲಿ ಲಗತ್ತಿಸಿದೆ.
ಈ)	ರಾಜ್ಯ ನಾಟಕ, ಸಂಗೀತ, ಶಿಲ್ಪ, ಲಲಿತಕಲೆ, ಯಕ್ಷಗಾನ, ಬಯಲಾಟ ಮೊದಲಾದ ರಂಗಗಳ ಆಸಕ್ತ ಕಲಾವಿದರಿಗೆ ತರಬೇತುದಾರರಿಗೆ ನೀಡುವ ಸಹಾಯಗಳೇನು;	ಗುರುಶಿಷ್ಯ ಪರಂಪರೆ ಯೋಜನೆಯಡಿಯಲ್ಲಿ ಅರ್ಹ ಕಲಾವಿದರಿಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಒದಗಿಸಿಕೊಡುವ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ಭಾಗವಹಿಸುವ ತರಬೇತುದಾರರು ಮತ್ತು ಶಿಬಿರಾರ್ಥಿಗಳಿಗೆ ಸಂಭಾವನೆ / ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಉ)	ಇದೇ ರೀತಿ ಶಿಷ್ಯವೇತನವನ್ನು ಯಾವ ಯಾವ ಅಕಾಡೆಮಿಗಳಲ್ಲಿ ನೀಡಲಾಗುತ್ತದೆ; ಇದಕ್ಕೆ ಅನುಸರಿಸುವ ಮಾನದಂಡಗಳೇನು; ಎಷ್ಟು ಮೊತ್ತದ ಧನಸಹಾಯವನ್ನು ಶಿಷ್ಯವೇತನವಾಗಿ ನೀಡಲಾಗುವುದು; (ಜಿಲ್ಲಾವಾರು, ಕಲಾಕ್ಷೇತ್ರವಾರು, ಕಲಾಪ್ರಕಾರಗಳವಾರು ಆಯ್ಕೆಯಾದ ಅಭ್ಯರ್ಥಿಗಳ ಹೆಸರು ವಿವರ ಒದಗಿಸುವುದು);	ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ವ್ಯಾಪ್ತಿಯಲ್ಲಿನ ವಿವಿಧ ಕಲಾಪ್ರಕಾರಗಳ ಆಸಕ್ತ ಅಭ್ಯರ್ಥಿಗಳಿಗೆ ಮಾನದಂಡಗಳ ಅನುಸಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 10,000/- ಶಿಷ್ಯವೇತನವನ್ನು ನೀಡಲಾಗುತ್ತಿದೆ. ಫಲಾನುಭವಿಗಳ ವಿವರಗಳನ್ನು ಜಿಲ್ಲಾವಾರು, ಕಲಾ ಪ್ರಕಾರವಾರು ಅನುಬಂಧ -02ರಲ್ಲಿ ಲಗತ್ತಿಸಿದೆ.
ಊ)	ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿರುವ ಶಿಕ್ಷಾರ್ಥಿಗಳು ಎಷ್ಟು, ಆ ಪೈಕಿ ಎಷ್ಟು ಜನರಿಗೆ ನೀಡಲಾಗಿದೆ; (ಜಿಲ್ಲಾವಾರು ವಿವರಗಳನ್ನು ನೀಡುವುದು)?	ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂಖ್ಯೆ - 928 ಶಿಷ್ಯವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ - 146 ಜಿಲ್ಲಾವಾರು ವಿವರಗಳನ್ನು ಅನುಬಂಧ - 3 ರಲ್ಲಿ ನೀಡಲಾಗಿದೆ.

ಸಂಖ್ಯೆ: ಕಸಂವಾ 60 ಕವಿಸ 2018

(ಡಾ. ಜಯಮಾಲ)
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ
ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ
ಕನ್ನಡ ಮತ್ತು ಸಂಸ್ಕೃತಿ ಸಚಿವರು.

ಅನುಬಂಧ — 1

ಶಿಷ್ಯವೇತನ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸೂಚನೆಗಳು

1. ಒಬ್ಬ ಅಭ್ಯರ್ಥಿಗೆ ಒಂದು ಕಲಾಕ್ಷೇತ್ರದಲ್ಲಿ ಅಥವಾ ಒಂದು ಕಲಾಕ್ಷೇತ್ರದ ಪ್ರಕಾರದಲ್ಲಿ ಒಂದು ಸಲ ಮಾತ್ರಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿಯು ಈ ಹಿಂದೆ ಶಿಷ್ಯವೇತನ ಪಡೆದ ಕಲಕ್ಷೇತ್ರ ಅಥವಾ ಆ ಕಲಾಕ್ಷೇತ್ರದ ಪ್ರಕಾರವನ್ನು ಬಿಟ್ಟು ಬೇರೆ ಇತರ ಕಲಾಕ್ಷೇತ್ರ ಅಥವಾ ಕಲಾಪ್ರಕಾರದಲ್ಲಿ ಪರಿಣಿತನಾಗಿದ್ದರೆ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು.

ಕಲಾಕ್ಷೇತ್ರ ಮತ್ತು ಕಲಾಪ್ರಕಾರಗಳ ವಿವರ

	ಕಲಾಕ್ಷೇತ್ರ	ಕಲಾ ಪ್ರಕಾರ
ಅ.	ಕರ್ನಾಟಕ ಸಂಗೀತ	ಹಾಡುಗಾರಿಕೆ, ಪಿಟೀಲು, ವೀಣೆ, ಕೊಳಲು, ಮೃದಂಗ, ಘಟಂ, ಖಂಜರ,ಡೋಲು, ನಾದಸ್ವರ ಮತ್ತು ಸಂಬಂಧಿತ ಇತರೆ ವಾದ್ಯಗಳು
ಆ.	ಹಿಂದುಸ್ತಾನಿ ಸಂಗೀತ	ಗಾಯನ, ತಬಲಾ, ಸಿತಾರ, ಶಹನಾಯಿ, ಕೊಳಲು, ಸಂತೂರ್, ಹಾರ್ಮೋನಿಯಂ ಮತ್ತು ಸಂಬಂಧಿತ ಇತರೆ ವಾದ್ಯಗಳು.
ಇ.	ನೃತ್ಯ	ಭರತನಾಟ್ಯ, ಕೂಚಿಪುಡಿ, ಕಥಕ್, ಒಡಿಸ್ಸಿ
ಈ.	ಸುಗಮ ಸಂಗೀತ	
ಉ.	ಕಥಾಕೀರ್ತನ	
ಊ.	ಗಮಕ	

2. ಅಭ್ಯರ್ಥಿಗಳ ವಯೋಮಿತಿ 16 ರಿಂದ 24 ವರ್ಷ ಒಳಗಿರಬೇಕು.
3. ಅಭ್ಯರ್ಥಿಯು ನಿಗದಿತ ಅರ್ಜಿ ನಮೂನೆಯಲ್ಲಿ ಕನ್ನಡದಲ್ಲಿ ಸ್ಪಷ್ಟವಾಗಿ ಮಾಹಿತಿಗಳನ್ನು ತುಂಬಿ ಕೊನೆಯ ದಿನಾಂಕದ ಒಳಗಾಗಿ ಅಕಾಡೆಮಿ ಕಾರ್ಯಾಲಯಕ್ಕೆ ತಲುಪುವಂತೆ ಕಳುಹಿಸಿಕೊಡಬೇಕು.
4. ಅಭ್ಯರ್ಥಿಗಳು ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಮೂರು ಭಾವಚಿತ್ರವನ್ನು ಅರ್ಜಿಯಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಲಗತ್ತಿಸಬೇಕು.
5. ಅಭ್ಯರ್ಥಿಗಳು ಜನ್ಮದಿನಾಂಕದ ಪ್ರಮಾಣಪತ್ರವನ್ನು ತಪ್ಪದೆ ಅರ್ಜಿಯೊಂದಿಗೆ ಲಗತ್ತಿಸಬೇಕು.
6. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಶಿಷ್ಯವೇತನ ಸಂದರ್ಶನದಲ್ಲಿ ಹಾಜರಾಗಬೇಕು.
7. ಅರ್ಜಿಯೊಂದಿಗೆ ಶಿಷ್ಯವೇತನದ ಇತ್ತೀಚಿನ ಪಠ್ಯಕ್ರಮವನ್ನು ನೀಡಲಾಗಿದ್ದು, ಪಠ್ಯಕ್ರಮ ಹಾಗೂ ಸೂಚನಾ ಹಾಳೆಯನ್ನು ಅಭ್ಯರ್ಥಿಗಳು ತಮ್ಮ ಬಳಿಯೇ ಇಟ್ಟುಕೊಂಡು ಅರ್ಜಿಯನ್ನು ಮಾತ್ರ ತುಂಬಿ ಕಳುಹಿಸಿಕೊಡಬೇಕು.
8. ಶ್ರುತಿ ಹಾಗೂ ತಬಲ ಮತ್ತು ಮೃದಂಗ ಪಕ್ಕವಾದ್ಯ ವ್ಯವಸ್ಥೆಯನ್ನು ಅಕಾಡೆಮಿ ವತಿಯಿಂದ ಮಾಡಲಾಗುವುದು ಹಾಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಶ್ರುತಿ ಹಾಗೂ ತಾಳದ ಜೊತೆ ಹಾಡಬೇಕು.
9. ವಾದ್ಯ ಸಂಗೀತ ಹಾಗೂ ತಾಳವಾದ್ಯಗಳ ಸಂದರ್ಶನದಲ್ಲಿ ಹಾಜರಾಗುವ ಅಭ್ಯರ್ಥಿಗಳು ತಾವೇ ತಮಗೆ ಬೇಕಾದ ವಾದ್ಯ ಪರಿಕರಗಳನ್ನು ತರಬೇಕು.
10. ನೃತ್ಯದ ಅಭ್ಯರ್ಥಿಗಳು ಸಂದರ್ಶನ ಸಂದರ್ಭದಲ್ಲಿ ಅಭ್ಯಾಸದ ಉಡುಪನ್ನು ಬಳಸಬಹುದಾಗಿದೆ. ಅಕಾಡೆಮಿ ವತಿಯಿಂದ ಸಿ.ಡಿ.ಪ್ಲೇಯರ್‌ನ್ನು ಒದಗಿಸಲಾಗುವುದು. ಇದಕ್ಕೆ ಹೊಂದುವಂತಹ ಯಾವುದೇ ಮಾಧ್ಯಮವನ್ನು (ಮೊಬೈಲ್, ಸಿ.ಡಿ., ಐಪ್ಯಾಡ್, ಎಂಪಿ3 ಪ್ಲೇಯರ್ ಇತ್ಯಾದಿ) ಉಪಯೋಗಿಸಬಹುದಾಗಿದೆ.

    ಅಭ್ಯರ್ಥಿಗಳು ಇಚ್ಛಿಸಿದಲ್ಲಿ ಪಕ್ಕವಾದ್ಯಗಾರರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕರೆತರಬಹುದಾಗಿದೆ.
11. ಸಮಯಕ್ಕೆ ಸರಿಯಾಗಿ ಅಭ್ಯರ್ಥಿಗಳು ಸಂದರ್ಶನ ಏರ್ಪಡಿಸಿದ ಸ್ಥಳದಲ್ಲಿ ಹಾಜರಿರಬೇಕು. ಮತ್ತು ಮುಂಚಿತವಾಗಿ ಹಾಜರಾತಿ ಪುಸ್ತಕದಲ್ಲಿ ಹೆಸರು ಬರೆದು ಸಹಿ ಮಾಡಬೇಕು.
12. ಅಕಾಡೆಮಿ ಸಿದ್ಧಪಡಿಸಿದ ಪಟ್ಟಿಯಂತೆ ಅಭ್ಯರ್ಥಿಗಳ ಸಂದರ್ಶನ ನಡೆಸಲಾಗುವುದು.
13. ಶಿಷ್ಯವೇತನ ಆಯ್ಕೆಯ ವಿಷಯದಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
14. ಅಪ್ರಾಮಾಣಿಕತೆಯಿಂದ ವರ್ತಿಸಿದಲ್ಲಿ ಶಿಷ್ಯವೇತನ ರದ್ದುಪಡಿಸಲಾಗುವುದು.

ಶಿಷ್ಯವೇತನ ಪಠ್ಯಕ್ರಮ

ಕರ್ನಾಟಕ ಶಾಸ್ತ್ರೀಯ ಸಂಗೀತ

ಪ್ರಾಯೋಗಿಕ ವಿಭಾಗ

1. ಬೇಗಡೆ, ದರ್ಬಾರ್, ಶಹನಾ, ಸಾವೇರಿ, ತೋಡಿ, ವಸಂತ–ಈ ರಾಗಗಳಲ್ಲಿ ಯಾವುದಾದರೂ 3 ಅದಿತಾಳ ವರ್ಣಗಳು (2 ಕಾಲಗಳಲ್ಲಿ) ಹಾಗೂ
2. ಭೈರವಿ, ಕಲ್ಯಾಣಿ, ಶಂಕರಾಭರಣ, ಕಾಂಬೋದಿ, ರೀತಿಗೌಳ–ಈ ರಾಗಗಳಲ್ಲಿ ಯಾವುದಾದರೂ 3 ರಾಗದಲ್ಲಿ ಮತ್ತು 2 ರಾಗದಲ್ಲಿ ಮಧ್ಯಮ ಮತ್ತು ವಿಳಂಬ ಕಾಲದ ಕೃತಿಗಳನ್ನು ಸಂಕ್ಷೇಪ ಆಲಾಪನೆ ಮತ್ತು ಸ್ವರ ಕಲ್ಪನೆ ಹಾಡಬೇಕು / ನುಡಿಸಬೇಕು.
3. (1) ಹಿಂದೋಳ (2) ಮಧ್ಯಮಾವತಿ (3) ಮೋಹನ (4) ಸಾವೇರಿ (5) ಬಿಲಹರಿ
   (6) ಕಾಂಭೋದಿ (7) ಶ್ರೀರಂಜನ (8) ಭೈರವಿ (9) ಕಾಮವರ್ಧಿನಿ
   (10) ಶಂಕರಾಭರಣ (11) ಕಲ್ಯಾಣಿ (12) ಖರಹರಪ್ರಿಯ

   ಈ ಮೇಲಿನ ರಾಗಗಳಲ್ಲಿ ಪ್ರಸಿದ್ಧ ವಾಗ್ಗೇಯಕಾರರ ಆದಿ, ರೂಪಕ, ಖಂಡಛಾಪು, ಮಿಶ್ರಛಾಪು ತಾಳಗಳಲ್ಲಿನ ಮಧ್ಯಮ ಕಾಲದ ಕೃತಿಗಳು ಮತ್ತು 5 ವಿಳಂಬಕಾಲದ ಕೃತಿಗಳು. ಯಾವುದಾದರೂ 5 ರಾಗಗಳಿಗೆ (ಅಂದರೆ 2 ಔಡವ ಷಾಡವ ಸಂಪೂರ್ಣ) ಮತ್ತು ಸಂಕ್ಷಿಪ್ತ ಆಲಾಪನೆ 1 ಹಾಗೂ 2 ನೇ ಕಾಲದಲ್ಲಿ ಕಲ್ಪನಾಸ್ವರ ಹಾಕುವುದು. (3 ಮಧ್ಯಮ ಕಾಲದ ಕೃತಿಗಳು ಹಾಗೂ 2 ವಿಳಂಬ ಕಾಲದ ಕೃತಿಗಳಿಗೆ)
4. ದಾಸರ ಪದಗಳು – 3
5. ಶಿವಶರಣರ ವಚನಗಳು – 3
6. ಜಾವಳಿಗಳು – 2
7. ತಿಲ್ಲಾನಗಳು – 2

ಅಭ್ಯರ್ಥಿಗಳು ಸಂದರ್ಶನದ ವೇಳೆಯಲ್ಲಿ ಕಲಿಕಾ ಪಟ್ಟಿಯನ್ನು ಒದಗಿಸುವುದು.

ಶಾಸ್ತ್ರ ವಿಭಾಗ

1. ಪ್ರಾಯೋಗಿಕ ವಿಭಾಗದ ರಾಗಗಳ ಲಕ್ಷಣಗಳು.
2. 35 ತಾಳಗಳು ಮತ್ತು ಅಂಗಗಳ ಬಗ್ಗೆ.
3. 75 ಮೇಳಕರ್ತರಾಗಗಳ ವಿವರಣೆ – ರಾಗ ಗುರುತಿಸುವ ಕ್ರಮ
4. ಸ್ವರ ಸ್ಥಾನಗಳ ಬಗ್ಗೆ ಅರಿವು.
5. ವಿವಿಧ ವಾದ್ಯಗಳ ಬಗ್ಗೆ ಮಾಹಿತಿ.
6. ಪ್ರಮುಖ ವಾಗ್ಗೇಯಕಾರರ ಜೀವನ ಮತ್ತು ಕೃತಿಗಳ ಪರಿಚಯ.

ತಾಳವಾದ್ಯ – ಪ್ರಯೋಗ ವಿಭಾಗ

ಸಪ್ತ ಸೂಳಾದಿ ತಾಳಗಳಿಗೆ

1. ತ ದಿ ತೋಂ ನಂ ವರಸೆ 3 ಕಾಲ ನಂತರ ಖಂಡ ಮತ್ತು ತ್ರಿಶ್ರದಲ್ಲಿಯೂ ಹೇಳುವುದು.
2. ಪಾಲುವರಸೆ ಚತುರಶ್ರ, ತ್ರಿಶ್ರ ಹಾಗೂ ಖಂಡ ನಡೆಗಳಲ್ಲಿ.
3. ಟೇಕಾವರಸೆ, ಚತುರಶ್ರ ಹಾಗೂ ತ್ರಿಶ್ರ ನಡೆಗಳಲ್ಲಿ ಹೇಳುವಿಕೆ ಮತ್ತು ನುಡಿಸುವುದು.
4. ಮೊಹರ ಮತ್ತು ಮುಕ್ತಾಯ, ಮುಕ್ತಾಯ ತ್ರಿಶ್ರದಲ್ಲಿಯೂ ಹೇಳುವುದು.
5. ತನಿ ಆವರ್ತನ, ಚತುರಶ್ರ ತ್ರಿಪುಟ, ಚತುರಶ್ರ ರೂಪಕ, ಮಿಶ್ರ ಛಾಪು ತಾಳ ಹಾಗೂ ಖಂಡಛಾಪು 7 ನಿಮಿಷಕ್ಕೆ ಮೀರದಂತೆ ನುಡಿಸಬೇಕು.
6. ಸರಳವಾದ ಕೃತಿಗಳಿಗೆ (ಪರೀಕ್ಷಕರು ಹಾಡಿದಾಗ) ಅನುಸರಣೆ ಮಾಡಿ ನುಡಿಸುವುದು.
7. ಗ್ರಹಗಳ ಸಾಧಾರಣ ಜ್ಞಾನ (ಸಮ, ವಿಷಮ)

ಶಾಸ್ತ್ರ ಮತ್ತು ಶ್ರವಣಜ್ಞಾನ

ತಾಳದ ದಶಪ್ರಾಣಗಳ ತಿಳಿವಳಿಕೆ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

ಗಾಯನ

1. ಈ ಕೆಳಗಿನ ರಾಗಗಳಲ್ಲಿ ವಿಲಂಬಿತ ಛೋಟಾ ಖ್ಯಾಲ್(ಧೃತ್ ಏಕತಾಲ) ಹಾಡಲು ಹಾಗೂ ನುಡಿಸಲು ತಿಳಿದಿರಬೇಕು.
   ಅ) ಭೀಮಪಲಾಸ್ ಆ). ಯಮನ್ ಇ). ಬಿಹಾಗ ಈ). ಬೃಂದಾವನ ಸಾರಂಗ ಉ). ಕೇದಾರ
2. ಈ ಕೆಳಗಿನ ರಾಗಗಳಲ್ಲಿ ಛೋಟಾಖ್ಯಾಲ ಹಾಡಲು ತಿಳಿದಿರಬೇಕು (ತೀನ್ ತಾಲಗಳಲ್ಲಿ)
   ಅ) ಕಾಫಿ ಆ) ಬಾಗೇಶ್ರೀ ಇ) ಭೂಪ ಈ) ಮಧುವಂತಿ ಉ) ಮಾಲಕೌಂಸ
   ಊ) ದುರ್ಗಾ
3. 2 ದಾಸರ ಪದಗಳು 2 ವಚನಗಳನ್ನು ಹಾಡಲು ಕಲಿತಿರಬೇಕು.
4. 1) ಜನ್ಯ 2) ಜನಕ 3) ಪೂರ್ವಾಂಗರಾಗ 4) ಉತ್ತರಾಂಗ ರಾಗ 5) ಆಂದೋಲನ
   6) ಗಮಕ 7) ಬೋಲತಾನ 8) ಕೂಟತಾನ
   ಈ ಮೇಲಿನ ಪಾರಿಭಾಷಿಕ ಪದಗಳ ವಿವರಣೆಯನ್ನು ತಿಳಿದಿರಬೇಕು.
5. ಈ ಕೆಳಗಿನ ತಾಳಗಳ ಪರಿಚಯವಿರಬೇಕು.
   1) ತೀನತಾಲ 2) ಝುಪ್‌ತಾಲ 3)ರೂಪಕ 4) ತಿಲವಾಡ 5) ದಾದರಾ
   (ತಾಳ ಕೈಯಲ್ಲಿ ಹಾಕಿ ತೋರಿಸಬೇಕು)

ತಾಳವಾದ್ಯ ವಿಭಾಗ

1. ಈ ಕೆಳಗಿನ ತಾಳಗಳ ಶಾಸ್ತ್ರೀಯ ಮಾಹಿತಿ ನೀಡಿ ಕೈಯಲ್ಲಿ ತಾಳವನ್ನು ಹಾಕಿ ನುಡಿಸಿ ತೋರಿಸಬೇಕು.
   1) ದಾದರಾ 2) ಕೇಹರವಾ 3) ತೀನತಾಲ 4) ಝುಪ್‌ತಾಲ್ 5) ತಿಲವಾಡ
   6) ರೂಪಕ್
2. ತೀನತಾಲದಲ್ಲಿ ಸೋಲೋ ನುಡಿಸಲು ಬರಬೇಕು.
3. ಝುಪ್‌ತಾಲ್ ಮತ್ತು ರೂಪಕ್ ತಾಲ್‌ದಲ್ಲಿ ಒಂದು ಕಾಯ್ದಾ ಹಾಗೂ ಎರಡು ಗತ್ ಒಂದು ಚಕ್ರದಾರ್ ನುಡಿಸಲು ಬರಬೇಕು.
4. ಈ ತಾಳಗಳನ್ನು ದುಗನ್, ಚೌಗುನ್‌ನಲ್ಲಿ ಕೈಯಲ್ಲಿ ತಾಳ ಹಾಕಿ ನುಡಿಸಲು ತಿಳಿದಿರಬೇಕು.
   1. ಧೃಪದ್ 2. ಧಮಾರ್
5. ಈ ಪಾರಿಭಾಷಿಕ ಶಬ್ದಗಳ ಜ್ಞಾನವಿರಬೇಕು.
   1. ಸಮ್ 2. ಮಾತ್ರಾ 3. ಕಾಯ್ದಾ 4. ಗತ್ 5. ತಿಹಾಯಿ
6. ಪರೀಕ್ಷಕರು ಹಾಡಿದ ತಾಳವನ್ನು ಗುರುತಿಸಿ ಸಾಥ್ ಮಾಡುವುದು.

ಭರತನಾಟ್ಯ

1. ಪಾರಿಭಾಷಿಕ ಶಬ್ದಗಳ ಜ್ಞಾನ:
   ಅಡವು ಮತ್ತು ವೈವಿಧ್ಯ, ಶೊಲ್ಲುಕಟ್ಟು, ನರ್ತನ ವಿಭಾಗಗಳು, ಅಂಗಶುದ್ಧಿ, ಅಂತ:ಪ್ರಾಣಗಳು, 35 ತಾಳಗಳ ಅರಿವು
2. ವರ್ಣದಲ್ಲಿ ಬರುವ ಜತಿಗಳನ್ನು ಹಾಗೂ ಅಲರಿಪುವನ್ನು ಹೇಳಿ ತೋರಿಸುವುದು.
3. ಒಂದು ಅಲರಿಪು, ಒಂದು ಜತಿಸ್ವರ, ಒಂದು ಪದವರ್ಣ, ಒಂದು ಕನ್ನಡದ ಕೃತಿ, ಒಂದು ತಿಲ್ಲಾನಗಳನ್ನು ನರ್ತಿಸಬೇಕು.
4. ನವರಸಗಳ ಅರಿವು ಮತ್ತು ಪ್ರಯೋಗ.
5. ನರ್ತಿಸುವ ನೃತ್ಯ ಬಂಧಗಳನ್ನು ತಾಳದೊಂದಿಗೆ ಹಾಡಿ ತೋರಿಸಿ ಕಾವ್ಯಾರ್ಥವನ್ನು ಮತ್ತು ಭಾವಾರ್ಥವನ್ನು ವಿವರವಾಗಿ ತಿಳಿಸುವುದು.
6. ಅಸಂಯುತ ಹಸ್ತ ಮತ್ತು ಸಂಯುತ ಹಸ್ತ ಮತ್ತು ವಿನಿಯೋಗ (ಅಭಿನಯದರ್ಪಣದಂತೆ)
7. ಶಿರೋಭೇದ, ದೃಷ್ಟಿಭೇದ.

ಕಥಕ್

1. ಪಾರಿಭಾಷಿಕ ಶಬ್ದಗಳ ಜ್ಞಾನ

   ನರ್ತನ ವಿಭಾಗಗಳು, ತೋಡ, ಟುಕಡಾ, ತಿಹಾಯಿ, ಪರನ್, ಭ್ರಮರಿ, ತೀನ್‌ತಾಲ್, ಝಪ್‌ತಾಲ್ ತಾಳಗಳ ವಿವರಗಳು, ಸಂಯುತ, ಅಸಂಯುತ ಹಸ್ತಗಳ ಮತ್ತು ವಿನಿಯೋಗಗಳ ಅರಿವು (ಅಭಿನಯ ದರ್ಪಣದಂತೆ)
2. ಚತುರ್ವಿಧ ಅಭಿನಯಗಳ ವಿವರ.
3. ತತ್‌ಕಾರ್ ತೀನ್ ತಾಳದಲ್ಲಿ.
4. ಷಡಂತ್ ವಿವರ ಮತ್ತು ಪ್ರಯೋಗ (ತಾಳ ಹಾಕಿ ಹೇಳಬೇಕು) ಯಾವುದಾದರೂ ಒಂದು ತಾಳದಲ್ಲಿ.
5. ಆಮದ್, ತೋಡಾ, ಟುಕಡಾ, ಥಾಟ್, ಪರನ್, ಚಕ್ಕರ್‌ದಾರ್, ಪರನ್, ಗತ್‌ನಿಕಾಸ್, ಗತಭಾವಗಳ ವಿವರ ಪ್ರಯೋಗದೊಂದಿಗೆ (ಮೇಲೆ ಹೇಳಿದ ಯಾವುದಾದರೂ ತಾಳದಲ್ಲಿ)
6. ಒಂದು ಠುಮ್ರಿ ಅಥವಾ ಕವಿತಾ, ಒಂದು ತರಾನ.
7. ನವರಸಗಳ ಅರಿವು ಮತ್ತು ಪ್ರಯೋಗ.
8. ನರ್ತಿಸುವ ನೃತ್ಯ ಬಂಧಗಳ ಕಾವ್ಯಾರ್ಥ ಮತ್ತು ಭಾವಾರ್ಥಗಳನ್ನು ತಿಳಿಸುವುದು.

ಕೂಚಿಪುಡಿ

1. ಪಾರಿಭಾಷಿಕ ಶಬ್ದಗಳ ಜ್ಞಾನ

   ನರ್ತನ ವಿಭಾಗಗಳು, ಪಾದವಿನ್ಯಾಸ, ಅಡವು ಪೂರ್ವರಂಗವಿಧಿ, ಅಂತ:ಪ್ರಾಣ, 35 ತಾಳಗಳ ಅರಿವು, ದರವು.
2. ದಶವಿಧ ಅಡವುಗಳನ್ನು ತಾಳ ಹಾಕಿ ಹೇಳಿ ತ್ರಿಕಾಲಗಳಲ್ಲಿ ಮಾಡಿ ತೋರಿಸುವುದು.
3. (ಚತುರ್ವಿಧ) ಅಭಿನಯದ ಪ್ರಾಮುಖ್ಯತೆ ಮತ್ತು ಪ್ರಯೋಗದಲ್ಲಿ ಮಾಡಿ ತೋರಿಸುವುದು.
4. ಸಂಯುತ ಅಸಂಯುತ ಹಸ್ತಗಳ ವಿನಿಯೋಗ (ನಾಟ್ಯಶಾಸ್ತ್ರ/ಅಭಿನಯ ದರ್ಪಣ)
5. ಐದು ಜಾತಿಯ ಜತಿಗಳು, ಒಂದು ಕನ್ನಡ ರಚನೆ, ಒಂದು ಶಬ್ದಂ, ಒಂದು ತರಂಗಂ, ಒಂದು ಕ್ಷೇತ್ರಯ್ಯ ಪದ, ಪ್ರವೇಶದರು ಅಥವಾ ನೃತ್ಯ ನಾಟಕದ ಸ್ವಲ್ಪ ಭಾಗ.
6. ನವರಸಗಳ ಅರಿವು ಮತ್ತು ಪ್ರಯೋಗ.
7. ನರ್ತಿಸುವ ನೃತ್ಯ ಬಂಧಗಳನ್ನು ತಾಳದಲ್ಲಿ ಹಾಡಿ ತೋರಿಸಬೇಕು.

ಸುಗಮ ಸಂಗೀತ

1. ಶೃತಿ ಜ್ಞಾನ. ಲಯ ಜ್ಞಾನ ಇರಬೇಕು. ಗೀತೆಯ ಸಾಹಿತ್ಯ ಹಾಗೂ ರಚನಾಕಾರರ ಬಗ್ಗೆ ತಿಳಿದಿರಬೇಕು.
2. ಧ್ವನಿ ಸಂಸ್ಕರಣೆಯ ಬಗ್ಗೆ ಸಾಮಾನ್ಯ ಜ್ಞಾನವಿರಬೇಕು.
3. ಕರ್ನಾಟಕದಲ್ಲಿ ಪ್ರಚಲಿತವಿರುವ ಸುಗಮ ಸಂಗೀತ ಆದ್ಯ ಪ್ರವರ್ತಕರ (ಪಿ.ಕಾಳಿಂಗರಾವ್, ಪದ್ಮಚರಣ, ಎಚ್.ಆರ್.ಲೀಲಾವತಿ, ಮೈಸೂರು ಅನಂತಸ್ವಾಮಿ, ಡಾ.ಸಿ.ಅಶ್ವಥ್) ಹಾಗೂ ಸಮಕಾಲೀನರ ಬಗ್ಗೆ ತಿಳಿವಳಿಕೆ.
4. ಕುವೆಂಪು, ದ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ, ಪು.ತಿ.ನರಸಿಂಹಾಚಾರ್ಯ, ಸಿದ್ದಯ್ಯ ಪುರಾಣಿಕ, ಚನ್ನವೀರಕಣವಿ, ಡಿ.ಎಸ್.ಕರ್ಕಿ, ಹೆಚ್.ಎಸ್. ವೆಂಕಟೇಶಮೂರ್ತಿ, ಡಿ.ವಿ.ಜಿ., ರಾಘವ, ಬಿ.ಆರ್.ಲಕ್ಷ್ಮಣರಾವ್, ಬಿ.ಎಂ.ಶ್ರೀ., ನಿಸಾರ್ ಅಹ್ಮದ್– ಈ ಮೇಲೆ ಹೇಳಿದ ಕವಿಗಳ 10 ಭಾವಗೀತೆಗಳ ಪಟ್ಟಿಯನ್ನು ತೀರ್ಪುಗಾರರಿಗೆ ನೀಡಬೇಕು. ಈ ಪೈಕಿ ತೀರ್ಪುಗಾರರು ಆಯ್ಕೆ ಮಾಡಿದ 2 ಭಾವಗೀತೆಗಳನ್ನು 5 ನಿಮಿಷಗಳಿಗೆ ಮೀರದಂತೆ, ಕವಿಯ ಭಾವವನ್ನು ಸ್ಪಷ್ಟವಾಗಿ ವ್ಯಕ್ತಗೊಳಿಸುವಂತೆ ಹಾಡಬೇಕು. ಹಾಗೂ ಈ ಹತ್ತು ಭಾವಗೀತೆಗಳ ಪೈಕಿ 2 ಭಾವಗೀತೆಗಳಿಗೆ ಸ್ವರ ಸಂಯೋಜನೆಯು ಶಾಸ್ತ್ರೀಯ ರಾಗಗಳನ್ನು ಆಧರಿಸಿರಬೇಕು. ಸ್ವಂತ ಸ್ವರ ಸಂಯೋಜನೆಯ ಗೀತೆಗಳನ್ನು ಹಾಡಬಹುದು. ದಾಸರ ಪದಗಳು, ತತ್ವಪದಗಳು, ವಚನಗಳನ್ನು ಹಾಡಬಹುದು.
5. ಕನ್ನಡ ವ್ಯಾಕರಣದ ಬಗ್ಗೆ ಸಾಮಾನ್ಯ ಜ್ಞಾನ ಅವಶ್ಯ (ಉದಾ: ಸ್ವರಗಳು, ವ್ಯಂಜನಗಳು, ಗುರು. ಲಘು, ಛಂದಸ್ಸು, ಪ್ರತಿಪದಾರ್ಥ, ಉಚ್ಚಾರಣೆ, ಭಾವ ಇತ್ಯಾದಿ ವಿವರಣೆ)

ಕಥಾಕೀರ್ತನ

1. ಶೃತಿ ಶುದ್ಧವಾಗಿ ಕೀರ್ತನೆಗಳನ್ನು ಹಾಡುವ ಅಭ್ಯಾಸವಿರಬೇಕು.
2. ಶುದ್ಧ ಸಾಹಿತ್ಯ ಹಾಗೂ ಸ್ಪಷ್ಟ ಉಚ್ಚಾರಣೆ ಭಾವ ಮತ್ತು ಅರ್ಥಕ್ಕೆ ಹೆಚ್ಚು ಮಹತ್ವ
3. ಒಟ್ಟು 3 ಕಥಾಕೀರ್ತನೆಗಳಲ್ಲಿ ಪರಿಣತಿ ಪಡೆದಿರಬೇಕು. (1 ಹರಿಕಥೆ, 1 ಶಿವಕಥೆ, 1 ಸಂತರ/ಮಹಾತ್ಮರ ಕುರಿತ ಕಥೆ) ತೀರ್ಪುಗಾರರು ಯಾವ ಕಥೆಯನ್ನು ಕೇಳಿದರೂ ಮಾಡಬೇಕು.
4. ಪುರಂದರದಾಸರು, ಕನಕದಾಸರು, ವ್ಯಾಸರಾಯರು, ಶ್ರೀಪಾದರಾಜರು, ವಾದಿರಾಜರೇ ಮೊದಲಾದ ಹರಿದಾಸರ 5 ಕೃತಿಗಳನ್ನು ಹಾಡಲು ಕಲಿತಿರಬೇಕು
5. ಸರ್ವಜ್ಞನ ವಚನಗಳು–5, ಬಸವಣ್ಣನವರ ವಚನಗಳು–3, ಅಕ್ಕಮಹಾದೇವಿ ವಚನಗಳು–3, ದೇವರ ದಾಸಿಮಯ್ಯನ ವಚನಗಳು–2, ಹಾಡಲು ಕಲಿತಿರಬೇಕು
6. ಮಂಕುತಿಮ್ಮನ ಕಗ್ಗ–2, ಹರಿಭಕ್ತಿಸಾರ–2, ಹರಿಕಥಾಮೃತಸಾರ–2, ಸೋಮೇಶ್ವರ ಶತಕ–2 ಪದ್ಯಗಳನ್ನು ಕಂಠಪಾಠ ಮಾಡಿರಬೇಕು.
7. ಕನಿಷ್ಠ 5 ರಾಗಗಳಲ್ಲಿ ಹಾಡುವ ಅಭ್ಯಾಸವಿರಬೇಕು.
8. ಕನ್ನಡ ಷಟ್ಪದಿ ಕಾವ್ಯಗಳ ಕಿರುಪರಿಚಯವಿರಬೇಕು. ಮಂಗಳಾಚರಣ ಪದ್ಯಗಳು.
9 ಕಥೆಗೆ ಪೂರಕವಾದ ಚಿಕ್ಕ ನೀತಿ ಬೋಧಕವಾದ ಒಂದು ಉಪಕಥೆಯಿರಬೇಕು.
10. ರಾಮಾಯಣ, ಮಹಾಭಾರತದಂತಹ ಉದ್ಗ್ರಂಥಗಳ ವಸ್ತುವಿನ ಬಗ್ಗೆ ತಿಳಿವಳಿಕೆ ಇರಬೇಕು.
11. ಉಗಾ–ಭೋಗಗಳಲ್ಲಿ ಕೂಡ ಪರಿಣಿತಿ ಇರಬೇಕು.

ಗಮಕ

1. ಪಂಪನ ವಿಕ್ರಮಾರ್ಜುನ ವಿಜಯ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕುಮಾರ ವ್ಯಾಸನ ಕರ್ನಾಟಕ ಭಾರತ ಕಥಾಮಂಜರಿ, ಚಾಮರಸನ ಪ್ರಭುಲಿಂಗಲೀಲೆ, ರತ್ನಾಕರವರ್ಣಿಯ ಭರತೇಶ ವೈಭವ, ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ – ಈ ಕಾವ್ಯಗಳಲ್ಲಿನ ಯಾವುದಾದರೂ ಒಂದೊಂದು ಭಾಗ ವಾಚನ ಮಾಡಿ, ವ್ಯಾಖ್ಯಾನ ಮಾಡಲು ಬರಬೇಕು. ಕವಿ ಕಾವ್ಯ ವಿಚಾರ ಗೊತ್ತಿರಬೇಕು.
2. ತ್ರಿಪದಿ ದಾಸರಪದಗಳು ಮತ್ತು ವಚನಗಳನ್ನು ಹಾಡುವುದರಲ್ಲಿ ಪರಿಶ್ರಮವಿರಬೇಕು.
3. ಉಗಾ–ಭೋಗಗಳಲ್ಲಿ ಕೂಡ ಪರಿಣಿತಿ ಇರಬೇಕು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು–560 002
ದೂರವಾಣಿ: (080) 22215072
ಈ–ಮೇಲ್ : karnatakasangeeta@gmail.com
ಅಂತರ್ಜಾಲ : www.karnatakasangeetanrithyaacademy.org

ಅನುಬಂಧ-2

2017-18 ನೇ ಸಾಲಿನ ಶಿಷ್ಯವೇತನ ಸಂದರ್ಶನದಲ್ಲಿ ಆಯ್ಕೆಯಾದ ಜಿಲ್ಲಾವಾರು ಅಭ್ಯರ್ಥಿಗಳ ವಿವರ

ಜಿಲ್ಲೆಯ ಹೆಸರು : ಧಾರವಾಡ		**ಕಲಾಪ್ರಕಾರ : ಸುಗಮ ಸಂಗೀತ**	
ಕ್ರ.ಸಂ	ಅಭ್ಯರ್ಥಿಯ ಹೆಸರು	ಕಲಾಕ್ಷೇತ್ರ	ಕಲಾಪ್ರಕಾರ
1.	ನಿಖಿತಾ ಹಿರೇಮಠ	ಸುಗಮ ಸಂಗೀತ	-
2.	ರಶ್ಮಿ ಗಲಗಲಿ	ಸುಗಮ ಸಂಗೀತ	-
3.	ಪ್ರಸನ್ನ ಆನಂದ ಸಿಂಧಗಿ	ಸುಗಮ ಸಂಗೀತ	-
4.	ರಜನಿ ಹ ಭಜಂತ್ರಿ	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಬಾಗಲಕೋಟೆ			
1.	ಸಹನಾ ನಾರಯಣ್ ರಾವ್ ಕುಲಕರ್ಣಿ	ಸುಗಮ ಸಂಗೀತ	-
2.	ಶ್ರೀಧರ ಶಿವಕುಮಾರ ವಂದಾಲ	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಗದಗ			
1.	ವಿರೇಶ ಬಮ್ಮಿಗಟ್ಟಿ	ಸುಗಮ ಸಂಗೀತ	-
2.	ಶಿವಲಿಂಗಯ್ಯ ಪುರಾಣಿಕ ಮಠ್	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಹಾವೇರಿ			
1.	ಶರದಿ ಸುರೇಶ ಕಣೆಕಲ್	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ದಾವಣಗೆರೆ			
1.	ಪಿಂಜಾರ ಹಸೀನಾ ಬೇಗಂ	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಬೆಳಗಾವಿ			
1.	ಮೃತ್ಯಂಜಯ ಬಸವರಾಜ ಮಾಸ್ತವಮರಡಿ	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಉಡುಪಿ			
1.	ಗಾರ್ಗಿ ಎನ್.ಶಬರಾಯ್	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಮಂಗಳೂರು			
1.	ಸುಷ್ಮಿತ ಎನ್,ಶೇಟ್	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಮೈಸೂರು			
1.	ಪೂಜಾ ಇ	ಸುಗಮ ಸಂಗೀತ	-
2.	ಹಂಸಿನಿ ಎಸ್.ಕುಮಾರ್	ಸುಗಮ ಸಂಗೀತ	-
3.	ಪ್ರಥಮ್ ಭಟ್	ಸುಗಮ ಸಂಗೀತ	-
4.	ರಶ್ಮಿ ವಿ.ರಾವ್	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಉತ್ತರ ಕನ್ನಡ			
1.	ರೋಹಿಣಿ ಭಟ್	ಸುಗಮ ಸಂಗೀತ	-
2.	ಅರ್ಪಿತ ಅಶೋಕ ಪ್ರಾತಃಕಾಲ್	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಕೊಪ್ಪಳ			
1.	ಭೂಮಿಕ ಹಲಗೇರಿ	ಸುಗಮ ಸಂಗೀತ	-
2.	ನವೀನ್ ಕುಮಾರ್	ಸುಗಮ ಸಂಗೀತ	-
3.	ಲಕ್ಷ್ಮಿಕುರಿ	ಸುಗಮ ಸಂಗೀತ	-
4.	ಪ್ರವೀಣ್ ಕುಮಾರ್	ಸುಗಮ ಸಂಗೀತ	-
5.	ನವ್ಯಶ್ರೀ ಗುಡಿಕೋಟೆ	ಸುಗಮ ಸಂಗೀತ	-
6.	ಪ್ರಜಾ ದೊಡ್ಡಮನಿ	ಸುಗಮ ಸಂಗೀತ	-
7.	ಎ.ಎಂ.ಪಿ ಸುಧಾ	ಸುಗಮ ಸಂಗೀತ	-
8.	ಫಕೀರೇಶ್	ಸುಗಮ ಸಂಗೀತ	-

ಜಿಲ್ಲೆಯ ಹೆಸರು : ರಾಯಚೂರು			
1.	ವಿದ್ಯಾವತಿ	ಸುಗಮ ಸಂಗೀತ	-
ಜಿಲ್ಲೆಯ ಹೆಸರು : ಬೆಂಗಳೂರು			
1.	ಸುರಭಿ ಶ್ರೀಹರಿ ವಶಿಷ್ಠ	ಸುಗಮ ಸಂಗೀತ	-
2.	ಅಂಕಿತ್ ಎಂ.ಎ	ಸುಗಮ ಸಂಗೀತ	-
3.	ಸಮ್ರುತ್ ಮಂಜುನಾಥ್	ಸುಗಮ ಸಂಗೀತ	-
4.	ರಚನಾ ಎಸ್.	ಸುಗಮ ಸಂಗೀತ	-
5.	ಕವನ ಎಲ್.ಹೆಗಡೆ	ಸುಗಮ ಸಂಗೀತ	-
6.	ಶರವಾಣಿ ಎಸ್.ನಾಡಿಗ್	ಸುಗಮ ಸಂಗೀತ	-
7.	ಜೆ.ಅಕ್ಷತಾ	ಸುಗಮ ಸಂಗೀತ	-
8.	ಸುಹಾಸ್ ಎಸ್.	ಸುಗಮ ಸಂಗೀತ	-
9.	ಎಸ್.ಸಿಂಧು	ಸುಗಮ ಸಂಗೀತ	-
10.	ದೀಪಕ್ ರಾಜ್ ಬಲ್ಲಾಳ್	ಸುಗಮ ಸಂಗೀತ	-
11.	ಕೀರ್ತನ್ ಬಿ.ಭಾರದ್ವಾಜ್	ಸುಗಮ ಸಂಗೀತ	-

ಜಿಲ್ಲೆಯ ಹೆಸರು : ಮೈಸೂರು		**ಕಲಾಪ್ರಕಾರ : ಕರ್ನಾಟಕ ಸಂಗೀತ**	
1.	ಕೃತಿಕ ಎಂ ಶರ್ಮಾ	ಕರ್ನಾಟಕ ಸಂಗೀತ	ಹಾಡುಗಾರಿಕೆ
2.	ವಿಕ್ರಮ್ ಭಾರದ್ವಾಜ್ ವಿ.ಪಿ	ಕರ್ನಾಟಕ ಸಂಗೀತ	ಮೃದಂಗ
3.	ಸುರಮಾ ಕೆ. ದರ್ಶನ್	ಕರ್ನಾಟಕ ಸಂಗೀತ	ಹಾಡುಗಾರಿಕೆ
4.	ಹರೀಶ್ ಎಂ.ಆರ್	ಕರ್ನಾಟಕ ಸಂಗೀತ	ಮೃದಂಗ
5.	ಸಿ.ಎಸ್.ಸತ್ಯಲಕ್ಷ್ಮಿ	ಕರ್ನಾಟಕ ಸಂಗೀತ	ಹಾಡುಗಾರಿಕೆ
6.	ಸಹಾನ ಆರ್	ಕರ್ನಾಟಕ ಸಂಗೀತ	ಹಾಡುಗಾರಿಕೆ
7.	ಸ್ವಾತಿ ಡಿ.ಎನ್	ಕರ್ನಾಟಕ ಸಂಗೀತ	ಹಾಡುಗಾರಿಕೆ
8.	ಶ್ರಾವ್ಯ ಎಸ್	ಕರ್ನಾಟಕ ಸಂಗೀತ	ಹಾಡುಗಾರಿಕೆ
9.	ವಿನಯ್	ಕರ್ನಾಟಕ ಸಂಗೀತ	ಡೋಲು
10.	ಶ್ರೇಯಸ್	ಕರ್ನಾಟಕ ಸಂಗೀತ	ಹಾಡುಗಾರಿಕೆ
ಜಿಲ್ಲೆಯ ಹೆಸರು : ಹಾಸನ			
1.	ಜಯಶ್ರೀ ಜೆ.	ಕರ್ನಾಟಕ ಸಂಗೀತ	ಹಾಡುಗಾರಿಕೆ
ಜಿಲ್ಲೆಯ ಹೆಸರು : ಉಡುಪಿ			
1.	ಪ್ರಸನ್ನ ಹೆಚ್	ಕರ್ನಾಟಕ ಸಂಗೀತ	ಹಾಡುಗಾರಿಕೆ
2.	ಅರ್ಚನ ಬಿ.ಉಪಾಧ್ಯಾಯ	ಕರ್ನಾಟಕ ಸಂಗೀತ	ಹಾಡುಗಾರಿಕೆ
3.	ಸಹನ ಉಡುಪ	ಕರ್ನಾಟಕ ಸಂಗೀತ	ಹಾಡುಗಾರಿಕೆ
ಜಿಲ್ಲೆಯ ಹೆಸರು : ದಕ್ಷಿಣ ಕನ್ನಡ			
1.	ಸುಮುಕ್ ಕಾರಂತ್	ಕರ್ನಾಟಕ ಸಂಗೀತ	ಖಂಜರ
2.	ಧನಶ್ರೀ ಶಬರಾಯ್	ಕರ್ನಾಟಕ ಸಂಗೀತ	ಪಿಟೀಲು
ಜಿಲ್ಲೆಯ ಹೆಸರು : ಚಿಕ್ಕಮಗಳೂರು			
1.	ಪಂಚಮಿ ಎಂ.ಆರ್	ಕರ್ನಾಟಕ ಸಂಗೀತ	ಹಾಡುಗಾರಿಕೆ
ಜಿಲ್ಲೆಯ ಹೆಸರು : ಶಿವಮೊಗ್ಗ			
1.	ಆಕಾಶ್ ಹೆಚ್.ಸಿ	ಕರ್ನಾಟಕ ಸಂಗೀತ	ಹಾಡುಗಾರಿಕೆ
ಜಿಲ್ಲೆಯ ಹೆಸರು : ದಾವಣಗೆರೆ			
1.	ವಿಶ್ವಂಭರ ಆರ್ ಭಾಗವತ್	ಕರ್ನಾಟಕ ಸಂಗೀತ	ಹಾಡುಗಾರಿಕೆ
ಜಿಲ್ಲೆಯ ಹೆಸರು : ಬೆಂಗಳೂರು			
1.	ಆದಿತಿ ಬಿ.ಪ್ರಹ್ಲಾದ್	ಕರ್ನಾಟಕ ಸಂಗೀತ	ಹಾಡುಗಾರಿಕೆ
2.	ಕಾರ್ತಿಕೇಯಾ ಹೆಚ್.ಎಸ್	ಕರ್ನಾಟಕ ಸಂಗೀತ	ಹಾಡುಗಾರಿಕೆ
3.	ಸಾಗರ ಎನ್.	ಕರ್ನಾಟಕ ಸಂಗೀತ	ಮೃದಂಗ
4.	ಸ್ಮೃತಿ ಬಿ.ಕೆ	ಕರ್ನಾಟಕ ಸಂಗೀತ	ಹಾಡುಗಾರಿಕೆ

	ರಂಜನಿ ಕೆ.ಎಸ್	ಕರ್ನಾಟಕ ಸಂಗೀತ	ಹಾಡುಗಾರಿಕೆ
6.	ಶ್ರೀವಲ್ಲಿ ಎಸ್.	ಕರ್ನಾಟಕ ಸಂಗೀತ	ಹಾಡುಗಾರಿಕೆ
7.	ರಾಕೇಶ್ ದತ್ ಹೆಚ್.ಕೆ.	ಕರ್ನಾಟಕ ಸಂಗೀತ	ಕೊಳಲು
8.	ಐಶ್ವರ್ಯ ಮಹೇಶ್	ಕರ್ನಾಟಕ ಸಂಗೀತ	ಹಾಡುಗಾರಿಕೆ
9.	ಹರಿಪ್ರೀಯಾ ಎನ್	ಕರ್ನಾಟಕ ಸಂಗೀತ	ಹಾಡುಗಾರಿಕೆ
10.	ವಿಶಾಲ್ ವಿ.ದೇಸಾಯಿ	ಕರ್ನಾಟಕ ಸಂಗೀತ	ಹಾಡುಗಾರಿಕೆ
ಜಿಲ್ಲೆಯ ಹೆಸರು : ಚಿಕ್ಕಬಳ್ಳಾಪುರ			
1.	ಕೆ.ಎಸ್.ರಾಜೇಶ್	ಕರ್ನಾಟಕ ಸಂಗೀತ	ಡೋಲು
2.	ಶಿವಕುಮಾರ್ ಎನ್	ಕರ್ನಾಟಕ ಸಂಗೀತ	ನಾದಸ್ವರ

ಜಿಲ್ಲೆಯ ಹೆಸರು : ಉತ್ತರ ಕನ್ನಡ		**ಕಲಾಪ್ರಕಾರ : ಕಥಾಕೀರ್ತನ/ಗಮಕ**	
1.	ಶಾಂಭವಿ ಶಂಕರ್ ಭಟ್	ಕಥಾಕೀರ್ತನ	-
ಜಿಲ್ಲೆಯ ಹೆಸರು : ತುಮಕೂರು			
1.	ಹೆಚ್.ಯು. ದೀಶಾ ಶಂಕರ್	ಕಥಾಕೀರ್ತನ	-
ಜಿಲ್ಲೆಯ ಹೆಸರು : ಉಡುಪಿ			
1.	ಉಷಾ ಹೆಚ್	ಗಮಕ	-
ಜಿಲ್ಲೆಯ ಹೆಸರು : ಬೆಂಗಳೂರು			
1.	ರಕ್ಷಿತಾ ಕೆ.	ಗಮಕ	-
2.	ಹೃಷಿಕೇಶ್ ಭಾರದ್ವಾಜ್	ಗಮಕ	-

ಜಿಲ್ಲೆಯ ಹೆಸರು : ಧಾರವಾಡ		**ಕಲಾಪ್ರಕಾರ : ಭರತನಾಟ್ಯ**	
ಕ್ರ.ಸಂ	ಅಭ್ಯರ್ಥಿಯ ಹೆಸರು	ಕಲಾಕ್ಷೇತ್ರ	ಕಲಾಪ್ರಕಾರ
1.	ವೇದಶ್ರೀ ಸೋಮದೇವ್ ಮರಾಠೆ	ಭರತನಾಟ್ಯ	-
2.	ಪ್ರಗತಿ ಮಾಹಾಂತೇಶ್ ಬಿಳ್ಳೂರು	ಭರತನಾಟ್ಯ	-
3.	ಕಾವ್ಯಂಜಲಿ ಸಿದ್ದಪ್ಪುರ	ಭರತನಾಟ್ಯ	-
4.	ನೇತ್ರವತಿ ಎಸ್.ಬದ್ದಿ	ಭರತನಾಟ್ಯ	-
5.	ಶ್ರೇಯಾ ದೇಶಪಾಂಡೆ	ಭರತನಾಟ್ಯ	-
6.	ಸೋನಲ್ ಗ್ಯಾನುಬಾ ಬದ್ದಿ	ಭರತನಾಟ್ಯ	-
ಜಿಲ್ಲೆಯ ಹೆಸರು : ಬೆಳಗಾವಿ			
1.	ಅಂಕಿತ ದ.ಜೋಗಳೆಕರ್	ಭರತನಾಟ್ಯ	-
ಜಿಲ್ಲೆಯ ಹೆಸರು : ಮೈಸೂರು			
1.	ಮೌಲ್ಯ ವೆಂಕಟೇಶ್	ಭರತನಾಟ್ಯ	-
2.	ಲಕ್ಷ್ಮಿ ಎಸ್	ಭರತನಾಟ್ಯ	-
3.	ಪ್ರೀಯಾ ಎಸ್.ಬಿ	ಭರತನಾಟ್ಯ	-
ಜಿಲ್ಲೆಯ ಹೆಸರು : ಶಿವಮೊಗ್ಗ			
1.	ಸಿಂಚನ ಎನ್.ಅಜ್ಜನಿ	ಭರತನಾಟ್ಯ	-
2.	ಸಿ.ಡಿ.ರಕ್ಷಿತ್	ಭರತನಾಟ್ಯ	-
3.	ರಚನಾ ಕಶ್ಯಾಪ್ ಎ.ಎನ್	ಭರತನಾಟ್ಯ	-
4.	ಅಮೃತ್ ಡಿ	ಭರತನಾಟ್ಯ	-
5.	ಅಂಕಿತ್ ಬಿ	ಭರತನಾಟ್ಯ	-
ಜಿಲ್ಲೆಯ ಹೆಸರು : ಚಿಕ್ಕಮಗಳೂರು			
1.	ತೇಜಸ್ವಿನಿ ಎನ್.	ಭರತನಾಟ್ಯ	-
2.	ಶರ್ಮಿಳ ಸಿ.ಜಿ	ಭರತನಾಟ್ಯ	-
ಜಿಲ್ಲೆಯ ಹೆಸರು : ಉಡುಪಿ			
1.	ಹೆಚ್.ಶ್ರಾವ್ಯ	ಭರತನಾಟ್ಯ	-

	ವಿಂದ್ಯಾ ಆಚಾರ್ಯ ಕೆ	ಭರತನಾಟ್ಯ	-
ಜಿಲ್ಲೆಯ ಹೆಸರು : ದಕ್ಷಿಣ ಕನ್ನಡ			
1.	ಸುಕನ್ಯ ವಿ.ಕಾಮತ್	ಭರತನಾಟ್ಯ	-
ಜಿಲ್ಲೆಯ ಹೆಸರು : ಬೆಂಗಳೂರು			
1.	ಐಶ್ವರ್ಯ ತೋಳಪಾಡಿ	ಭರತನಾಟ್ಯ	-
2.	ಶ್ರೀ ರಮ್ಯಾ ಆನಂದ್	ಭರತನಾಟ್ಯ	-
3.	ಕಾವ್ಯ ಕಾಶಿನಾಥನ್	ಭರತನಾಟ್ಯ	-
4.	ಮಹಾಲಕ್ಷ್ಮಿ ಬಿ.ಹೆಚ್	ಭರತನಾಟ್ಯ	ಕೂಚಿಪುಡಿ
5.	ಇಂದಿರಾ ಬಿ.ವಿ	ಭರತನಾಟ್ಯ	-
6.	ಆದಿತಿ ರವಿಪ್ರಾಶ್	ಭರತನಾಟ್ಯ	-
7.	ಸಿಂಧು ಎಸ್	ಭರತನಾಟ್ಯ	-
8.	ಮೇಘಾ ಗಂಗಾಧರ ಹೆಗಡೆ	ಭರತನಾಟ್ಯ	-
9.	ರಮ್ಯಾ ಮೋಹನ್ ಭಟ್	ಭರತನಾಟ್ಯ	-
10.	ಭುವನ್ ಜಿ.ಪ್ರಸಾದ್	ಭರತನಾಟ್ಯ	-
11.	ಅರುಣ್ ಶ್ರೀನಿವಾಸನ್	ಭರತನಾಟ್ಯ	-
12.	ಶೀತಲ್ ಹೇಮಂತ್	ಭರತನಾಟ್ಯ	-
13.	ಕ್ಷಿತಿಜ ಸುಬ್ರಹ್ಮಣ್ಯ	ಭರತನಾಟ್ಯ	-
14.	ಪವಿತ್ರ ಎಸ್.ಎ	ಭರತನಾಟ್ಯ	-
15.	ತೇಜಸ್ವಿನಿ ಎಸ್.	ಭರತನಾಟ್ಯ	-
16.	ಭವಾನಿ ಜೆ	ಭರತನಾಟ್ಯ	-
17.	ರೋಹಿತ್ ಆರ್	ಭರತನಾಟ್ಯ	-
18.	ಉಮಾ ಜೆ.ಪಿ	ಭರತನಾಟ್ಯ	ಕೂಚಿಪುಡಿ

ಜಿಲ್ಲೆಯ ಹೆಸರು : ಧಾರವಾಡ		**ಕಲಾಪ್ರಕಾರ : ಹಿಂದೂಸ್ತಾನಿ**	
ಕ್ರ.ಸಂ	ಅಭ್ಯರ್ಥಿಯ ಹೆಸರು	ಕಲಾಕ್ಷೇತ್ರ	ಕಲಾಪ್ರಕಾರ
1.	ಶ್ರೀಧರ ಎಸ್.ಕುಲಕರ್ಣಿ	ಹಿಂದೂಸ್ತಾನಿ	ತಬಲ
2.	ಮಳೆಮಲ್ಲೇಶ ಹೂಗಾರ್ ದೇಸಾಯಿ	ಹಿಂದೂಸ್ತಾನಿ	ತಬಲ
3.	ಶ್ರೀನಿಧಿ ಕಾಮತ್	ಹಿಂದೂಸ್ತಾನಿ	ಗಾಯನ
4.	ಅಪೂರ್ವ ಅ.ಸಬನೀಸ	ಹಿಂದೂಸ್ತಾನಿ	ಗಾಯನ
5.	ಶಿಲ್ಪ ಯ. ನಡುವಿನ ಮನಿ	ಹಿಂದೂಸ್ತಾನಿ	ಗಾಯನ
6.	ವಿನೋದ ನಡುವಿನ ಮನೆ	ಹಿಂದೂಸ್ತಾನಿ	ಗಾಯನ
7.	ತುಕರಾಮ ಮುತ್ತಪ್ಪ ಚವ್ಹಾಣ್	ಹಿಂದೂಸ್ತಾನಿ	ಸಿತಾರ
8.	ಪ್ರವೀಣ ಕೋ. ಶಂಕಿಣಮಠ	ಹಿಂದೂಸ್ತಾನಿ	ಗಾಯನ
9.	ಸಂಕೇತ್ ಕೆ. ಸಪ್ರೆ	ಹಿಂದೂಸ್ತಾನಿ	ಗಾಯನ
ಜಿಲ್ಲೆಯ ಹೆಸರು : ಗದಗ			
1.	ಪ್ರಸಾದ ಸುತಾರ	ಹಿಂದೂಸ್ತಾನಿ	ಗಾಯನ
2.	ಸೈಹಿರಬಾನು ಜಮಾಲ್ ಖಾನ್ ವರ	ಹಿಂದೂಸ್ತಾನಿ	ವೈಲಿನ್
3.	ಪ್ರಿಯಾಂಕ ಪ್ರ. ಹಾವೇರಿ	ಹಿಂದೂಸ್ತಾನಿ	ಗಾಯನ
4.	ವಿಜಯಕುಮಾರ ಜಿ. .ಸುತಾರ	ಹಿಂದೂಸ್ತಾನಿ	ತಬಲ
5.	ಸಂತೋಷ್ ಮ.ಹೂಗಾರ್	ಹಿಂದೂಸ್ತಾನಿ	ತಬಲ
6.	ಸಾಕೆ ಸೋಮಶೇಖರ	ಹಿಂದೂಸ್ತಾನಿ	ತಬಲ
7.	ದೀಪಕ್ ಗುರುನಾಥಸಾ ರಾಯಬಾಗಿ	ಹಿಂದೂಸ್ತಾನಿ	ತಬಲ
ಜಿಲ್ಲೆಯ ಹೆಸರು : ಉತ್ತರ ಕನ್ನಡ			
1.	ಮೇಧ ಕೆ.ಹೋಬಳಿ	ಹಿಂದೂಸ್ತಾನಿ	ಗಾಯನ
2.	ವಿನಾಯಕ್ ಅ.ಹುಗ್ಗಣವರ	ಹಿಂದೂಸ್ತಾನಿ	ಗಾಯನ
3.	ಅನುಪಮ ಜಿ.ಭಟ್	ಹಿಂದೂಸ್ತಾನಿ	ಗಾಯನ

	ದರ್ಶಿನಿ ಪ್ರಶಾಂತ ಶೆಟ್ಟಿ	ಹಿಂದೂಸ್ತಾನಿ	ಗಾಯನ
5.	ಮೇಘನ ಪರಮೇಶ್ವರ ಹೆಗಡೆ	ಹಿಂದೂಸ್ತಾನಿ	ಸಿತಾರ
6.	ಅಶ್ವಿನಿ ನಿಂಗು ಮುಕ್ರಿ	ಹಿಂದೂಸ್ತಾನಿ	ಗಾಯನ
7.	ಡಿ.ಭರ್ಗಾವಿ	ಹಿಂದೂಸ್ತಾನಿ	ಕೊಳಲು
8.	ನೈದಿಲೆ ಪಿ.ಹೆಗಡೆ	ಹಿಂದೂಸ್ತಾನಿ	ಗಾಯನ
9.	ಸಮರ್ಥ ಕುಮಾರ್ ಆರ್.ಹೆಗಡೆ	ಹಿಂದೂಸ್ತಾನಿ	ಕೊಳಲು
10.	ಪ್ರಸನ್ನ ಗಜಾನನ ಹೆಗಡೆ	ಹಿಂದೂಸ್ತಾನಿ	ತಬಲ
11.	ಪ್ರಸಾದ ಹೆಗಡೆ	ಹಿಂದೂಸ್ತಾನಿ	ತಬಲ
12.	ಗಣೇಶ್ ಭಟ್	ಹಿಂದೂಸ್ತಾನಿ	ತಬಲ
13.	ಋತು ಹೆಗಡೆ	ಹಿಂದೂಸ್ತಾನಿ	ಸರೋದ
ಜಿಲ್ಲೆಯ ಹೆಸರು : ಬಾಗಲಕೋಟೆ			
1.	ಪುಟ್ಟರಾಜು ಬಿ.ಭಜಂತ್ರಿ	ಹಿಂದೂಸ್ತಾನಿ	ಗಾಯನ
2.	ಸದಾಶಿವ ಭೀಮಪ್ಪ ಸಪ್ಪಡ್ಲ	ಹಿಂದೂಸ್ತಾನಿ	ತಬಲ
3.	ಸಿದ್ದಾರೂಢ ಸು. ಅಂಕದ್	ಹಿಂದೂಸ್ತಾನಿ	ತಬಲ
ಜಿಲ್ಲೆಯ ಹೆಸರು : ಬೆಳಗಾವಿ			
1.	ಸುಲಕ್ಷಣಾ ಆರ್. ಮಲ್ಯಾ	ಹಿಂದೂಸ್ತಾನಿ	ಗಾಯನ
2.	ರಂಜಿತ ಆರ್. ಪರ್ವತೀಕರ್	ಹಿಂದೂಸ್ತಾನಿ	ಗಾಯನ
ಜಿಲ್ಲೆಯ ಹೆಸರು : ಹಾವೇರಿ			
1.	ಶರಣಪ್ಪ ನಾಗಪ್ಪ ಪೂಜಾರ್	ಹಿಂದೂಸ್ತಾನಿ	ಪೀಟಿಲು
2.	ವಿಕ್ರಮ ಮಸ್ಕಾರಿ	ಹಿಂದೂಸ್ತಾನಿ	ತಬಲ
ಜಿಲ್ಲೆಯ ಹೆಸರು : ವಿಜಯಪುರ			
1.	ಕಾರ್ತೀಕೇಯ ವಿ.ಜಂಗಿನಮಠ	ಹಿಂದೂಸ್ತಾನಿ	ತಬಲ
ಜಿಲ್ಲೆಯ ಹೆಸರು : ಯಾದಗಿರಿ			
1.	ವಚನಶ್ರೀ ಬಿ.ಪೂಜಾರ್	ಹಿಂದೂಸ್ತಾನಿ	ಗಾಯನ
2.	ಮಹೇಶ್ ನಿಂ.ಪೂಜಾರಿ	ಹಿಂದೂಸ್ತಾನಿ	ಗಾಯನ
ಜಿಲ್ಲೆಯ ಹೆಸರು : ಬಳ್ಳಾರಿ			
1.	ಅನ್ನಪೂರ್ಣ	ಹಿಂದೂಸ್ತಾನಿ	ಗಾಯನ
2.	ಪಿ.ಪಲ್ಲವಿ	ಹಿಂದೂಸ್ತಾನಿ	ಗಾಯನ
3.	ಚಲವಾದಿ ಸಣ್ಣ ಶಂಕ್ರಮ	ಹಿಂದೂಸ್ತಾನಿ	ಗಾಯನ
4.	ಆದಿತ್ಯ	ಹಿಂದೂಸ್ತಾನಿ	ಗಾಯನ
ಜಿಲ್ಲೆಯ ಹೆಸರು : ಕೊಪ್ಪಳ			
1.	ವಾಣಿಶ್ರೀ ಮಚಗಾರ	ಹಿಂದೂಸ್ತಾನಿ	ಗಾಯನ
2.	ಕೇಶವ ಹೆಚ್.ಎಸ್	ಹಿಂದೂಸ್ತಾನಿ	ಗಾಯನ
3.	ಚೈತ್ರ ವಿ.ಪತ್ತಾರ್	ಹಿಂದೂಸ್ತಾನಿ	ಗಾಯನ
4.	ಸಿಂಧು ಕೊಪ್ಪದ	ಹಿಂದೂಸ್ತಾನಿ	ಗಾಯನ
5.	ಕೃಷ್ಣವೇಣಿ ಎನ್. ಪಾಸ್ತ	ಹಿಂದೂಸ್ತಾನಿ	ಗಾಯನ
ಜಿಲ್ಲೆಯ ಹೆಸರು : ರಾಯಚೂರ			
1.	ವಿಜಯಲಕ್ಷ್ಮಿ ಮ.ಹಿರೇಮಠ	ಹಿಂದೂಸ್ತಾನಿ	ಗಾಯನ
ಜಿಲ್ಲೆಯ ಹೆಸರು : ಶಿವಮೊಗ್ಗ			
1.	ಕಾರ್ತಿಕ್	ಹಿಂದೂಸ್ತಾನಿ	ತಬಲ
2.	ಶ್ವೇತ ಆರ್.ರಾವ್	ಹಿಂದೂಸ್ತಾನಿ	ಹಾರ್ಮೋನಿಯಂ
3.	ಮಂಜುನಾಥ ಸಿ.ಗಾಣಿಗೇರ	ಹಿಂದೂಸ್ತಾನಿ	ಗಾಯನ
4.	ಅಕ್ಷರ ಕೆ.ವಿ	ಹಿಂದೂಸ್ತಾನಿ	ತಬಲ
5.	ಉಪೋಣಿ ವಿಶ್ವಾಸ ವಿ.ರಾವ್	ಹಿಂದೂಸ್ತಾನಿ	ತಬಲ
6.	ವಿಜೇತ ಆರ್.ಹೆಗಡೆ	ಹಿಂದೂಸ್ತಾನಿ	ಗಾಯನ
7.	ಸುಷ್ಮ ನಾಗರಾಜ್	ಹಿಂದೂಸ್ತಾನಿ	ತಬಲ

ಜಿಲ್ಲೆಯ ಹೆಸರು : ದಾವಣಗೆರೆ			
1.	ಅರವಿಂದ ಎಸ್.ಕೆ	ಹಿಂದೂಸ್ತಾನಿ	ಸಿತಾರ
ಜಿಲ್ಲೆಯ ಹೆಸರು : ಮಂಗಳೂರು			
1.	ಕೀರ್ತನ ಹೊಳ್ಳ	ಹಿಂದೂಸ್ತಾನಿ	ಗಾಯನ
2.	ಗ್ರೀಷ್ಮಾ ಕಿಣಿ ಎನ್.	ಹಿಂದೂಸ್ತಾನಿ	ಗಾಯನ
ಜಿಲ್ಲೆಯ ಹೆಸರು : ಬೆಂಗಳೂರು			
1.	ಸರ್ಫರಾಜ್ ಖಾನ್	ಹಿಂದೂಸ್ತಾನಿ	ಸಾರಂಗಿ
2.	ಫರಾಜ್ ಖಾನ್	ಹಿಂದೂಸ್ತಾನಿ	ಸರೋದ
3.	ಶ್ರೀದತ್ತ ಎಂ.ಜಿ	ಹಿಂದೂಸ್ತಾನಿ	ತಬಲ
4.	ಭಾಗ್ಯಲಕ್ಷ್ಮಿ ಹೆಗಡೆ	ಹಿಂದೂಸ್ತಾನಿ	ಗಾಯನ
5.	ಅಥರ್ವ ಆರ್	ಹಿಂದೂಸ್ತಾನಿ	ಹಾರ್ಮೋನಿಯಂ
6.	ಸಿಂಧು ಎ.ಹೆಗಡೆ	ಹಿಂದೂಸ್ತಾನಿ	ಗಾಯನ
7.	ರೇವಂತ್ ಆರ್.ಮಾಳಿಗೆ	ಹಿಂದೂಸ್ತಾನಿ	ಗಾಯನ
8.	ವೈಷ್ಣವಿ ಉ.ಸಿಂಪಿ	ಹಿಂದೂಸ್ತಾನಿ	ಗಾಯನ
9.	ಆತ್ರೇಯ ಎಂ.ಕಲಬಾಗ್	ಹಿಂದೂಸ್ತಾನಿ	ತಬಲ
10.	ರಜತ್ ಜಿ.ಮೂಡಿತ್ತಾಯ	ಹಿಂದೂಸ್ತಾನಿ	ಗಾಯನ
ಜಿಲ್ಲೆಯ ಹೆಸರು : ಮಂಡ್ಯ			
1.	ಶೃತಿ ಪಿ.ಎನ್	ಹಿಂದೂಸ್ತಾನಿ	ಗಾಯನ
ಜಿಲ್ಲೆಯ ಹೆಸರು : ತುಮಕೂರು			
1.	ಅರುಣ್ ರಾಜ್ ವೈ	ಹಿಂದೂಸ್ತಾನಿ	ತಬಲ
ಜಿಲ್ಲೆಯ ಹೆಸರು : ಮೈಸೂರು			
1.	ಯದುನಂದನ್ ಶಿಲ್ಪಿ ಎಸ್.ಜಿ	ಹಿಂದೂಸ್ತಾನಿ	ತಬಲ

ರಿಜಿಸ್ಟ್ರಾರ್
ಕರ್ನಾಟಕ ಸಂಗೀತ ಮತ್ತು ನೃತ್ಯ
ಅಕಾಡೆಮಿ